

UNIVERSAL
LIBRARY

OU_198433

UNIVERSAL
LIBRARY

ಮಿಶನ್ ಮತ್ತು ನಾನು

ಇಂದ್ರಾಜಿತ್

ಕುಡ್ಲಿ ವಾಸುದೇವ ಶೆಷ್ಯೆ.

ಇಂದ್ರಾಜಿತ್

1948

ಪ್ರಭಾತ ಪ್ರಿಂಟಿಂಗ್, ಲಿಮಿಟೆಡ್, ಮಂಗಳೂರು ಇಲ್ಲಿ ಮಾಡಿಸಲ್ಪಟ್ಟು,
ಪ್ರಭಾತ ಅಧೀಕ್ಷ, ರಥಬೀದಿ, ಮಂಗಳೂರು ಇಲ್ಲಿ ಪ್ರಕಟಿಸಲ್ಪಟ್ಟತು

ರೂ. ೧.

ವಿಂರೆ ಮತ್ತು ನಾನು

ಅನುಕ್ರಮಣಿಕೆ

ಪಟ

1.	ಬಡವರ ಮನೆಯ ಲಕ್ಷ್ಯ	1—10
2	ಸಾಧಿಸಿ ನುಂಗದ ಸಬಳ	10—15
3.	ಹಾಗಲವಾಡಿಯ ಕುದುರ	15—22
4	ಬಹಿಷ್ಕಾರ	22—26
5	ವಿಂರೆಯ ಚಿಕ್ಕ	26—37
6.	ವಿಂರೆಯ ಮಾವ	37—44
7.	ವಿಂರೆಯೂ ಮುನ್ನಫಂ	45—51
8	ಮುದ್ದು ಹೆಗ್ಗಣ	51—56
9	ಮನ ಕೈಗಾರಿಕೆ	56—61
10	ಎಮ್ಮೆಯೂ ಹೊಟ್ಟಿನೋಽಪ್ಪಾ	61—69
11	ವಿನೆ ಮತ್ತು ಅದರ ರಕ್ಷಣೆ	69—75
12	ಸ್ಪರ್ಶೇಶಿ ಸೋಽವು	76—87
13	ಸ್ಪರ್ಶೇಶಿ ಹೆಸರು	87—97
14	ಬಾರದ ಜನ್ಮದಿನ	98—102
15	ವಿಲಾಯತಿ ಕೂಗು	102—110

1948ರ ಇತರ ನಾಲ್ಕು ಪ್ರಕಟಣೆಗಳು

(ಕುಡ್ಡಿ ವಾಸುದೇವ ಶಿಂಕ್ರೀ)

ಜವಾನ್ ಬೆಳಕು

ಹದಿನಾರು ಸಣ್ಣ ಕಥೆಗಳು

ಮಳಿಗಾಲದ

ಸ್ವಾಷ್ಟಿಗಳು

ಎಂಟು ವಿನೋದ ಕಥೆಗಳು

ಆಯಾಸವಿಲ್ಲದ

ಒಗಟುಗಳು

ಇಪ್ಪತ್ತಿನಾಲ್ಕು ಜರಟಿಗಳು

ನಾರೀಶ್ವರರು

ಮತ್ತು ಇತರ ನಾಲ್ಕು ಪಕಾಂಕ

ಪ್ರಹಸನಗಳು

ಮಿಶನರೀ ಕುರಿತು ಎರಡು ಮೂಲತ್ವ.

ಮಿಶನರೀ, ಮಂದಜೀವನವನನ್ನು ತಿದಿ ಚೇತನಕೊಡುವ ಶಕ್ತಿ. ಅವಳನ್ನು ನಾನು, ದ್ವಿಗ್ರಾಹಿಸಿರುವಾಗದ ಶಕ್ತಿಯ ಕೆಂದೆಗೆ ನೋಡುವಂತೆ ನೋಡುತ್ತಿದ್ದೇನೆ ಅವಳು ಜಗತ್ವಾಧಿಕ ದಿನವಿಲ್ಲ, ಜಗತ್ವಿಲ್ಲಿದ ದಿನವು ದಿನವಲ್ಲ.

ಮಿಶನರೀ, ಆದರ್ಥನಾರಿ ಎಂದು ಇಲ್ಲಿ ಬಂದಿಲ್ಲ ಕೇವಲ, ಪತಿಯ ಅಭಿಪ್ರಾಯವನ್ನೊಪ್ಪದೆ ತಪ್ಪಿ, ಮತ್ತೆ ತಪ್ಪದೆ ಒಪ್ಪುವ, ಆದರೆ, ಒಪ್ಪಿದೆನೆಂದು ಹೇಳಲೊಪ್ಪದೆ—ಸಿದುಕಿನ ಬಾಲಿಕೆ

ಅವಳ ಮತ್ತು ನನ್ನ ನಡುವೆ ‘ಚಿಕ್ಕ ಘಟ್ಟೀಕ್ಕೆ ಜ’ನೂ ಬರುತ್ತಾನೆ ಈ ಚಿಕ್ಕ, ‘ರಾಕ್ಕಿಸ’ನೂ ಮಂದಿನವನನ್ನು ಫಕ್ಕನೆ ಬೆಳಗುವುದರಲ್ಲಿ ಅಲ್ಲಿಲ್ಲ ಸಹಾಯಕ ನಾಗುತ್ತಾನೆ

ಸ್ತ್ರೀತಿಯೊಂದು ಮನೆಯಲ್ಲಿ ಒಬ್ಬ ಇಲ್ಲ ಮಿಶನರೀಯಿಲ್ಲದಿದ್ದರೆ ಮನಗೆ ತೋಣಿಯಿಲ್ಲವೆಂದು ನನ್ನ ಅಭಿಪ್ರಾಯ ಸತಿ—ಪತಿಯರೂಳಿಗಿನ ಶಾಂತಜೀವನವು ನಿರ್ಗತ ಅವರು ಜಗತ್ವಾಧಿಕರು, ಮಿಶನರೀಯರು.

ಜಗತ್ವಾಧಿಕ ಮಾತ್ರಕ್ಕೆ ಒಬ್ಬನು ಜಗತ್ವಾಧಿಕ ಮೆಚ್ಚಲಾರನು ಎಂದೆಣಿಸಲಾಗದು ಎಲ್ಲಿರಗೂ ಒಬ್ಬಿಬ್ಬಿಬ್ಬಿ ಮಿಶನರೀ ದೊರವುದು ಸಾಧ್ಯವಿಲ್ಲವೆಂದೇ ಎಲ್ಲ ಕಡೆಗಳಲೂ ಜಗತ್ವಾಧಿಲ್ಲ ಅದರೆ, ಎಲ್ಲರು ಒಬ್ಬ ಇಲ್ಲ ಮಿಶನರೀ ತಮ್ಮನ್ನೂ ಅಳಿಕೊಂಡಿದ್ದರೆ ಚಿನ್ನಾಗಿತ್ತು ಎಂದು ಭಾವಿಸಿರಲಾರರು ಅದೇ ರೀತಿ, ಕೆಳಕಿದರೂ ಕಾದಾಧಿಕ ಪತಿಯೊಧನೆ ಸಂಸಾರವು ನಿಸಾಪ್ರರವೆಂದು ಸಾವಿರಾದು ಮಿಶನರೀಗಳೂ ಭಾವಿಸುವರು ಅದರೆ, ಮಿಶನರು ಮತ್ತು ನಾನು ಕಾದಾಧಿವುದಕ್ಕಿಂತ ಹೇಳುವ ಕಾದಾಧಿದಿಂದ ತೋಣಿಯಿಲ್ಲ, ಮನೆಯಿಂದೆಯಾಗುವುದು

ಮಿಶನರೀ ಇಲ್ಲಿ ಪತಿಯ ಒಡತಿಯಲ್ಲ, ಮಿಶನರಾಪತಿಯು ಪತ್ತಿದಾಷನೂ ಅಲ್ಲ ಅವರು ಎಲ್ಲಿದರಲ್ಲೂ ಸಮಭಾಗಿಗಳು ಸ್ತ್ರೀತಿಸಿ ಕಾದಾಡಿ, ಅದನ್ನು ಮರೆತುವುನ್ನು ಸ್ತ್ರೀತಿಸುವ ಸರ್ವತ್ವಕುಗಳೂ ತಮ್ಮದೆಂದು ಅವರು ಭಾವಿಸುತ್ತಾರೆ


“ಮಿಶನರು ಮತ್ತು ನಾನು”—ಕನ್ನಡ ಕಥಾ ಪ್ರಪಂಚದಲ್ಲಿ ಹೂಸ ಪ್ರಯೋಗ ವೊಡಲನೆ ಮಿಶನರಾ ಕಥೆಯು 1932ರಲ್ಲಿ ಪ್ರಕಟಿಸಾಯಿತು ಅಂಬಿಸಿಂದ ನೂರಾರು ಮಿಶನರೆಗಳು ನಾನಾ ಹೆಸರು ಧರಿಸಿ ಜನನಕ್ಕೆ ಬಂದಿದುವರು ಮಿಶನರಾ ಕಥೆಗಳ ಅನುಕರಣೆ ಮಿಶನರೀ ಅಸ್ತಿತ್ವದ ಅರ್ಥತ್ವಯನ್ನು ತೋರಿದೆ

ಇಲ್ಲಿ ಸಂಗ್ರಹಿಸಿಕೊಟ್ಟಿರುವ ಕಥೆಗಳಲ್ಲಿ ಪದಿನಾದು ಪರಿಗಳ ಹಿಂದೆ ಬರೆದ ಕಥೆಯೂ ಇದೆ, ಕಳೆದ ಪರಿಗಳ ಬರೆದ ಕಥೆಯೂ ಇದೆ ಅವರು ಕ್ರಮವೂ ತಪ್ಪಿ, 1932ರಲ್ಲಿ ಬರೆದ ಕಥೆಯು ಮನೆಯಿಂದನೇ ಕಥೆಯಾಗಿ ಬಂದುದುಂಟು, 1947ರ ಕಥೆಯು ಆ ವೊದಲೇ ಬಂದುದುಂಟು ಅದೊಂದು ಕ್ರಮವಾದ ಸರಬರಣೆಯಲ್ಲ.

ಬೇರೆ ಬೇರೆ ಪರಿಗಳಲ್ಲಿ ಪ್ರಕಟಿಸಾದ ಎಲ್ಲ ಮಿಶನರಾ ಕಥೆಗಳು ನನಗೆ ದೊರೆತಿಲ್ಲ. ದೊರೆತಾಗ ದ್ವಿತೀಯ ಭಾಗವಾಗಿ ಅವರು ಮತ್ತು ಪ್ರಕಟಿಸಬೇಕೆಂದಿದ್ದೇನೆ.

—ಕುದ್ದಿ ವಾಸುದೇವ ತನ್ನ.

FIRST EDITION 2000 copies



Printed at the Prabhat Printers, Ltd , Mangalore.
Published at Prabhat Office, Car Street, Mangalore.

ವಿಂಗ ಮತ್ತು ನಾನು

೧. ಒಡವರ ಮನೆಯ ಲಕ್ಷ್ಮಿ

ಪ್ರಪಂಚದ ಎಲ್ಲ ಯಾಂತ್ರಿಕ ಅದ್ಭುತಗಳಲ್ಲಿ ನನಗೆ ಗಡಿಯಾರದ ಮೇಲೆ ವಿಶೇಷ ಮೆಚ್ಚುಗೆ ಅದನ್ನು ಮನುತ್ತೆಯಿಂದ ಗಂಟೀ ವರೆಗೆ ಸೋಡುತ್ತ ನನ್ನನ್ನು ನಾನು ಮರಿತುದಿದೆ ಎಲ್ಲ ಗಡಿಯಾರಗಳಲ್ಲಿ ನನಗೆ ನಮ್ಮ ಮನೆಯ ದೊಡ್ಡ ಗಡಿಯಾರದ ಮೇಲೆ ವಿಶೇಷ ಮನುತ್ತಿ; ಅದನ್ನು ವಿಂಗ ಅಪ್ಪನು, ಮುನ್ನಾರು ರೂಪಾಯಿ ವರದಕ್ಕಿಣಿ ಬದಲಿಗೆ ನನಗೆ ಕೊಟ್ಟು,—ನನ್ನ ಮುಂದಿನ ತಲಾಂತರಗಳ ವರೆಗೂ ಕಾಪಾಡಿಕೊಂಡು ಬರುವಂತೆ ಸುವಾರು ಫನ್ನಾರು ರೂಪಾಯಿ ಬೆಲೆಯ ಭಾಷಣವನ್ನೂ ಮಾಡಿದ್ದನು.

“ಲಕ್ಷ್ಮಿ” ಎಂದು ಅದರ ಹೆಸರು! ಗುಣದಲ್ಲಿಯೂ ರೂಪದಲ್ಲಿಯೂ “ಲಕ್ಷ್ಮಿ”ಯು ಲಕ್ಷ್ಮಿಯೇ. ಎಂಟಿಂಗುಲದ ಮುಖ ನಮ್ಮ “ಲಕ್ಷ್ಮಿ”ಯದು. ಅದರ ಮೇಲೆ “IV” ಎಂದಿರುವಲ್ಲಿ ಕಾಲಾಣಿ ಗಾತ್ರದವ್ಯು ಎಣ್ಣೆಯ ಗುರುತು; VIII ಮತ್ತು IXಗಳ ನಡುವೆ ಪುನಃ ಅಧಾರಣೆ ಗಾತ್ರದ ಗುರುತು ಅನಂತರ XII ಇರುವಲ್ಲಿ ಒಂದು ಗುರುತು.

ಮಿನಿಟಿನ ಕ್ಯೆಯು ಹನ್ನೆರಡರಿಂದ ಗರಕ್ಕೆಂದು ಒಂದು ಶಬ್ದವಾಡುತ್ತ IVಕ್ಕೆ ಹಾರುವುದುಂಟು ಅಲ್ಲಿ, ತನಗೆ ಮನಸ್ಸಿದ್ದಪ್ಪ ಕಾಲ ತಂಗುತ್ತ, ಆಕಸ್ಮಿಕವಾಗಿ VIIIರ ಮತ್ತು IXರ ನಡುವಿನ ಎಣ್ಣೆಯ ಗುರುತಿಗೆ ಹಾರುವುದು. ಅನೇಕ ತಾಸುಗಳ ನರಿಗೆ ಅಲ್ಲೀ ಇದ್ದ ಮೈಮರೆವು ದುಂಟು. ಅನಂತರ ಹನ್ನೆರಡಕ್ಕೆ ಹಾರಿ ಅಲ್ಲಿ ವಿರಾಮ ಹೊಂದಿ, ಪುನಃ IVಕ್ಕೆ ನೆಗೆವುದಕ್ಕೆ ಸಿದ್ಧತೆ ಮಾಡುವುದು

ಫಂಟಿಯ ಕೈಯು ಸ್ಪಿಲ್ ನಿಧಾನವಾಗಿ ನಡೆವೇದು. ಒಮ್ಮೊಮ್ಮೆ ಹನ್ನೆರಡರಿಂದ ರರರ್ ಎನ್ನುತ್ತ ಬಂದು ಹೊಡ್ಡ ಸುತ್ತು ತಿರುಗಿ, ಕಣ್ಣಿರೆಪ್ಪೆ ಮುಚ್ಚಿ ತೆಗೆವಷ್ಟೀರೋಳಗೆ ಪ್ರದಕ್ಷಿಣೆಯನ್ನು ಮುಗಿಸಿ, ಥಣಧಣಿಂದು ಮೂವತ್ತು ಅಧವಾ ಮೂವತ್ತೀರದು ಫಂಟಿ ಹೊಡೆಯುವುದು ಹೊರಗೆ ಇಣಿಕಿದರೆ ಜಳಜಳಿನ್ನನ ಬಿಸಿಲು; ಅಧವಾ ಒಮ್ಮೊಮ್ಮೆ ಕಪ್ಪುಕಪ್ಪೆದ ಕತ್ತಲೆ ಎಷ್ಟೋ ಸಾರಿ ಆ ಮುಳ್ಳಿಗಳು ಹಾರುವ ಸಂಭರಮಂದಲಿ ನಾನು ಓದುತ್ತಿದ್ದ ಪೇಪರನ್ನು ಬಿಸಾಡಿ, ಕುಚೆಯಿಂದ ಹಾರಿದ್ದಂಟು ಆ ಮೇಲೆ ಮಾವನ ಉಡುಗೊರಿಯೆಂದು ತಿಳಿದು ಸಮಾಧಾನಪಟ್ಟುದುಂಟು.

ಬಂದು ದಿನ ವೊರೆಯನ್ನು ಕರೆದು ಹೇಳಿದೆ.—“ವೊರಾ, ನಿನಗೆ ಸರಳವಾದ ಮೂರು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ನನಗೆ ನೀನು ಸರಳವಾದ ಮೂರು ಉತ್ತರಗಳನ್ನು ಕೊಟ್ಟಿರೆ ಮೂರು ಬಗೆಯ ಮಹಾ ರೋಗಗಳಿಗೆ ಚಿಕಿತ್ಸೆಮಾಡಿದ ಯಶಸ್ವಿದೆ!”

“ಕೇಳಿರಿ” ಎಂದಳು

“ಸರ. ಈ ಗಡಿಯಾರದ ಮೇಲೆ ಮೂರು ಎಣ್ಣೆಯ ಕಲೆಗಳವೇ. ಅವುಗಳೇನು?”

“ರಹೇರಿಗಾಗಿ ಒಮ್ಮೆ ತೆಗೆದಿಟ್ಟಿದ್ದರು. ಅದರ ಡಾಯಲಿನ ಮೇಲೆ ಅವುನು ಏನೋ ತಿಂಡಿಯಿಟ್ಟು, ಸೆರಿಕರೆಯ ಮಕ್ಕಳಿಗೆ ಕೊಟ್ಟಿಳಂತೆ”

“ಆ ಮುಳ್ಳಿಗಳು, ಬಂದೊಂದೇ ಕಲೆಯ ಮೇಲೆ ಕುಳಿತು, ಆ ತಿಂಡಿಯ ನೋಹದಿಂದ ಪರಿಮಳವನ್ನಾಫ್ರಾಣಿಸುತ್ತ ಬಡಕ್ಕನೆ ಹಾರುವಾಗ ನನ್ನ ನರಗಳೆಲ್ಲ ಎಳೆದುಬಿಟ್ಟಂತಾಗುತ್ತದೆ ಆ ಶಬ್ದವನ್ನು ನಿಲ್ಲಿಸಲು ದಾರಿಯಿದೆಯೇ?”

“ಗಟ್ಟಿಮುಟ್ಟಾದ ರಚನೆಯ ಬಂದು ಗುಣ, ನಮ್ಮ ಶೈಲೀತ್ತೀರ್ಥಿಯ ವನ್ನೂ ಹ್ಯಾದಯವನ್ನೂ ಪಳಗಿಸುವುದೊಂದೇ ದಾರಿ!”

“ಆ ಫಂಟಿಯ ಮುಳ್ಳಿ, ಯಾವ ಕಾಲದಲ್ಲಿ, ಎಳ್ಳಿಷ್ಟು ಸೂಚನೆ ಕೊಡುದೆ ಬಂದೇ ಸುತ್ತು ತಿರುಗಿ, ತನಗೆ ಮನ ಬಂದಷ್ಟು ಫಂಟಿಗಳನ್ನು ಹೊಡೆಯುತ್ತೆದಲ್ಲ —ನಾವು ಸಮಯವನ್ನು ಹೇಗೆ ನಿಷ್ಟಿಸಿಕೊಳ್ಳಬೇಕು?”

“ನನ್ನೊಡನೆ ಕೇಳಿದರೆ ಹೇಳುವೆನು!”

ನನಗೆ ಕುತ್ತಾಹಲ ಕಂಡಿತು. ಕೇಳಿದೆ: “ಈಗ ಎಷ್ಟು ಘಂಟೆಯಾಯಿತು?”

ಮಿಂದಿ, ತಟಿಕ್ಕುನೇದ್ದಳು. “ಲಕ್ಷ್ಮಿ”ಯ ಬಳಿಗೆ ಹೋದಳು. ಲಕ್ಷ್ಮಿಯು ಮುಖವನ್ನು ಚೆನ್ನಾಗಿ ನೋಡಿದಳು. ಕೂಡಲೇ ಹೇಳಿದಳು:—“ಎರಡು ಘಂಟೆ, ಏದು ನಿಮಿಷ!”

ನಾನು, ಕಿಸೆಯಿಂದ ನನ್ನ ವಾಚನ್ನು ತೆಗೆದು ನೋಡಿದೆ. ಏನು ಅದ್ಭುತ,—ಮಿಂದಿ ಎಂದಂತೆ ನಿಜವಾಗಿ ಅಂತ ಆಗಿತ್ತು!

“ಮಿಂದಾ, ಪ್ರಪಂಚದ ಕೆಲವೇ ಆದಶರ್ತ ಹಂಡಿರಲ್ಲಿ ನೀನು ರತ್ನ. ಬುದ್ಧಿವುತ್ತಿಗಳಿಗೆ ನೀನು ಚಕ್ರವರ್ತಿನಿ; ಗಣತಜ್ಞರಲ್ಲಿ ಬ್ರಹ್ಮಸೃತಿ!” ಎಂದು ಅವಳನ್ನು ಹೊಗಳಿ, ಬಹುವಾನದ ರೂಪದಲ್ಲಿ ಪ್ರತಿಯಾಗಿ ಏನಾದರೂ ಬರುವುದೋ ನೋಡಿದೆ

ಮಿಂದಿಯ ಮುಖದ ಮೇಲೆ ನನ್ನ ಸ್ತೋತ್ರದಿಂದ ಯಾವ ಪರಿ ಕೂಪವೂ ಆಗಲಿಲ್ಲ “ಅದರಲ್ಲೇನೂ ಆಶ್ಚರ್ಯವಿಲ್ಲ ಆ ಘಂಟೆಯು ಮತ್ತು ನಿಮಿಷದ ಕ್ಯೇಗಳು ಎಲ್ಲಿರುವುವೋ ನೋಡಿ, ಆಯಾ ಅಂಕೆಯಿಂದ ಕೆಲವನ್ನು ಕಳಿಯಬೇಕು! ಉದಾಹರಣಾರ್ಥ — ಈಗ “ಲಕ್ಷ್ಮಿ”ಯ ಮುಖದಲ್ಲಿ ನಿಮಿಷದ ಕ್ಯೇಯು ಇವುತ್ತರಲ್ಲಿದೆ, ಅದರಿಂದ ಹದಿನ್ಯೇದನ್ನು ಕಳೆಯಿರಿ. ಘಂಟೆಯ ಕ್ಯೇಯು ಹನ್ನೆರಡರಲ್ಲಿದೆ; ಅದಕ್ಕೆರಡನ್ನು ಕೂಡಿಸಿರಿ! ನಿಮಿಷದ ಕ್ಯೇಯು VIII ಮತ್ತು IX ರ ನಡುವೆ ಇದ್ದಾಗ ಮಾತ್ರ ಆ ಹದಿನ್ಯೇದು ಮತ್ತು ಎರಡರ ಲೆಕ್ಕಪು ಪ್ರಯೋಜನಕ್ಕೆ ಬಾರದು; ಎರಡನೇ ಕಲೆಗೆ—ಅದು ಬಟ್ಟಾಟಿ ಅಂಬೋಡಯ ಗುರುತು—ಬೇರೆ ಲೆಕ್ಕವಿದೆ. ಮೂರನೆಯದು ಉಪ್ಪಿಟ್ಟನ ಗುರುತು; ಆದರ ಗಣತ ಬೇರೆ. ಮೊದಲನೆ ಯದು ಮಹಾಲ್ಪಾರಿಯ ಚಿಹ್ನೆ! ಇದರ ಎಣಿಕೆ ಬೇರೆ!” ಎಂದಳು.

ತಲೆ ಗಿರ್ಜಿಂದಿತು ಕುಚಿರ್ಯಲ್ಲಿ ಇದ್ದ ಕಾರಣ, ಎಲ್ಲಾ ಬೀಳದೆ, ಬಿದ್ದಲ್ಲಿಯೇ ಕಣ್ಣ ಮುಚ್ಚಿಕೊಂಡು ನಾಲ್ಕುನೇ ತರಗತಿಯಲ್ಲಿ ಸುಭ್ರಾಯ ಮೇಸ್ತು “ಸಿಂಷಿಫಿಕೇಶನ್” ಕಲಿಸುವಾಗಲೂ ವೊನ್ನೆ ಆಗ್ನ್ಯ ಇನ್ನೂ ರೀನ್ನ ಕಂಪನಿಯ ಏಜಂಟನು ಇಡೀ ಜೀವವಾನ, ಕಾಲು ಜೀವವ್ಯಾನ, ಬರೇ ಹೆಂಡತಿ ಬದುಕಿರುವ ವಾನ ಮತ್ತು ಮೂರು ತಲಾಂತರಗಳ

ಮಾನ— ಇವಿಷ್ಟು ಕೊಷ್ಟಕಗಳನ್ನು ಒಂದೇ ಬಾರಿ ವಿವರಿಸುವಾಗಲೂ ಹೀಗೇ ಆಗಿತ್ತು ಆತನು ನನ್ನ ಸ್ಥಿತಿಯನ್ನು ನೋಡಿ, ಸತ್ತವರಿಗೆ ವಿನೆ ಇಳಿಸಿ ಪ್ರಯೋಜನವಿಲ್ಲವೆಂದು ನೇನೆಸಿ, ವಿನೆ ಇಳಸುವ ಮೊದಲೇ ನಾನು ಮರಣಪಟ್ಟದ್ದಕ್ಕೆ ದುಃಖಿಸಿ, ಹೊರಟುಹೊಗಿದ್ದನು.

ಮುಕ್ಕಾಲು ತಾಸಿನನಂತರ ಕಟ್ಟಿರೆದೆ. ಆಗಲೂ ವಿಂತೆ, ನನ್ನ ಸ್ಥಿತಿಯನ್ನು ರಿಯಡೆ, ಭಾಷಣವನ್ನು ಮುಂದುವರಿಸಿದ್ದಳು “ಮಾರಾ!” ಎಂದೆ.

“ತಮಗೆ ತಿಳಿಯಿತಷ್ಟು?” ಎಂದಳು.

“ತಿಳಿಯಿತು ಮಹಾಲ್ಪರಿ, ಬಟ್ಟಾಟಿ ಮತ್ತು ಉಪ್ಪಿಟ್ಟು ಹೀಗೇ ಇ ‘ಮೆಧಡು’ಗಳನ್ನು ನಾನು ನೆನಪಿಟ್ಟುಕೊಂಡರಾಯಿತು, ಅಲ್ಲವೇ?” ಎಂದೆ.

“ಸರಿ!” ಎಂದು ಅನುಮೋದನಾಸೂಚಕ ಸ್ವರದಿಂದ ನುಡಿದು, ಮುಖವನ್ನು ಸುಭ್ರಪ್ಪ ಮೇಷ್ಟು ಹಾಗೆಯೇ ಹಿಡಿದು ಶ್ವಸಬಟ್ಟಳು.

ಪುನಃ “ಮಾರಾ!” ಎಂದೆ

“ಏನು?”

“ಆ ವಾಚ್ ರಿಪೇರರ್— ಹುಲಿವಿನಾಸೆಯವ— ಹೊನ್ನೆ ಬಂದು ಅಂಗ ಲಾಢಿ ಬೇಡಲಿಲ್ಲವೇ? ಅವನನ್ನು ಕರೆದು “ಲಕ್ಕಿ”ಯನ್ನು ಅವನಿಗೂಪ್ಸಿಸಿ, ಏದು ರೂಪ್ಯಾಗಳನ್ನು ಅದರ ಜತೆಯಲ್ಲಿ ಕೊಟ್ಟು— “ನೀನು ಮನತೆಯಿಂದ ಇದನ್ನು ಸಾಕಿಕೊಂಡಿರು” ಎಂದು ಬುದ್ಧಿವಾದ ಹೇಳಿದರೇನಾಗುವುದು?”

ಮಾರೆಯ ಮುಖದ ಮೇಲೆ ಸಮರಮೇಷ್ಟಗಳು ಸಂಚರಿಸಲಾರಂಭಿಸಿ ದುವು. ತಿಳಿದೂ ತಿಳಿದು ನಾನೇಕೆ ಈ ಯುದ್ಧಕ್ಕೆ ದಾರಿವಾಡಿಕೊಂಡೆ ನೆಂದು ಚಿಂತಿಸಿ, ಘಕ್ಕನೆ, “ಮಾರಾ, ತಪ್ಪಿದೆ! ಏದು ರೂಪಾಯಾಗಳನ್ನು ಕೊಟ್ಟು ರಿಪೇರಿ ವಾಡಿಸೋಣಾ!” ಎಂದೆ

ಸಮರಮೇಷ್ಟಗಳು ದೂರವಾಗಲಿಲ್ಲ. ವಿಂತೆ ಘಟಕ್ಕನೆ ಆರಾಮ ಕುಚ್ಚಿಯಿಂದೆದ್ದು ಕುಳಿತು, “ವಾಚ್ ರಿಪೇರರನ್ನು ನೀವು ಈ ಮನೆಗೆ ತಂದರೆ, ಆತನ ಮಿಂಸೆಯನ್ನು ಕಿತ್ತು, ಕಣ್ಣನ್ನು ಕೀಳಿ, ಎದೆಯನ್ನು ಸೀಳಿ, ರಿಪೇರ ಸಾಮಾನು ಸಮೀತ.....”

ಮುಂದಿನ ವಾತನ್ನು ನಾನು ಕೇಳಲಿಲ್ಲ. ವಿಂತೆ, ಆ ಪಾಪದ ರಿಪೇರರನ ಹತ್ಯವಾಡಿ, ಶವವನ್ನು ರಸ್ತೆಗೆ ಒಗೆವಳಿಂದು ಅಧ್ಯವಾಯಿತು!

ಒದು ರೂಪಾಯಿ ಅಸೆಯಿಂದ ಜೀವವನ್ನೇ ಕಳಕೊಳ್ಳುವಂತಹ ಗಂಡಾಂತ ರದ ಸ್ಥಳಕ್ಕೆ ಆಶನನ್ನು ಕರೆವುದರಿಂದ ಯಾರಿಗೂ ಹೈಮವಿಲ್ಲವೆಂದು ತಿಳಿದು,—“ಬೇಡವಾದರೆ, ನನ್ನ ಆಕ್ಷೇಪವಿಲ್ಲ ವಿಾರಾ, ನನಗೊಂದಿಷ್ಟು ಹತ್ತಿಯನ್ನು ಕೊಟ್ಟಿರೆ, ಕೆವಿಗಳಿಗೆ ತುರುಕಿ, ಕೆವಿಗಳೂ ಹೃದಯವೂ ಯೋಗಾಭ್ಯಾಸದಿಂದ ಬಲಪಡುವ ತನಕ ಜೀವನವಾಡಿಕೊಂಡಿರುತ್ತೀನೆ!” ಎಂದೆ.

ತನ್ನಪ್ರಾನ “ಲಕ್ಷ್ಮಿ”ಗೆ ಈ ಬಗೆಯ ಅಪವಾನವಾಗುತ್ತಿರುವುದನ್ನು ನೋಡಿ ವಿಾರೆ ಸಿಡಿದೇಳುತ್ತಿದ್ದಳು ಅವ್ಯಾರಳೆ “ಲಕ್ಷ್ಮಿ”ಯ ಫಂಟಿಯ ಮುಳ್ಳು ಪ್ರಕೋಪಗೊಂಡು ಗಿರ್ಧಿಂದು ತಿರುಗಿ ಹನ್ನೆರಡಕ್ಕೆ ಹೋಗಿ ನಿಂತು, ಲೆಕ್ಕವಾಡಿದೆನಾಲ್ಪತ್ತಿಮುಂಚು ಫಂಟಿಗಳನ್ನು ಹೊಡಿದು ಸುಮ್ಮುಗಾಯಿತು ಕುಬಿರುಂದ ನಾನು ಒಮ್ಮೆಗೆ ಹಾರಿದುದನ್ನು ಕಂಡು ವಿಾರೆ, ತನ್ನ ಕೋಪವನ್ನು ತಡೆದು ಕೋಣೆಯ ಮತ್ತೊಂದು ಮೂಲಿಗೆ ನೋಡಿದಳು. ಅಲ್ಲಿ ನಾನು ತಂದಿಟ್ಟು ಒಂದೂಕಾಲು ರೂಪಾಯಿಯ ಟ್ಯೂಂಪಿಸು ಇತ್ತು “ನಿಮಗೆ ಬೇಕಾದರೆ ಆ ನಿಮ್ಮ “ಬಿ” ಗಡಿಯಾರ ವನ್ನು ನೋಡಿ ತೃಪ್ತಿ ಪಡೆಯಿರಿ!” ಎಂದಳು. “ಬಿ” ಟ್ಯೂಂಪಿಸಿಗೆ ಕೋಪ ಬರಲಿಲ್ಲ; ನನಗೂ ಬರಲಿಲ್ಲ. ನಾನು “ಆಗಬಹುದು!” ಎಂದೆ. “ಬಿ” ರಾಣಿಯು “ಕಟ್ಟಿ ಕಟ್ಟಿ” ಎಂದು ಮುಂದರಿದಳು

ಮೂರುವರೆ ಫಂಟಿ ಹೊತ್ತಿಗೆ ವಿಾರೆ, ವಿಶ್ವಾಂತಿಗೆಂದು ತೆರೆಳಿದಳು. ನಾನು ಮೆಲ್ಲನೇ ಎದ್ದು ಹುಲವಿಾಸೆ ಅಚ್ಚಣು (“ಅಚ್ಚಣು” ಎಂದು ವಾಚಾರಿಸೇರರನ ಹೆಸರು!) ವನ್ನು ಕರೆಯಹೋದೆ ವಿಾರೆಗೆ ತಿಳಿಯ ದಂತ “ಲಕ್ಷ್ಮಿ”ಯನ್ನು ಸುಶಿಕ್ಷಿತ ನಾಗರೀಕನಾಗು ಮಾಡಿ, ಯೋಗ್ಯ ಪ್ರಜೆಯಾಗಿ ಬಾಳುವಂತೆ ಮಾಡಬೇಕೆಂದು ನಷ್ಟ ಕಾಂಕ್ಷೆ.

“ಅಚ್ಚಣು” ಬಂದನು. ಸಾವಿರಾರು ಮಹಾ ಮಹಾ ಗಡಿಯಾರ ಗಳನ್ನು ಯಶಸ್ವಿಯಾಗಿ ರಿಪೇರಿಮಾಡಿ ಪರಾಕ್ರಮವನ್ನು ನೋಡಿ, ಸಾರ್ವಜನಿಕ ಸೇವೆಯ ಗುರುತಾಗಿ ಉಂಟಾಗಿ ಉರಿನ ಜನರೇ ಆ ವಿಾಸಿಗಳನ್ನು ಅತನಿಗೆ ಬಹುಮಾನವಾಗಿ ಕೊಟ್ಟಿದ್ದರೋ ಎಂಬಂತೆ ಅವುಗಳನ್ನಾತನು ಗೌರವದಿಂದ ತುಟಿಗಳ ಮೇಲೆ ಹೊತ್ತುಕೊಂಡು ಬಂದನು. ಆ ವಿಾಸಿ

ಗಳನ್ನು ಸೋಡುವಾಗಿ “ಲಕ್ಷ್ಮೀ”ಯನ್ನು ಪಳಗಿಸಲು ಯೋಗ್ಯ ವ್ಯಕ್ತಿ ಯೋಂದು ದೊರೆಯಿತೆಂಬ ಭರವಸೆ ನನ್ನಲ್ಲಿ ಹುಟ್ಟಿತು

“ಅಚ್ಚಣ್ಣ, ಲಕ್ಷ್ಮೀಯು ನಿನಗಾಗಿ ಕಾಯುತ್ತಿರುವಳು ಆಕೆ ಯೋಡನೇ ಮಾತಾಡಿ, ಶಸ್ತ್ರಕ್ರಿಯೆ ನಡೆಸಿ ಆಕೆಯನ್ನು ಬದುಕಿಸಿಕೊಡುವ ಭಾರ ನಿನ್ನ ಮೇಲಿದೆ” ಎಂದೆ.

ಅಚ್ಚಣ್ಣ “ಲಕ್ಷ್ಮೀ”ಯ ಕಡೆಗೆ ಸೋಡಿದ ತಾನು ಜೀಲ್ಲಾ ಕಲೆಕ್ಟರಿಂದ ಹಿಡಿದು ಭೋವಾಲದ ನವಾಬರ ವರಿಗೆ ನಾನಾ ಮಹಾಪುರುಷರ ವಾಚುಗಳನ್ನೂ ಕ್ಷಾಕ್ಷಾಗಳನ್ನೂ ರಿಪೇರಿಮಾಡಿದ ಕತೆಯನ್ನು ಹೇಳಲಾರಂಭಿಸಿದ ಆತನ ವರದಿಯಂತೆ, ಲಂಡನಿನ ಪಾರ್ಲಿಮೆಂಟ್ ಗೃಹದ ಮೇಲಿನ “ಬಿಗ್ ಬೆನ್” ಹೊರತಾಗಿ ಮಿಕ್ಕ ಗಡಿಯಾರಗಳೆಲ್ಲ ಆತನ ಕೈಯಲ್ಲಿ ಆರ್ಪೆಕೊಂಡಿ ಚಲಿಸುತ್ತಿವೆಯಂದು ಅಧಮಾಡಿಕೊಂಡೆ

“ಲಕ್ಷ್ಮೀ” ಕರೆಕ್ಕ ಎಂದೆಳು ಅಚ್ಚಣ್ಣ ಮೂರಡಿ ಹಿಂದಕ್ಕೆ ಹಾರಿದ. ನಾನೂ ಅವನೊಂದಿಗೆ ಹಾರುತ್ತ,—“ಗಾಬರಿ ಇಲ್ಲ ಅದು “ಲಕ್ಷ್ಮೀ”ಯ ಒಂದು ವೈಶಿಷ್ಟ್ಯ. ಆಗಾಗೆ ಕಘ ಬಂದು ಗಂಟಲಲ್ಲಿ ಸಿಲುಕೆಕೊಂಡಂತೆ ಮಾಡುವುದುಂಟು. ಅದನ್ನೀಗ ನೀನು ಸರಿಪಡಿಸಬೇಕು” ಎಂದೆ

ಅಚ್ಚಣ್ಣವಿಗೆ “ಲಕ್ಷ್ಮೀ”ಯನ್ನು ಮುಟ್ಟಲು ಶಂಜಿಕೆಯಾಯಿತು. ಆದರೂ, ಭೋವಾಲ ಮಹಾರಾಜರ ಗಡಿಯಾರವನ್ನು ಸರಿಮಾಡಿದ ಸುದ್ದಿಯನ್ನು ನನಗೆ ಹೇಳಿದುದನ್ನು ನೆನಪುಮಾಡಿಕೊಟ್ಟಿ. ತನ್ನನ್ನು ಯಾವುದೋ ವಿಜಾತಿಯ ಯಂತ್ರದಿಂದ ಕೊಲ್ಲಲು ಹೀಗೆ ಬಲೆಗೆ ತಂದು ಹಾಕಿರುವರೆಂಬಂತೆ ನನ್ನನ್ನು ಸಂಶಯಿಸಿದ ಸೋಡುತ್ತ, ಕೊನೆಗೆ ತುಟಿಗಳನ್ನು ಕಚ್ಚಿ, ತನ್ನ ಶಸ್ತ್ರಾಸ್ತಗಳ ಪೆಟ್ಟಿಗೆಯನ್ನು ನೆಲದಲ್ಲಿರಿಸಿ, “ಲಕ್ಷ್ಮೀ” ಯನ್ನು ಪರಾಕ್ರಮದಿಂದ ನೆಲಕ್ಕೆಳಿಸಿ ಒಮ್ಮೆ ‘ಚಾವಿ’ ಕೊಟ್ಟನು.

ಹಿರಿರಿರಿ ಎಂದು ಏರಡೂ ಮುಳ್ಳಿಗಳು ತಿರುಗಲಾರಂಭಿಸಿದವು. ಕೈಸ್ತ ಶ್ರೀಮಂತನೋಬ್ಬನು ಕಾಲವಾದಾಗ ಇಗರ್ಜಿಯಲ್ಲಾಗುವಂತೆ ಥಣ ಥಣ ಫಂಟಿಗಳಾಗಲಾರಂಭವಾದುವು ನನ್ನ ತಲೆ ತಿರುಗಿತು. “ಅಚ್ಚಣ್ಣ, ಆ ಶಬ್ದವನ್ನು ನಿಲ್ಲಿಸಿ, ಒಮ್ಮೆಗೆ ಆ ರಿಪೇರಿಯನ್ನು ಮುಗಿಸಿ ಬಿಡುವ!” ಎಂದು ಮೊರೆಯಿಟ್ಟಿ. ಮಿಂದಿಗೆ ಎಚ್ಚರವಾದರೆ, ತನ್ನಪ್ರೇನ

“ಲಕ್ಷ್ಮಿ”ಯ ಮೇಲೆ ಅತ್ಯಾಚಾರವಾಗುವುದನ್ನು ಕಂಡು, ಅಚ್ಚಣಿವನ್ನು ಕೊಂಡು ರಸ್ತೆಗೆ ಬಿಸುಡುವಳೇ ಎಂಬ ಭಯ.

ಅಚ್ಚಣಿ “ಲಕ್ಷ್ಮಿ”ಯ ಮುಖದ ಮೇಲೆ ತನ್ನ ರಡೂ ಕೈಗಳನ್ನಿಟ್ಟು, ಬಲದಿಂದ ಒತ್ತಿದನು ಗರಗರಾಟ ನಿಂತಿತು ಘಂಟಿಗಳೂ ನಿಂತವು.

“ಲಕ್ಷ್ಮಿ ಸತ್ತಳೇ?” ಎಂದು ಗಾಬರಿಯಿಂದ ಕೇಳಿದೆ.

“ಇಲ್ಲ, ಬೋಧ ತಪ್ಪಿದೆ. ಇನ್ನೀದು ನಿಮಿಷಗಳಲ್ಲಿ ಪುನಃ ಹುಷಾರ್!” ಎಂದನು.

ಇವತ್ತು ನಿಮಿಷಗಳು ಕಳಿದುವು ಅಚ್ಚಣಿ “ಲಕ್ಷ್ಮಿ”ಯನ್ನು ಸೀಳಿ, ಎಲ್ಲ ಅವಯವಗಳನ್ನು ಹೊರಗೆ ತೆಗೆದಿದ್ದನು

“ರಾಯರೇ, ಲಕ್ಷ್ಮಿಯ ಪ್ರಕೃತಿಯು ಕೆಟ್ಟಹೋಗಿದೆ ಪರ್ಯಾಜಿನಾಗಿರಲಿಲ್ಲ!” ಎಂದನು

“ಏನಾಗಿದೆ?” ಎಂದೆ

“ಲಕ್ಷ್ಮಿಯಲ್ಲಿ ನಾನು ಹರಳಿಣಿ, ತೆಂಗಿನೆಣಿ, ಎಳ್ಳಿಣಿ, ಕೇಶರಂಜನ, ಭೃಂಗಾವಲಕ, ಲಾಕ್ಷ್ಮಿ ಹೊದಲಾದ ಹಲವು ಬಗೆಯ ತೈಲಗಳು ಬಿದ್ದು ದನ್ನು ಸೋಡಿದೆ ಹೇಗೆ ಬದುಕಬಹುದು?” ಎಂದನು.

“ಇಂಟಸ್ಟ್ಯಾಯ್ಲೂ ಟ್ರಿಬರ್ನ್ಯೂಲೊಸಿಸ್ (ಕರುಳಿಗೆ ಕ್ಷೇಯ ಹಿಡಿಯುವುದೆನ್ನು ತೂರಿ) ಹಿಡಿದಂತಾಗಿದೆ ಅಲ್ಲವೇ? ಸರಿವಾಡವ್ಯಾ!” ಎಂದೆ.

ಹೇಗೂ ಇದು ಘಂಟಿಗೆ ರಿಪೇರಿ ಮುಗಿಯಿತು “ಲಕ್ಷ್ಮಿ”ಯು ಸೋಡಿಗೆರಿದಳು ಅಚ್ಚಣಿ ಮೂರು ರೂಪಾಯಿಗಳನ್ನು ಕಿಸಿಗೆ ತುರುಕಿ, ಪ್ರವಂಚದ ಅಸಾಧ್ಯ ಗಿಡಿಯಾರವನ್ನು ರಿಪೇರಿಮಾಡಿದ ದಾಖಲೆಯ ಸಂತೋಷದಿಂದ ನಡೆದನು.

“ಲಕ್ಷ್ಮಿ”ಯನ್ನು ಈಗ ಸ್ವಫಾರದ್ವಷ್ಟಿಯಿಂದ ಸೋಡಿದೆ “ಲಕ್ಷ್ಮಿ”, ನಿನ್ನ ಸೋಕ್ಕು ಮುರಿದೆ, ತಿಳಿಯಿತೇ? ಇನ್ನು... ” ಎನ್ನುವಷ್ಟರಲ್ಲಿ... .

“ರರರರರರಾsss” ಎಂದು ಶಬ್ದವಾಯಿತು ನನ್ನನ್ನೇ ಸೋಡುತ್ತಿದ್ದ ಲಕ್ಷ್ಮಿಯು ನನ್ನ ಮೇಲೆ ಮುನಿಸಿದುಬಿದ್ದಂತೆ,— ಘಂಟಿ ಮತ್ತು ನಿಮಿಷದ ಕೈಗಳಿರಡೂ ಗರಗರನೆ ತಿರುಗಲಾರಂಭಿಸಿದವು ಥಣಣಣಣ ಕೊಂಡು ಬೆಂಕಿಯಾರಿಸುವ ಯಂತ್ರವು ಓಡಿಬರುತ್ತಿದ್ದಂತೆ ಶಬ್ದವಾಡುತ್ತು

ಫಂಟೀಗಳು ಬಾರಿಸತ್ತೊಡಗಿದ್ದವು. ನಾಗಾಲೋಬಿಂದ ಬಾಗಿಲ ವರಿಗೆ ಹೋಗಿ, ಅಚ್ಚಣುವನ್ನು ಕರೆಯೋಣವೆಂದು ನೋಡಿದೆ. ಅಚ್ಚಣು ಕಾಣಲಿಲ್ಲ ಪುನಃ ಒಳಗೆ ಓಡಿ ಬಂದೆ ಹಾಯ್, ಏನು ದೃಶ್ಯವದು!

ವಿಾರೆ, ಕಣ್ಣಗಳನ್ನು ಕೆಂಪಗೆ ವಾಡಿ, ಸಿಂಹಿಣೆಯಂತೆ ನೋಡುತ್ತಿದ್ದಳು. “ಲಕ್ಷ್ಮೀ”ಯು ಕೂಗುತ್ತಲೇ ಇದ್ದಳು.

“ವಿಾರಾ” ಎಂದು ಬಾಯ್ತಿಗೆದೆ

“ನಾತಾಡಬೇಡಿರಿ. ನನಗೆ ತಿಳಿದಿದೆ. ರಿವೇರಿನಾಡಿದವರಾರು?”
ಎಂದಳು

ಹುಸಿನಗು ನಗುತ್ತ, “ಅಂದರೆ ... ವಿಾರಾ... ” ಎಂದೆ.

“ರಿವೇರಿನಾಡಿದ ರಾಕ್ಷಸನಾರು?”

“ಕೋಪವಾಡಬೇಡ, ವಿಾರಾ! ಕ್ಯೇಮವಾಗಬೇಕೆಂದೇ...”

“ಕೇ” ಎಂದು ಅರಚಿದಳು ವಿಾರೆ ಮೇಜಿನ ಮೇಲಿದ್ದ ನಾಲ್ಕು ಪತ್ರಿಕೆಗಳನ್ನು ತೆಗೆದು ಭರ್ತನ ಹರಿದು ನೆಲಕ್ಕೆ ಬಿಸುಡಿದಳು. ಒಂದು ಪಟ್ಟವನ್ನು ತೆಗೆದು ಮೇಜಿಗೆ ಬಡೆದು, ನಾಲ್ಕು ವರ್ಷಗಳ ಹಿಂದಣ ಒಂದು ಕೆಲೆಂಡರನ್ನು ಕಿಟಕಿಯಿಂದ ಹೊರಗೆ ಅಂಗಳಕ್ಕೆ ಬಿಸುಡಿ, ಗೋಡೆಯ ಆಳಿಗಿದ್ದ ನನ್ನ ಕೋಬಿನ್ನು ತೆಗೆದು ನನ್ನ ಮೇಲೆ ಒಗೆದು, ಕೋಣೆಯ ಮೂಲೆಗೆ ಓಡಿಹೋಗಿ, “ನಿಮ್ಮ ‘ಬಿ’ ರಾಣಿಯನ್ನು ನಾನು ರಿವೇರಿ ಮಾಡುತ್ತೇನೇ!” ಎನ್ನುತ್ತ ‘ಬಿ’ ಗಡಿಯಾರವನ್ನುತ್ತಿದಳು

‘ಪರಮಾತ್ಮಾ’ ಎನ್ನುತ್ತ ಓಡಿಹೋಗಿ ‘ಬಿ’ಯನ್ನು ಅವಳ ಕೈಯಿಂದ ಕಿತ್ತು ತೆಗೆದು, “ಇಲ್ಲ ವಿಾರಾ! ವಿವೇಕಗೆಡಬೇಡ! “ಲಕ್ಷ್ಮೀ” ಹೋದರೆ ಇನ್ನೊಬ್ಬ ಸರಸ್ವತಿಯನ್ನು ನಾನು ತರುವೆ ‘ಬಿ’ ಮೇಲೇಕೆ ಕೋಪ” ಎಂದು ಆಕೆಯ ಬೆನ್ನು ಮೇಲೆ ಕೈಯಾಡಿಸಿದೆ ದಣುವಿನಿಂದ ವಿಾರೆಯು ಕಣ್ಣ ಮುಖ್ಯದಳು ನಾನು ಆಕೆಯನ್ನು ಒಂದು ಕುಚಿರುಲ್ಲಿ ಕುಳ್ಳಿರಿಸಿದೆ.

ವಿಾರೆ ನೋಂದು, ನಿಟ್ಟಿಸಿರಿಡುತ್ತಿದ್ದಳು ನಾನು ಆಕೆಯನ್ನು ಬಲು ಸವಿಯಾದ ಮಾತುಗಳ ಶಾಂತ ಅಂಜನದಿಂದ ತಣಿಸಲೆತ್ತಿಸುತ್ತಿದೆ.

“ಆ ವಾಚ್ ರಿವೇರರನ್ನು ನೀವಾದರೂ ಕೊಲ್ಲಬೇಕು” ಎಂದು ಕೋನೆಗಂಡಳು.

“ಆತ ಸಿಕ್ಕಿದರೆ ನಮ್ಮಿಬ್ಬಿರೊಳಗೆ ಒಬ್ಬನ ಅಂತ್ಯ ಖಂಡಿತ!” ಎಂದೆ.

ಅಷ್ಟರಲ್ಲಿ ನನ್ನ ‘ಬಿ’ ರಾಣಿಯಿದ್ದಲ್ಲಿ, ಭೂಗಭ್ರವನ್ನು ಭೇದಿಸಿ ದಂತಹ ರೀತಿಯ ಒಂದು ಶಬ್ದವಾಯಿತು ನಾವಿಬ್ಬಿರೂ ಆ ಕಡೆ ಅವಾ ಕ್ಷಮಿ ಸೋಡುತ್ತಿದ್ದಂತೆ, ರೊಂದೂ ಎನ್ನುತ್ತ ‘ಬಿ’ ರಾಣಿಯು ಕೋಣೆಯು ನಡುವಿಗೆ, ತಾನಾಗಿಯೇ ಹಾರಿದಳ್ಳಾ ಅದರೊಳಗಿನ ಅವಯವಗಳೆಲ್ಲ ಗ್ರೇಂದು ಕೋಣ ತುಂಬ ಹಾರಿದುವು! ನಾವು ನಿಷ್ಪಂದ!

“ನಿಂದು ಅನಾಹುತೆ?” ಎನ್ನುತ್ತ ಮೂರು ನಿರ್ವಿಷಗಳನಂತರ ಮಾರೆ ಕೇಳಿದಳು

“ನನಗರಿಯದು ಆ ವಾಚ್‌ರಿಪೇರರನ ಕೆಟ್ಟ ದೃಷ್ಟಿಯಾಗಿದ್ದಿರ ಬೇಕು!” ಎಂದೆ

“ಅವನನ್ನು ಎರಡುಬಾರಿ ಕೊಂಡರೂ ನನಗೆ ದುಃಖವಿಲ್ಲ!” ಎಂದಳು.

“ಅದನ್ನು ನನ್ನ ಪಾಲಿಗೆ ಬಿಡು!” ಎನ್ನುತ್ತ ಮುಂದಿನ ಕಾರ್ಯ ಕ್ರಮವೇನು ಎಂದು ಆಲೋಚನೆಗೆ ತೊಡಗಿದೆ ಸೋಡುತ್ತಿದ್ದಂತೆ ಸೆಲದ ಮೇಲೆ ಎರಡುಮೂರು ರಿಪೇರಿ ಉಪಕರಣಗಳು ಕಂಡುಬಂದುವು. ಒಂದು ಆಲೋಚನೆ ಹೊಳೆಯಿತು ಆ ರಿಪೇರರನು ಆ ಉಪಕರಣಗಳನ್ನು ಮರಿತುಹೋಗಿರಬೇಕು; ಅವುಗಳಿಗಾಗಿ ಈಗ ಮರಳಿ ಬಾರದಿರನು.

ಅವನನ್ನು ಹೇಗೆ ಉಪಚರಿಸಬೇಕು ಎಂಬುದೇ ಈಗಳ ಆಲೋಚನೆ; ಆತ ಗಟ್ಟಿ ಆಳು. ನೊದಲು ಆತನ ಮುಸುಡನ್ನು ಒಡಿವೆನು. ಅನಂತರ ಕಣ್ಣನ್ನು ಅಲ್ಲಲ್ಲ, ತಲೆಗೇ ಬಡೆದರೆ, ಮೂಳ್ಫಿಹೋಗುವನು. ನಂತರ ಮಾಸಿಗಳನ್ನು ಕಿತ್ತು

“ಬಾಗಿಲಾ!” ಎಂದು ಯಾರೋ ಕರೆದರು. ಎದೆ ನಡುಗಿತು. ವಾಚ್‌ರಿಪೇರರನು ಬಂದಿರುವನು! ಈಗ ಈಗ... . . . !

“ಬಾಗಿಲಾ!”

“ಮಾರಾ, ಬಂವನು ಆ ಹುಲಿಮಾಸೀ ನೀನಿಲ್ಲೆ ಇರು. ನಮ್ಮ ಕಾಳಗ ಸೋಡಿ ಮೂಳ್ಫಿಯು, ಗಬಹುದು ನೀನು!” ಎನ್ನುತ್ತ “ಬಂದೆ!” ಎಂದು ಹೇಳ ಮೆಲ್ಲನೇ ಹೋಗಿ ಬಾಗಿಲು ತೆರಿದೆ.

ಕತ್ತಲೆಯಾಗುತ್ತ ಬಂದಿತ್ತು ನನ್ನ ವೈರಿಯು ನನ್ನ ಮುಂದೆ

ನಿಂತಿದ್ದನು. ರಸ್ತೆಯಲ್ಲಿ ಜನರ ಸುಳವು ಇರಲಿಲ್ಲ. ಎಲ್ಲವೂ ಅನುಕೂಲ! “ಹರಹರ ಮಹಾದೇವ” ಎಂದು ಮರಾರರ ಸೈನ್ಯವು ವೀರಾವೇಶದಿಂದ ಉದ್ದೋಷಿಸಿದಂತೆ “ಕತ್ತಿ ಕಿರುಬನೇ, ಇಕೋ!” ಎಂದು ಆಭರಣಿಸುತ್ತೇ, ಆತನ ವೈಮೇಲೆ ಹಾರಿ, ಮುಖವನ್ನು ಪಿಡಿದು ಪರಚಿ. ಕಾಡಲೇ ನನ್ನ ಮುಖವೂ ಪರಚಿದಂತಾಗಲು ... ಮಾಣಿಕ್ಯ ಹೋದೆ!

× × × ×

ನಾನು ಮಾಣಿಕ್ಯಿಂದೇಳುವಾಗ, ವಿಾರೆ ಬಳಯಲ್ಲಿ ಕುಳಿತು ಮೆಲ್ಲನೇ ಅಳುತ್ತಿದ್ದಳು. ವಿಾರೆಯ ಆಚೆ ಮತ್ತೊಂದು ಹಾಸಿಗೆಯಲ್ಲಿ ಮತ್ತೊಬ್ಬರಾರೋ ಮಲಗಿದ್ದರು ಅವರ ಮುಖಕ್ಕೆಲ್ಲ ಬಟ್ಟಿ ಕಟ್ಟಿತ್ತು.

ಅಧರವಾಗದೆ, “ಮಾರಾ, ಅದು ಯಾರು?” ಎಂದು ಕೇಳಿದೆ

“ನನ್ನ ಅಪ್ಪ!” ಎನ್ನುತ್ತ, ಮುಖಕ್ಕೆ ಕೈಪಿಡಿದು ಧಾರಾಳ ಅತ್ತಳು.

ನನಗಧರವಾಯಿತು ವಾಚ್‌ರಿಸೇರರನೆಂದು ಪ್ರಮಾದವಶಾತ್ ನಾನು, ಆಗ ತಾನೇ ಬಂದ ವಿಾರೆಯ ಅಪ್ಪನ ಮುಖವನ್ನು ಸೀಳಲು ಯಶ್ವಿ ಸಿದ್ದಿ ವ್ರಾಣಭಯದಿಂದ ಆತನು ನನ್ನ ಮುಖವನ್ನು ಪರಚಿದ್ದನು!

× × × ×

ಈಗ ನಮ್ಮ ಮನೆಯಲ್ಲಿ “ಲಕ್ಷ್ಮಿ” ಇಲ್ಲ ವಿಾರೆ, ತಾನಾಗಿಯೇ ಅದನ್ನು ತನ್ನ ತಂದೆಯ ಮನಿಗೆ “ಬಡವರ ಮನೆಯಲ್ಲಿ ಲಕ್ಷ್ಮಿ ನಿಲ್ಲು ಪುದಿಲ್ಲ” ಎಂಬ ಮಾತಿನೊಡನೆ ಕಳುಹಿರುವಳು

೨. ಸಾಧಿಸಿ, ನುಂಗದ ಸಬಳ

“ಒಂದು ಇಲಿ ಈಗ ಸೋಡಿದೆ—ಅಡಿಗೆ ಕೋಣೆಯಲ್ಲಿ!” ಎಂದು ಗಾಬರಿಯಿಂದ ನುಡಿದಳು ವಿಾರೆ.

ನಾನು ನನ್ನ ಕೊರಡಿಯಲ್ಲಿ ಕುಳಿತು ಒಂದು ಮಾವಿನ ಹಣ್ಣನ್ನು ಬಿಡಿಸಲೇತ್ತು ಸುತ್ತಿದ್ದೆ ವೆಂಕಟಪ್ಪನವರ ಕಲಾಸ್ಯೇಪುಣಿವನ್ನೆಲ್ಲಿಯೋ ಓದಿ, “ಕಣಾಟ ಮಾತೆ.... ಆದರ್ಥ.....ಭಾಗ್ಯೋದಯ..... .” ಈ ಶಬ್ದ

ಗೆಳು ಹೈದರ್ಯದಲ್ಲಿ ಇನ್ನೂ ಕಡನವಾಡುತ್ತಿದ್ದು, ಉಂಟಾದ ಸ್ಥಾತ್ಮೀಯೋ ಭಾವವೋ ಮತ್ತೇನೋ—ಅಂತು ಒಂದು ವಾವಿನಹಣ್ಣು ನನ್ನ ಲೇಖನಿಯಿಂದ ಕೆಳಗಿಲಿದು ನಿಲ್ಲಲು ಯತ್ತಿಸುತ್ತಿತ್ತು ಅಂತಹ ಪರಮ ಪವಿತ್ರಕ್ಷಣದಲ್ಲಿ ಬಂತು ವಿಾರೆಯಿಂದ ಆ ಉದ್ದಾರ!

“ಇಲಿ? ಅಡಿಗಿಕೊಳಣೆಯಲ್ಲಿ? ಒಳ್ಳೆಯದು; ಅದಕ್ಕೆ ತಕ್ಕಂಥಿಳಿ ಬೇಕಾದಷ್ಟು ತಿನ್ನಲಿದೆ, ಒಳ್ಳೆ ನೀರಿದಿ ಸಾರಾಂಶ—ಇಲಿಯ ಸ್ವರ್ಗ!” ಎಂದೆ

“ತಮಾಷಿ ಮಾಡಬೇಡಿರಿ ಈಗ ನಾವೇನು ಮಾಡೋಣ?”

“ಮಾಡುವುದೇನು? ನಾನೇನೂ ಈಗ ಮಾಡುವಂತಿಲ್ಲ ನನಗೆ ಕೆಲಸವಿದೆಯೆಂದು ಅದಕ್ಕೆ ಹೇಳು ಮತ್ತೊಮ್ಮೆ ಸಿಗುವೆನೆಂದೂ ಹೇಳು” ಎನ್ನತ್ತು ಮಾವಿನಹಣ್ಣು ನನ್ನ ದಂಟಿನ ಬಳಿ ತಿದ್ದಿಹೋದೆ

“ಕೆಲಸವೇನು? ಗೇರುಹಣ್ಣು ಬಿಡಿಸುವುದೇ?”

“ಗೇರುಹಣ್ಣು?—ಇದು ಗೇರುಹಣ್ಣು ನಂತಾಯಿತೇ? ಮಾವಿನಹಣ್ಣು ವಿಾರಾ,—‘ಮುಂಡಪ್ಪ’ ತಿಳಿಯಿತೇ?”

“ಮುಂಡಪ್ಪ ಹಾಳಾದಿ! ಗೇರುಹಣ್ಣು ಬಿಡಿಸಿ, ಮುಂಡಪ್ಪನಂತೆ! .. ಹೋಗಲಿ ಈಗ, ನಾವು ಒಂದು ಇಲಿ ಗೂಡು ಅಥವಾ ಒಂದು ಬೆಕ್ಕು, ಇವೆರಡರ ವೈಕಿ ಯಾವುದನ್ನಾದರೂ ತರಲೇಬೇಕು ಯಾವುದಾಗಬಹುದು?”

“ತರಲೇಬೇಕಾದರೆ ಇಲಿ ಗೂಡೇ ಆಗಬಹುದು ಬೆಕ್ಕನ್ನು ತಂದರೆ ಆಗಾಗ ಚಾಣಂತಿಯಾಗುವ ಸಂಭವವಿದೆ! ಇಲಿಗೂಡಿಗೆ ಹೇರುವ ಶಕ್ತಿಯಲ್ಲ” ಎಂದೆ

“ಆದರೆ, ಗೂಡುಗಳು ಯಾವಾಗಲೂ ಅತ್ಯಂತ ಕ್ಷಾರವಾದುವು ಫಕ್ಕನೆ ಬಡಪ್ಪಾಳೆಯ ಕತ್ತನ್ನು ಮುರಿದು, ಫಕ್ಕನೇ ಮರಣ ತರುವುವೆಂದು ನಾವು ಕೇಳುವೆವಾದರೂ, ಹೋಗುಸ್ತು ಇಲಿಯ ಬಾಲ ಮಾತ್ರ! ಇದು ಕ್ಷಾರವಲ್ಲವೇ?”

“ಒಪ್ಪಿವೆನು ಆದರೆ, ಅವು ಬೆಕ್ಕುಗಳಷ್ಟು ಕ್ಷಾರವಲ್ಲ ವಿಾರಾ! ಬೆಕ್ಕುಗಳು ಇಲಿಯನ್ನೇ ಮುರಿದುಬಿಡುವುಳ್ಳಾ ವಿಾರಾ, ನಾವು ಈ ಮನೆಯನ್ನು ಹೋಗಬೇಕಾದರೆ ಒಂದು ಮೂರಿಕ ವಿವಾಪ್ರೋಲಿಸಿಯನ್ನು ಪಡೆಯಬಹುದಿತ್ತು ಇಲಿಗಳಿಗೆ ವಿನೆ ಇಳಿಸುವರಲ್ಲವೇ?”

“ರಂಗರಾಯರಂತಹವರು ಸತ್ತವರಿಗೆ ವಿಮೆ ಇಳಿಸಿ, ತಾವು ಸತ್ತ ಮೇಲಿ ವನುಷ್ಯರಿಗೂ ವಿಮೆ ಇಳಿಸಲು ಅಂಜಿಕೆ ಹುಟ್ಟಿದೆಯಂತೆ..... ಓಃ, ನನಗೊಂದು ಆಲೋಚನೆಯಾಯಿತು!—ನೀರುಗೂಡಿನ ವಿಷಯ ಏನು ಹೇಳುವಿರಿ? ಕರುಣೆಯ ಗೂಡಂತೆ!”

ಮಾರೆ ಅದನ್ನೆಲ್ಲ ವಿವರಿಸಿದಳು. ಒಳ್ಳೆ ಗೂಡು. ನೋಡುವಾಗ ಗೂಡಿನಂತಿಲ್ಲ ಅದರೆ, ಇಲಿಗಳು ಎಲ್ಲಿದ್ದರೂ ಇದಕ್ಕೇ ಬಂದು ಬೀಳುವುದು ಖಂಡಿತ! ಗೂಡಿನ ಕೆಳಗೊಂದು ನೀರಿನ ಪಾತ್ರೆಯಿದೆ ಬಂದು ಪೆಟ್ಟಿಗೆಯಂತೆ ಅದರ ಮೇಲಿ ಸಾದಾ ನೆಲ ಅದೊಂದು ಚಿಕ್ಕ ಪಾಸಿ ಕಂಭ ಯಾವ ಇಲಿಯಾದರೂ ಇದರ ಮೇಲಿ ನಿಂತು ಪ್ರಾಣಬಿಡಲು ಗಾರವ ಪಡಲೇಬೇಕಾದ ಉಚ್ಚ ಫರಗತಿಯ ಗೂಡಿಂದಳು ಮಾರೆ

ಮಾರೆಯು ಒಂದನ್ನು ಕೊಂಡುಕೊಳ್ಳುವುದೆಂದು ನಿಶ್ಚಯವಾಯಿತು.

“ಆದರೆ”,—ಕಣ್ಣ ಕೆಂಪಗೆ ಮಾಡಿ ನುಡಿದೆ—“ನೀನೇ ಅದನ್ನು ನಿತ್ಯವೂ ತಯಾರಿಸಿದಬೇಕು ಮೂಷಿಕವಧೆಯೆಂದರೆ ನನಗೆ ಕಳವಳ ವಾಗುತ್ತದೆ.....ಮತ್ತು ಮಾರಾ, ಇದೊಂದನ್ನು ಒಮ್ಮೆ ಹೇಳು—ಇಲಿಗಳ ವಿಷಯ ನಿನಗೇಕೆ ಅಷ್ಟ ಆಕ್ಷೇಪ?”

“ಅವು ಮಾರಿಗಳನ್ನಿಡುತ್ತವೆ”

“ಮರಿ? ಅನೆಗಳಿಡುವುದಿಲ್ಲವೇ ಮಾರಿಗಳನ್ನು? ಮಾರಿಗಳನ್ನಿಡುವುದೇ ಅವುಗಳ ಕೊಲೆಗೆ ಯೋಗ್ಯ ಶಾರಣವೆಂದು ನನಗೆ ಹೇಳುವಿಯಾ? ಬದಲಾಗಿ, ಸರಕಾರದ ಅಪ್ಪಣಿ ವಿನಾ ಇಲಿಗಳನ್ನು ಕೊಲ್ಲಬಾರದೆಂಬ ಶಾಸನ ವಿರಚಿಕೆಂದು ನನ್ನ ಅಭಿಪ್ರಾಯು.”

“ಮನೆಯನ್ನೆಲ್ಲ ತುಂಬಿಬಿಡುತ್ತವೆ”

“ಒಂದು ಇಲಿಯು ಮಾರಿಗಳನ್ನಿಡಲಾರದು; ಒಂದು ಇಲಿಯು ಮನೆಯನ್ನು ತುಂಬಲಾರದು ಅಲಿಲನ್ನು ಸಾಕಿದಂತೆಯೆ, ನಾವು ಆ ಒಂದು ಇಲಿಯನ್ನು ಸಾಕಲಾರಿವೇ?” ಎಂದು ವಾದಿಸಿದೆ

“ಆದರೆ, ಒಂದು ಇಲಿಯನ್ನು ಮಾತ್ರ ನಾವು ಇಟ್ಟುಕೊಳ್ಳಲಾರಿವು. ಆ ಬಡಪ್ರಾಣೆಯು ತನಗೊಂದು ಸಂಗಾತಿಯಿಲ್ಲದೆ ದುಃಖದಿಂದ ನೈಸ್ಯ ಸೊರಗಿ, ಸತ್ತಹೋದಿತು—ವಾಪ” ಎಂದು ಆಕ್ಷೇಪ ನುಡಿದಳು ಮಾರೆ

“ಇರಲಿರಲಿ. ನೀನೂ ಅದನ್ನು ಹಾಗೆಯೇ ಮಾಡಬೇಕೆಂದೆಂಳಿ ಸಿರುವಿ!” ಎಂದೆ.

ಕೆಲವರನ್ನು ಯಾವ ಮಾತ್ರಾ ಪರಿವರ್ತಿಸಲಾರದು ವಿಂತೆಯನ್ನು ಸಮಾಧಾನಪಡಿಸುವುದು ಅಸಾಧ್ಯವೆಂದು ನನಗೆ ಮಾತ್ರ ಗೊತ್ತು ವಿಂತೆ ತರಿಸಿದಳ್ಳಿಂದು ಗೂಡನ್ನು—ಆದರೆ, ಅದನ್ನು ತಂದ ಮೇಲೆ, ರಾತ್ರಿ, ಮನೆಯ ಅತಿ ಭಯಂಕರ ಸ್ಥಳಗಳನ್ನು ಹುಡುಕಿ ಹೋಗಿ ಇಡಬೇಕಾದ ಕೆಲಸ ಮಾತ್ರ ನನ್ನ ಪಾಲಿಗೇ ಬಂತು.

“ಇದನ್ನೆಲ್ಲ ಇಡಬೇಕು—ಮಿರಾ?”

“ಎಲ್ಲಿ ಇಲ್ಲಿ ಬರುವುದೋ ಅಲ್ಲಿ ಇಡಿರಿ.

ನಿಜ! ಇಲ್ಲಿ ಬಾರದ ಸ್ಥಳದಲ್ಲಿಟ್ಟು ಪ್ರಯೋಜನವೇನು! “ಆದರೆ, ನಿನ್ನು, ಕೊನೆಯ ಬಾರಿ, ಆ ಇಲ್ಲಿ ಎಲ್ಲಿ ಕಾಣಿಕ್ಕುತ್ತು?”

“ಮಹಡಿಯಿಂದ ಕೆಳಗಿಳಿಯುತ್ತಲೇ ಬಲದಿಕ್ಕಿನಲ್ಲಿ!”

ಒಂದು ಚಕ್ಕಲಿ ತುಂಡನ್ನು ಆ ಗೂಡಿನ ಮೇಲಿಟ್ಟು, ಅದನ್ನು ಅಲ್ಲಿ ಇರಿಸಿದೆ ಮರುದಿನ ಇಲಿಯೂ ಸಿಕ್ಕಿಬಿಡಿತ್ತು—ಗೂಡಿನ ಕೆಳಗಿನ ಪಾತ್ರೀಯಲ್ಲಿ ಸೆರೆಬೂಳಾಗಿ ಬಿದ್ದು ಮಹಾ ದುಃಖದಲ್ಲಿತ್ತು ಆದರೆ, ದುದ್ದೀರ್ವವಶಾತ್ ಆ ಪಾತ್ರೀಯಲ್ಲಿ ನೀರನ್ನು ತುಂಬಲು ಮರೆತ್ತಿದ್ದಿನಾದ ಕಾರಣ, ಗೂಡಿನ ಮುಚ್ಚಳವನ್ನು ತೆಗೆಯುತ್ತಲೇ, ನನಗೆ ನಮಸ್ಕಾರ ವೇನನ್ನೂ ಕೊಡದೆ, ಕೃತಫ್ಳತೆಯಿಂದ ಪರಾರಿಯಾಯಿತು—ಅಷ್ಟೇ; ಅದಕ್ಕಿಂತ ಹೆಚ್ಚಿನದೇನೂ ಇಲ್ಲ

“ಸಿಕ್ಕಿತ್ತೇ?” ಎಂದು ಪ್ರಶ್ನಿಸಿದಳು ವಿಂತೆ

ತಲೆಯಲ್ಲಾಡಿಸಿದೆ. “ನಾನು ಹೇಳಿದ್ದೇನೆ ಮಿರಾ, ಸಿನಗೆ. ಹೋನು ಪಟ್ಟಣವನ್ನು ಒಂದೇ ದಿನದೊಳಗೆ ಕಟ್ಟಲಿಲ್ಲವಂತೆ. ಓಂದೇ ದಿನದೊಳಗೆ ನಾವು ಫಲವನ್ನು ನಿರೀಕ್ಷಿಸಬಾರದು ಸೈರಣೆ—ಮಿರಾ, ಕೇವಲ ಸೈರಣೆ ನಮಗೆ ಬೇಕಾಗಿದೆ. ಆ ಇಲಿಗೆ ಪ್ರಾಯಕ್ಕಾಗಿ ಗೂಡು ಹೊಸತಾದ ಕಾರಣ—ಗುರುತಿಲ್ಲ ಅದರೊಳಗೆ ಹೇಗೆ ಪ್ರವೇಶಿಸಬೇಕೆಂಬು ದನ್ನು ಅದು ಇನ್ನು ಕೆಲಿಯಬೇಕಾಗಿದೆ.”

ಮರುದಿನ, ಗೂಡಿನ ಮೇಲಿನ ಚಕ್ಕಲಿ ತುಂಡು ಮಾಯವಾಗಿತ್ತು;

ಇಲಿಯೂ ಕಾಣಿ! ನನ್ನ ತಪ್ಪು!—ಗೂಡಿನ ಕೆಳಗೆ ಪಾತ್ರೀಯನ್ನೆ ಇಡಲು ಮರೆತಿದೆ!

“ಮಿರಾ, ಚಕ್ಕಲಿ ತುಂಡು ಈ ದಿನ ವಾಯವಾಗಿದೆ. ಇಲಿಗೆ ಮೆಲ್ಲನೆ ಗೂಡಿನ ಪರಿಚಯವಾಗುತ್ತಿದೆ” ಎಂದೆ.

“ಆದರೆ, ಅದು ಖಂಡಿತವಾಗಿ ಗೂಡಿನೊಳಗೆ ಬೀಳಬೇಕಿತ್ತಲ್ಲ!”

“ಎಲ—ಕಷ್ಟವಾಯಿತಲ್ಲ! ಏಕೆ ವಿಂರಾ?—ಅದು ಬಾಲದಿಂದ ಮೆಲ್ಲನೆ ಆ ಚಕ್ಕಲಿ ತುಂಡನ್ನು ತೆಗೆದು ತಿಂದಿರಲಾರದೇಕೇ?”

ಮಿರೆ ಅಲೋಚನೆಗೊಳಗಾದಳು

ಆ ರಾತ್ರಿ ನಾನು ಗೂಡನ್ನೂ, ಅದರ ಕೆಳಗಿನ ಪಾತ್ರೀಯನ್ನೂ, ಪಾತ್ರೀಯಲ್ಲಿ ನೀರನ್ನೂ ತಪ್ಪದೆ ಇಟ್ಟೆ ಆದರೆ, ನಡುರಾತ್ರಿ ಎಚ್ಚರ ವಾದಾಗಲೇ ನನಗೆ ಸೇನವಾಯಿತು—ಗೂಡಿನ ಮೇಲೆ ಚಕ್ಕಲಿ ತುಂಡು ಇಡಲಿಲ್ಲವೆಂದು .

“ಈ ದಿನಹೂ ಇಲ್ಲವೇ?” ಎಂದು ಮರುದಿನ ಬೆಳಗೆ ಪ್ರಶ್ನಿಸಿದಳು ಮಿರೆ

“ಆದರ ಬಾಲದ ತುಂಡು ಕೂಡಾ ಇಲ್ಲ!” ಎಂದೆ

“ಚಕ್ಕಲಿ ತುಂಡನ್ನು ಈ ದಿನ ನೀವು ಬದಲಾಯಿಸಬೇಕು ಅದನ್ನು ಆ ಇಲಿ ಸುಲಭದಲ್ಲಿ ಎತ್ತಿಹಾಕಿ ಓಡಿಹೋಗುತ್ತಿದೆಯೆಂದು ತೋರುವುದು. ದೊಡ್ಡ ಸೌತೆಕಾಯಿತುಂಡು ಇಟ್ಟುಬಿಡಿ” ಎಂದು ಸಲಹೆ ಕೊಟ್ಟಳು

ಅಂದು ನಾನು ರೂತ್ರೆ ಒಂಭತ್ತರೊಳಗೇ ಜಾಗರೂಕತೆಯಿಂದ ಗೂಡನ್ನಿಟ್ಟೆ. ಇಟ್ಟುದನ್ನು ಮಿರೆಯೂ ಚೆನ್ನಾಗಿ ಪರಿಕ್ಷೀಸಿದಳು ಉಟ್ಟ ವಾಗಿ ಮಿರೆ ಶಯಾಗ್ರಹಕ್ಕೆ ಹೊರಟಿಹೋಗುತ್ತಲೇ—ಆ ಗೂಡನ್ನು ಮತ್ತೊಮ್ಮೆ ಪರೀಕ್ಷೆಸೋಣವೇಸಿತು ಅಡಿಗೆ ಕೋಣಿಗೆ ಹೋಡಿ

ಅಹುದು—ಈ ಬಾರಿ ಆ ಇಲಿ ನಿಜವಾಗಿಯೂ ಗೂಡಿನೊಳಗೇ ಇದೆ! ನೀರಿನ ಪಾತ್ರೀಯಲ್ಲಿ ಪ್ರಾಣದಾಸೆಯಿಂದ ಈಜಾಡುತ್ತಿದೆ. ಬಲು ಚಿಕ್ಕದು—ನಿಮ್ಮ ಬೆರಳಿನಷ್ಟಿರಬಹುದು. ನೀರಿನಾಳಕ್ಕೆ ಹೋಗಿ ಪವಡಿಸಲು ಇನ್ನೇನು ಹೆಚ್ಚು ಕ್ರಾಣಗಳಿಲ್ಲವೇಸಿತು. ಒಂದು ಫಾಟನ್ನು ತೆಗೆದು ಅದನ್ನು ಅದ ರಲ್ಲಿತ್ತಿ, ಅಡಿಗೆ ಕೋಣೆಯ ಕಿಂಬಿಕಿಯಿಂದ ಹೊರಗೆ ಬಿಸುಡಿದೆ “ಚಿವ್” ಎನ್ನುತ್ತ ಓಡಿಹೋದ ಶಬ್ದ ಕೇಳಿಸಿತು.

ಮಿಾರೆ, ಕೊರಡಿಯಲ್ಲಿ ಕುಳತು, ‘ಜ್ಞಾನಸಿಂಧು’ವನ್ನೊಂದುತ್ತಿದ್ದಳು.
‘ವನಂತೆ ವಿಶೇಷ?’ ಎಂದು ಕೇಳಿದೆ

“ಸುಂಪಣ್ಣನೆಂಬ ಕೊಲೆಗಡಕನನ್ನು ಮೂರು ಬಾರಿ ಗಲ್ಲಿಗೇರಿಸಲು
ಯಶ್ವಿಸಿದುದೂ ವಿಫಲವಾಯಿತಂತೆ. ಅದಕ್ಕಾಗಿ ಮರಣದಂಡನೆಯನ್ನು
ರದ್ದುಗೊಳಿಸಿದರಂತೆ.”

“ಸರಿ! ಕೊಲೆಗಡಕನಾಗಲಿ ಮತ್ತಾರೇ ಆಗಲಿ—ನಾನೂ ಹಾಗೆಯೇ
ಮಾಡುತ್ತಿದೆ!” ಎಂದೆ

ಮಿಾರೆ ನಗುತ್ತ, “ಉದಾಹರಣಾರ್ಥ—ನಮ್ಮಿಇಲಿ?” ಎಂದೆಂಬು
“ಅಹುದು” ಎಂದು ಒಪ್ಪಿದೆ

ಆದರೆ, ನನ್ನ ಮುಖವು ಅಪರಾಧದ ಕರಿಭಾಯೆಯಿಂದಾವೃತವಾದು
ದನ್ನ ಮಿಾರೆ ಕಾಣದೆ, ಪ್ರೇಮದಿಂದ ಒಂದು ಚಿಕ್ಕ ತಫರಾಕು ಹೊಡಿದೆಂಬು.

೩. ಹಾಗಲವಾಡಿಯ ಕುದುರೆ

ಹೊರಗೆ ಮಳಿ ಸ್ವಲ್ಪ ಸ್ವಲ್ಪ ಹೈಯುತಿತ್ತು ಮನೆಯೊಳಗೆ ಅಕ್ಕೆ
ಕಾಳು ಸ್ವಲ್ಪ ಸ್ವಲ್ಪ ಇತ್ತು ಕಿನೆಯೊಳಗಿನ ಹಣವೂ ಸ್ವಲ್ಪ ಸ್ವಲ್ಪವಾಗಿತ್ತು
ಸ್ವಲ್ಪ ಸ್ವಲ್ಪ ಉಟಮಾಡಿದರೆ ಹೇಗೆ—ಎಂದು ನಾನಾಲೋಚಿಸುತ್ತ,
ಪ್ರಪಂಚದ ಅರ್ಥಶಾಸ್ತ್ರಜ್ಞರೆಲ್ಲ ಅತ್ಯುಹತ್ಯೆ ಮಾಡಿಕೊಳ್ಳಿದೆ ಹೇಗೆ ಇರುವ
ರೆಂದೂ ಅಶ್ವಯರ್ಥಪಡುತ್ತಿದೆ

“ಒಂದು ಕುದುರೆ ಕೊಂಡುಕೊಂಡರೆ ಹೇಗೆ?” ಎಂದು ಮಿಾರೆ
ಪ್ರಶ್ನಿಸಿದೆ.

“ಅಭಿಸೀನಿಯವನ್ನೇ ಕೊಂಡುಕೊಳ್ಳೋಣಾ!” ಎಂದೆ

“ಪಕೆ?” ಎಂದೆಂಬು

“ಕುದುರೆಯೇಕೆ?” ಎಂದು ನಾನು ಪ್ರಶ್ನಿಸಿದೆ

“ಗಾಡಿಗೆ ಕಟ್ಟಲಿಕ್ಕೆ” ಎಂದೆಂಬು ಮಿಾರೆ.

“ಅಭಿಸೀನಿಯವು, ನಾವು ಆ ಗಾಡಿಯಲ್ಲಿ ಕುಳತು ಸವಾರಿ ಮಾಡ
ಲಿಕ್ಕೆ!” ಎಂದು ನಾನಂದೆ

“ಸಿಮಗೆ ಹುಚ್ಚು!” ಎಂದಳು ವಿಂದಿ.

“ಸಿನಗೆ ಹೇಚ್ಚು!” ಎಂದು ನಾನಂದೆ

“ಕುದುರೆಯನ್ನು ಕೊಂಡುಕೊಳ್ಳುವುದು ಸಾಧ್ಯ; ಅಬ್ಜಿಸೀನಿಯವು ಅಚಿಂತ್ಯ—” ಎಂದಳು ವಿಂದಿ.

“ಹೇಗೆ?” ಎಂದು ಕೇಳಿದೆ

“ಉಪಾಯವಿದೆ!” ಎಂದಳು

ಉಪಾಯ ಹೇಳುವುದರಲ್ಲಿ ವಿಂದಿ ಬಲು ಜಾಡೆ ತಿಂಗಳಿಗೆ ಇಂ ರೂಪಾಯಿ ಸಂಬಳವಿರುವವನು, ಒಂದು ರೈಲ್ವೆ ಕಂಪೆನಿಯನ್ನು ಹೇಗೆ ಕೊಂಡುಕೊಳ್ಳಬಹುದೆಂಬುದನ್ನು ಆಕೆ ಹೇಳುತ್ತಾಳೆ “....ಎಷು ಮಂತ್ರಿ” ಎಂದೇನೋ ಶೈಲ್ಕವಿರುವುದಲ್ಲ — ವಿಂದಿ ಆ ಮಂತ್ರಿ!

“ಹೇಳು ಉಪಾಯು!” ಎಂದೆ

ಹೆಂಡತಿಗೆ ಕಾಯಿಲೆಯಾದರೆ, ಸಿನೆಮಕ್ಕೆ ಹೋಗಿ ಆ ದುಃಖವನ್ನು ಕಳಕೊಳ್ಳುವ ಧೀರತನವಿರುವವರಂತೆ, “ಸ್ವಲ್ಪ ಸ್ವಲ್ಪ” ದ ಚೆಂತೆ ಹತ್ತಿದ ನನಗೆ, ವಿಂದಿಯ “ಉಪಾಯ” ದಲ್ಲಿ ಒಂದರೆ ತಾನು ಕಳೆಯೋಣ ವೆನಿಸಿತು.

“ನೋಡಿ .. ಈಗ ನಮೆತ್ತುಡನೆ ಇರುವ ಹಣವೆಷ್ಟು?”

“ನನಿಲ್ಲ”

“ಒಂದೆಂಟಾಣಿಯಾದರೂ ?”

“ಇದೆಯೆಂದು ಭಾವಿಸೋಣ.”

“ಭಾವಿಸಿರಬಾರದು— ಇರಬೇಕು.”

“ಇಲ್ಲ ವಿಧಾರಾ!— ಇದ್ದರೆ ನಾನು ಭಾವಿಸುವವನಲ್ಲ! ಇರಬೇಕೆಂದ ಕೂಡಲೇ ಅದು ಇಲ್ಲ ಹುಟ್ಟುವೆಡಿಲ್ಲ!”

“ಆರಾಣಿಯಾದರೂ. . . ?”

“ನಾಲ್ಕುವರೆ ಆಣಿ ಇಡೆ”

“ಸಾಕು. ಆ ನಾಲ್ಕುವರೆ ಆಣಿ—ನಮ್ಮ ಬಂಡವಾಳ ಎಂದಿಟ್ಟು ಕೊಳ್ಳಿ.. ಅದಕ್ಕೆ, ನಮ್ಮ ಬರುವ ತಿಂಗಳ ಸಂಬಳ ಮೂವತ್ತು ರೂಪಾಯಿ ಕೂಡಿಸಿರಿ.”

“ಕೇವಲ ಭಾವನೆಯಾದರೆ ಮಾತ್ರ!—ಹಾಲಿನವಳಿಗೆ—ಅಂಗಡಿಯವನಿಗೆ—ಕೆಲಸದವಳಿಗೆ ಕೊಡುವಾಗ, ನಿಜವಾಗಿ ಕೂಡಿಸುವುದು ಹೇಗೆ ವಿಂದಾ?”

“ಅವರು ಒಂದು ನಾಲ್ಕು ತಿಂಗಳು ಸುಮೃದ್ಧಿರಲಾರರೇ?”

“ಭಾವಿಸೋಣ—ಕೇವಲ ಭಾವನೀ!”

“.... ಮತ್ತೊಂದು ತಿಂಗಳಲ್ಲಿ ಪುನಃ ಮೂವತ್ತು ರೂಪಾಯಿ—ಅರುವತ್ತು ರೂಪಾಯಿ ನಾಲ್ಕುವರೆ ಆಣೆಯಾಯಿತು ಅರುವತ್ತರ ಕುದುರೆ, ನಾಲ್ಕುವರೆ ಆಣೆ—ಅದನ್ನು ತರುವ ನುಜೂರಿ!”

“ಭಾವಿಸೋಣ—ಕುದುರೆ ಒಂತೆಂದು ಭಾವಿಸೋಣ! ಅರಬ್ಬೀ ತರಗತಿಯಲ್ಲ—ನಮ್ಮ ಫಟ್ಟದ ತರಗತಿಯದೊಂದು ಹಳೆ ಮರಿ!... .. ಆ ಮೇಲೆ?”

“ಆ ಮೇಲೆ ಎಲ್ಲವೂ ಸಂಭಾ ಪುನಃ ಮುಂದಿನ ತಿಂಗಳಿಗೆ ಮೂವತ್ತು ರೂಪಾಯಿ ಬರುವುದು ಅನಂತರ ಮತ್ತೊಂದು ತಿಂಗಳು—ಮೂವತ್ತು ರೂಪಾಯಿ,—ಒಟ್ಟು ಅರುವತ್ತಾಯಿತು ಇನ್ನು ಮೂವತ್ತು ರೂಪಾಯಿ ಸಾಲ ಸಿಕ್ಕಿದರೆ ಒಂದು ಗಾಡಿ—ಹಳೆತಾದರೂ ಚಿಂತೆಯಿಲ್ಲ—ಕೊಂಡುಕೊಂಡು !”

“. ವಿಂದಾ, ನಿಲ್ಲಾ! ಕುದುರೆ ಸತ್ತುಹೋಯಿತು!”

“ಹೇಗೆ?”

“ಗಾಡಿ ಬರುವ ವರಿಗೆ, ಎರಡು ತಿಂಗಳು ಅದಕ್ಕೆ ಹುರುಳಿ ಇಲ್ಲ ದಿದ್ದರೆ ಕುದುರೆಗೆ ಭಾವಿಸಲಿಕ್ಕೆ ಬರುತ್ತದೆಯೇ?”

“ಏನಾದರೂ ಮಾಡಿ . ”

“ಅದಕ್ಕೆ ಉಟಪೂಡಬೇಡನೆಂದು ಯೋಗಾಭ್ಯಾಸ ಕಲಿಸುವ ಹೊರತು ಮತ್ತುವ ಉಪಾಯು?”

“ನಮ್ಮ ಹಿತಿಲಿನ ಹುಲ್ಲು ?”

“ನಮ್ಮ ಹಿತಿಲಿ ಕುದುರೆಗೆ ಸಾಕಾಗುವಪ್ಪು ಹುಲ್ಲು ಬೆಳೆದರಾಗ ಬಹುದು ಆದರೆ, ಕುದುರೆಗಳಿನೆಯೆಂದು ಹುಲ್ಲು ಬೆಳೆವುದಿಲ್ಲ—ಮಣಿನ ಗುಣ ನೋಡಿಯೇ ಬೆಳೆಯುತ್ತದೆ.”

“ಹುಲ್ಲನ್ನು ತರೋಣ ”

“ದುಡ್ಡು?”

“ದುಡ್ಡು ಕೊಡದೆ ಹುಲ್ಲು ಸಿಗದೆಂದು ಬಲ್ಲೆ ದುಡ್ಡು ಕೊಡಬೇಕು; ಮತ್ತೆ ಸ್ವಲ್ಪ ಹೆಚ್ಚು ಸಾಲವಾಡಿದರಾಯಿತು. ಗಾಡಿ ಬಂದ ಮೇಲೆ, ಸವಾರಿವಾಡಿಸಿ, ಆ ಸಾಲ ತೀರಿಸೋಣವಂತೆ ”

“ಕುದುರೆ ಬಂತೆಂದು ಭಾವಿಸೋಣ—ಅದು, ನಮೋಡನೆ ಹುಲ್ಲಿಗೆ ದುಡ್ಡಿಲ್ಲದಾಗ—ದುಡ್ಡೂ ಹುಲ್ಲೂ ಸಾಲ ಸಿಗದಿದ್ದಾಗ—ತೋಟಕ್ಕೆ ಪ್ರಯಾಣ ಬೆಳೆಸಿ ಹೂವಿನ ಗಿಡಗಳನ್ನು ತಿಂದರೆ? ಆ ಮೇಲೆ ಪರರ ತೋಟ ಗಳಗೂ ನುಗ್ಗಿ ಸಸ್ಯಲೋಕವನ್ನೆಲ್ಲ ಧ್ವಂಸವಾಡಿದರೆ?”

“ಅದನ್ನು ಕಟ್ಟಿಹಾಕಬೇಕು”

“ಹಸಿದ ಕುದುರೆಗೆ ಹಗ್ಗನ್ನು ಈಡೆ? ಮತ್ತೆ, ಹಸಿದುದನ್ನು ಕಟ್ಟಿ ಬೇಕೆ? ಅದು ನಮ್ಮ ಗಾಡಿಯನ್ನೆಳೆಯ ಬೇಡವೇ? ”

“ನಿಲ್ಲಿ ...”

“ಕುದುರೆಗೆ ಜೀವವಿಲ್ಲವೇ?”

“ನಿಲ್ಲಿ ...”

“ನಮಗೆ ಪ್ರಾಣಿದಯೆ ಇಲ್ಲವೇ?”

“ನಿಲ್ಲಿ ನಿಲ್ಲಿ. . .”

“ಗಾಡಿಗೆ ರಿಪೇರಿಗಳಿಲ್ಲವೇ?”

“ನಿಲ್ಲಿ . . .”

“ಬಂಡಿಯನ್ನು ಹೊಡಿವವನಿಗೆ ಸಂಬಳ ಇಲ್ಲವೇ?”

“ನಿಲ್ಲಿ . . .”

“ಮುನಿಸಿಪಲ್ ಟೀಕ್ಸ್ ಇಲ್ಲವೇ?”

“ನಿಲ್ಲಿ”

“ನನಗೆ ತಲೆ ಇಲ್ಲವೇ?”

“ನಿಲ್ಲಿ—ಈ”

“ನಿನಗೆ ಬೇರೆ ಕೆಲಸವಿಲ್ಲವೇ?”

“ಅಯ್ಯೋ ...”

ಅಲ್ಲಿ, ನನಗೆ ಉಸಿರು ನಿಂತಿತು. ವಿಂದರೆ, ಸಾಮಾನ್ಯ ಸ್ಥಿತಿಯಲ್ಲಿದ್ದ ವಾತಾವರಣವು ಕೆಟ್ಟಿತೆಂದು ಅಧ್ಯ. “ಅಯೋಽಿ” ಎಂದ ಹೇಳೆ ಆಕೆ—

- (1) ತವರು ಮನಗೆ ಹೊರಡಲು ಸಾಕು
- (2) ಬಾವಿಗೆ ಹಾರಲು ಸಾಕು.
- (3) ಕನ್ನಡಿಯೊಡೆಯಲು ಸಾಕು
- (4) ಕುಳಿತಲ್ಲಿ ನಿದ್ದೀಹೋಗಲೂ ಸಾಕು
- (5) ಆ ದಿನ ಅಡುಗೆ ಮಾಡಿರಲೂ ಸಾಕು

ಇದರಲ್ಲಿ ಯಾವುದೊಂದೂ ಆಗಬೇಕೆಂದು ನಾನು ಇಚ್ಛಿಸು

ವವನಲ್ಲ

“ಅಯೋಽಿ ಎನಬೇಡ—ಪಿತವಿಲ್ಲ” ಎಂದೆ

“ನನಗೆ ಕೆಲಸವಿಲ್ಲವೆಂದುದು ಈಗ ನೀವೇ?”

“ಸತ್ಯವನ್ನೇ ಜೀಳಿದೆ ಮರೆಯಬೇಕಾದರೆ ಮರೆವುದೇ! ನೀನೂ ಮರೆತರಾಯಿತು”

“ಮಿದುಳಿರಬೇಕವೆಷ್ಟೇ?”

“ತಲೆಸಿಡಿತ ಇಲ್ಲದಿದ್ದಾಗ ನನಗೆ ಬಲು ಹಗುರ ಶಾಂತಿತ್ವ. ಈಗ ತಲೆಸಿಡಿತ ಫಕ್ಕನೇ ಉಂಟಾಗಿದೆ ಇರಬೇಕೆಂದು ನೆನಸಿದ್ದೇನೇ”

“ಗಾಡಿಯವನಿಗೆ ಸಂಬಳ ಇಲ್ಲವೇ?”

“ಅವನು ಒಳ್ಳೀಡಾಗಿ ಕೆಲಸಮಾಡಿದರೆ, ಯಾರು ಅಲ್ಲವೆನ್ನುತ್ತಾರೆ?”

“ಮುನಿಸಿಪಲ್ ಟೀಕ್ಸ್ ಇಲ್ಲವೇ?”

“ವಾರಾಂಟಾದರೂ ಹೊರಡಿಸಿ, ವಸೂಲುಮಾಡುವ ಕೆಲಸ ಅವರದೇ!”

“ನಮಗೆ ವಾರಣಿದಯೆ ಇಲ್ಲವೇ?”

“ಇಲ್ಲದಿದ್ದರೆ, ನಮಗೆ ಆ ನಾಲ್ಕು ಕಾಲಿನ ಪ್ರಾಣಿಯನ್ನು ಕೊಂಡು ಕೊಳ್ಳುವ ಮನಸ್ಸಾಗುತ್ತೇ?”

“ಕುದುರೆಗೆ ಜೀವವಿಲ್ಲವೇ?”

“ಹದವಾಗಿ ನೇರಳಲ್ಲಿ ಸವಾರಿಮಾಡಿಸಿ, ಹೇಗಾದರೂ ಹುಲ್ಲು ಹಾಕುತ್ತಾ ಇದ್ದರೆ, ಅದು ಚಿರಂಜೀವಿಯಲ್ಲವೇ?”

“ಅದು ನಮ್ಮ ಗಾಡಿಯನ್ನೇ ಲೇಯುವುದಿಲ್ಲವೇ?”

“ಲಗಾಮು ಕಟ್ಟಿ, ‘ಹೈಚ್‌’ ಎಂದು ನಾನೂ ನೀನೂ ಗಜೆಸಿ ದರೆ ಅದರ ಸತ್ತ ಅಪ್ಪನೂ ನಾಗಾಲೋಟದಿಂದ ಹೊರಡದೇ?”

“ಹಸಿದ ಕುದುರೆಯನ್ನೇ ಕಟ್ಟಬೇಕೇ?”

“ಹಸಿವಾರಂಭವಾಗುವ ಮೊದಲೇ ಕಟ್ಟಿದರೆ ಅದೇನೂ ಒಲ್ಲಿನೆನ್ನು ವುದುಂಟೇ?”

“ಅದು ಪರರ ತೋಟಗಳಿಗೂ ನುಗ್ಗುವುದೇ?”

“ಗಟ್ಟಿ ಬೇಲಿ ಹಾಕದ ತೋಟಗಳು ತೋಟಗಳೇ?”

“ನಮ್ಮ ಹೂಗಿಡಗಳನ್ನು ಅದು ತಿನ್ನುವುದೇ?”

“ಒಳ್ಳೀ ಬುದ್ಧಿಯಿದ್ದ—ಸಣ್ಣ ಹೊಟ್ಟಿಯ—ತ್ವರ್ತ ಅಶ್ವವು ಹಾಗೆ ಮಾಡಿದರೆ, ಅದಕ್ಕೆ ಮತ್ತೆ ನಾವು ಕುದುರೆಯೆನ್ನು ವುದುಂಟೇ?”

ಆಗಲೇ ಒಂದು ಸಿಡಿಲು—“ಅವಾಗ್ಯಾ!”

ಅದು ವಿಾರೆಗೆ “ಉ” ಎನ್ನುತ್ತ, ವಿಾರೆ ಬಾಗಿಲು ತೆರೆದಳು.

ನಮ್ಮ ಹೊರಗೆಲಸದವಳು—ತಿಮ್ಮಿ—ಮಂಗು ಮೊಲೆ ಕಡಿಯಲ್ಪಟ್ಟ ಶೂರ್ಫನಬಿಯಂತೆ ನಿಂತಿದ್ದಾಳೆ!—“ಅವಾಗ್ಯಾ, ಈಗಲೇ ಕೊಡಬೇಕು, ಆಣಿ ಸೈ ಒಂದೂ ಬಿಡದೆ, ಅತಿಂಗಳಿಂದ ಬಾಕಿಯಾದ ನನ್ನ ಲೆಕ್ಕ ಕೊಡಬೇಕು!”

ಮತ್ತೊಂದು ಉತ್ಪಾತ್—“ಅವಾ!”

ಈ ‘ಅವಾ’ ನನಗೇ! ತಿಮ್ಮಿಯ ಹೆಗಲ ಮೇಲಿಂದ ಒಬ್ಬ ರಾವಣ ಸಿಂತಿದ್ದಾನೆ! ಹಾಲಿನ ವೆಂಕ!—“ಅವಾ, ಮಂಗು ಅಂಗಳಾಯಿತು ಹಾಲಿನ ಲೆಕ್ಕ ಕೊಡದೆ, ಈಗ ನೀವೇ ಕುದುರೆ ಕೊಂಡುಕೊಳ್ಳುವ ಆಲೋಚನೆ ಯಲ್ಲಿರುವಾಗ, ನಮ್ಮ ಮನೆಯು ಎಮ್ಮೆಗಳನ್ನು ಸಾಕಲು ನಮಗೆ ಹಣ ಆವಶ್ಯವಿದೆ ಎಂದು ತೋರಿತು!”

ನನಗೇ ತಿಳಿಯಿತು—ನನ್ನ ಮತ್ತು ವಿಾರೆಯ ಸಂಭಾವಣೆಯನ್ನು ಆ ತಿಮ್ಮಿಯೂ ಈ ವೆಂಕನೂ ಕೇಳಿ, ತಮ್ಮ ಹಣಕಾ೦ಗಿ ದಿಗಿಲುಗೊಂಡು, ಇಬ್ಬರೂ ಏಕಕಾಲದಲ್ಲಿ ಲಗ್ಗಿ ಹತ್ತಿ ಬಂದಿರುವರು!

ವಿಾರೆ ಹೇಳಿದಳು—“ತಿಮ್ಮಿ, ಎರಡು ತಿಂಗಳು ಹೇಗೂ ಆಯಿತು; ಇನ್ನು ಒಂದಿರೆಡು ತಿಂಗಳು.....”

“ಆಗುವುದಿಲ್ಲವಮಾತ್ರ—ನಿಮ್ಮ ಕುದುರೆ ಬಂದು ನಮಗೆ ದುಡ್ಡಿ
ಸಿಗುವಾಗ, ನಮ್ಮ ಮನೆಯ ಕುದುರೆಗಳಿಲ್ಲವೂ ಜೀವಹಿಡಿದು ನಿಲ್ಲವಷ್ಟು
ಶ್ರೀಮಂತರು ನಾವಲ್ಲ ನಮಗೆ ಹೊಟ್ಟಿಯೂ ಇದೆ—ಹಸಿವಿದೀ!”

ವೆಂಕ ನಗುತ್ತೆ ಹೇಳಿದನು: “ಅವ್ಯಾ, ಹುರುಳಯಿಲ್ಲದೆ ನಿಮ್ಮ ಕುದುರೆ
ಜೀವಿಸುತ್ತದೆ—ಆದರೆ, ಹುಲ್ಲು ಇಲ್ಲದೆ ನಮ್ಮ ಎನ್ನೆಗಳು ಬಾಳುವುದಿಲ್ಲ!”

ನಾನು ಆ ಮಾತುಗಳನ್ನು ಹೇಳಿದ್ದರೆ ವಿಾರೆ ಏದು ನಿಮಿಷ “ಹುಲಾ
ಹುಲಾ” ಎಂಬ ಹೆಸರಿನ—ಸಿಗೋನೆರ್ ನರ್ತನ ಮಾಡುತ್ತಿದ್ದಳು. ತಿಮ್ಮ—
ವೆಂಕರ ಎದುರಿಗೆ ಅಂತಹ ನರ್ತನ ಸಂಭರ್ಮವು ಅನುಚಿತವೆಂದು ಆಕೆಗೆ
ಆಗಲೇ ಹೊಳೆದು, “ಹುಲಾಹುಲ”ಕ್ಕೆಂದು ಎತ್ತಿದ ಶಾಲನ್ನು ಬಂದು ಬಾರಿ
ಮಾತ್ರ ನೆಲಕ್ಕೆ ಬಡಿದು,—“ನಾಳಿ ಬಂದನೇ ತಾರೀಕಿಗೆ ಸಿಮ್ಮೆಲ್ಲ ರ ಹಣ
ಕೊಡುವೆನು!” ಎಂದು ಖಂಡಿತ ತೀಪ್ಯ ಹೇಳಿ, “ಶೂರ್ವನಬಿ ಮತ್ತು
ಸಹೋದರನ್ ಮುಖದ ಮೇಲೆ ಬಾಗಿಲನ್ನು ದಡಮ್ಮನೆ ಮುಚ್ಚಿ, ಕೆಂಗಡ್ಡಿ
ನಿಂದ ನನ್ನನ್ನು ನೋಡಿದಳು.

ನಾನು ಗಂಟಲನ್ನು ಸರಿಪಡಿಸಿಕೊಂಡು, ವಿಾರೆಯ ಕಡೆಗೆ ನೋಡಿ,—
“ಅವರು ಮನುಷ್ಯರಲ್ಲ!” ಎಂದೆ.

“ನಿಜಿ!” ಎಂದಳು

“ಶೂರ್ವನಬಿ ಮತ್ತು ಅವಳ ಸಹೋದರಾ!”

“ಆ ಹೆಸರಿನ ಬಂದು ಕೆಟ್ಟಿ ಕಂಪೆನಿ!—” ಎಂದಳು

“ನಾವು ಇನ್ನೆರಡು ತಿಂಗಳಲ್ಲಿ ಅವರಿಗೆ ಹಣ ಕೊಡುತ್ತೇವೆಂದು
ಅವರು ಭಾವಿಸಬಹುದಿತ್ತು!”

ವಿಾರೆ ಮೌನವಾಗಿದ್ದಳು ಬಹು ದುಃಖದ ದೃಷ್ಟಿ!

“ನೀನೇ ಭಾವಿಸು ವಿಾರಾ, ನಾವು . . .”

“ನೀವು ಕೆಣಕಬೇಡಿ ನನ್ನನ್ನು—‘ಭಾವಿಸು ಭಾವಿಸು’ ಅಂತ!
ನಾನು ಭಾವಿಸುವುದಿಲ್ಲ!”

“ನೀನು ಭಾವಿಸುವುದಿಲ್ಲವೆಂದು ಭಾವಿಸೋಣ! ಆದರೆ. . . .”

“ನನಗೆ ಬಂದಿಷ್ಟು ವಿಷ ತಂದುಕೊಡಿ—ನಾನು ಭಾವಿಸುವುದೇ
ಇಲ್ಲ!” ಎಂದಳು.

“ಇಲ್ಲ ವಿಂತೆ—ತುಟಿಗಳ ಉಪಯೋಗವು ಅದಕ್ಕಿಂತಲೂ ಒಳ್ಳೆಯದೇ ಇದೆಯೆಂದು ಭಾವಿಸು. ನಾನು ನನ್ನ ವಿಂತೆಗೆ ವಿಷ ತಂದುಕೊಡುವವನೆಂದು ಭಾವಿಸಬೇಡ! ನಮ್ಮ ಕುದುರೆ ಬೆಲೆಯಿಲ್ಲದೆ ಬಂದು, ಬಂದಂತೇ ಹೋಯಿತೆಂದು ಭಾವಿಸು—ಮತ್ತು ನಾನು. . . ”

“ಆ ಭಾವಿಸುಗಳನ್ನು ಇನ್ನು ಹೇಳಬೇಡಿ—ತಲೆಸಿಡಿತ ಉಂಟಾಗುತ್ತದೆ!” ಎಂದು ವಿಂತೆಯನ್ನು ಲು,—

“ಇನ್ನು ನಾನು ಹಾಗೆ ಹೇಳುವೆನೆಂದು ಭಾವಿಸಬೇಡ” ಎಂದು ಖಚಿತಪಡಿಸಲು,—

ಜನಿಸಿರದ ನಮ್ಮ ಆ ಕುದುರೆಯು ಚೆರಂಜಿಂದಿಯಾದುದು.

೪. ಒರಿಷ್ವಾರ

ಚುಟ್ಟು ಸೇದುವುದು ಬಂದು ಕಲೆ ‘ಅಟಮೆಟಿಕ್’ ರಿವಾಲ್ಯೂರಿನಂತೆ, ಹೊಸಬನ್ನು, ಯಾವ ದಿಕ್ಕಿನಿಂದ ಅಗ್ನಿಮುಖವೆಂದು ತಿಳಿಯದೆ ಕಂಗಾಲಾಗಿ, ಕೊನೆಗೆ ಬೆಂಕಿಯಿಡುವ ದಿಕ್ಕನ್ನು ಗೊತ್ತುಮಾಡಿಕೊಳ್ಳಲು, ಮತ್ತು ಇದ ತುದಿಯು ಬಂದೇ ಅಗಿರುವ ಕಾರಣ ಅದನ್ನು ಬಾಯಲ್ಲಿಟ್ಟುಕೊಳ್ಳುವನು. ಅದನ್ನು ಹಿಡಿವ ಕ್ರಮ ತಿಳಿದಾದ ನೇಲೆ ಎರಡನೆಯ ಕ್ರಮವು ಅದರ ಅಗ್ನಿಮುಖಾನ್ವೇಷಣವಾಗಲು, ಮೂರನೆಯದಾಗಿ ಉಸಿರಿಳೆದು ಉದುವ ಪಾಠವಾರಂಭವಾಗುವುದು. ಬಹುಕಾಲದ ಶ್ರಮದನಂತರ, ಚುಟ್ಟು ಸೇವಕನು ಪೂರ್ಣ ಮನುಷ್ಯನಾಗಿ ವಾರ್ಫಡಲು,—ಸಾನೂನ್ಯರಾರೂ ಆತನ ಬಳ ಸುಳಿದಾಡಲು ಹೇದರುವ ಗೂರವವು ಉಂಟಾಗಿ . . .

. . . ಇರಲಿ. ಸೈಗಳೊಂದು ಚುಟ್ಟು ಕೊಟ್ಟಿದ್ದರು ಬೆಂಕಿ ಎಲ್ಲಿಡ ಬೇಕೆಂದು ತಿಳಿಯದೆ ವಿಕಾರದಲ್ಲಿ ಬಿದ್ದೆ. ಕೊನೆಗೊಂದು ಕಡೆಯಲ್ಲಿ ಬೆಂಕಿಯಿಟ್ಟು ಬಂದುಸಿರು ಎಳಿಯಲು, ಹೋಗೆ ಹೋರಡಲಿಲ್ಲ ಚುಟ್ಟಿದ ‘ಸಾಯನ್ಸ್’ ಎಲ್ಲಿಯೋ ತಪ್ಪಿದೆಯೆಂದು ಗಾಬರಿಯಾಯಿತು; ಬಲವಾಗಿ ಎಳಿದೆ. ಮುಖವು ನೋಡುತ್ತಿರುವರಿಗೆ ವಿಕಾರವಾಗಿ ಕಾಣುವಂತಾಗಿರ

ಚೀಕು ಗಲ್ಲಿಗಳ ನರಗಳು ಚೂರಾಗಿ, ಒಳಗಿನ ಯಂತ್ರಸಂಯೋಜನೆಯಲ್ಲಿ ಗಾಬರಿಯೆದ್ದಾಗ, ಚುಟ್ಟುದಿಂದ ಒಂದು ಪಾವು ಹೊಗೆ ಹೊರಟಿತು ನಂಬಿ ಕೆಟ್ಟಿವರುಂಟೇ?

“ಚುಟ್ಟುದ ಹೊಗೆಯನ್ನು, ಈಗ ಇದ್ದುದಕ್ಕಿಂತ ಪರಿಮಳಕರವಾಗಿ ವಾಡಿದರೆ, ಒಂದು ಚುಟ್ಟುಕ್ಕೆ ನೂರು ಜನರಂತೆ ಸುಖಪಡುವರು” ಎಂದಳು ವಿಂತಿ.

“ಆರೋಗ್ಯಕರ ಸೂಚನೆ. ಆದರೆ, ಪೈಗಳು ಒಂದು ಕೊಟ್ಟರು, ನಾನು ಸೇದಿದೆ. ಇನ್ನು ಪೈಗಳು ಕೊಡರು, ನಾನು ಸೇದುವಂತಿಲ್ಲ” ಎಂದೆ.

“ಇನ್ನದನ್ನು ಸೇದಿದರೆ ನಾನುಬಹಿಷ್ವಾರ ಹಾಕುವೆ” ಎಂದಳು ವಿಂತಿ.

“ಬಹಿಷ್ವಾರ?” ಎಂದು ಒಂದು ಸ್ವರವು ಎಲ್ಲಿಂದಲೋ ಪ್ರಶ್ನಿಸಿತು. ನನ್ನ ಮೇಜಿನಡಿಯಿಂದ ಯಾರೋ ಮಾತಾಡುವರೆಂದು ಗಾಬರಿಯಾಗಿ ನಾನು ಮೇಜಿನಡಿಗೆ ನೋಡಿ, ಯಾರನ್ನೂ ಕಾಣದೆ ತಲೆಯೆತ್ತಿದಾಗ, ವಿಂತಿಯ ಮುಂದೆ ನೇರಿಕರಿಯ ಲೀಲು ಸಿಂತು, ಮುಖವನ್ನೆಲ್ಲ ಮಿನುಗಿಸಿ, ಕಣ್ಣಗಳನ್ನು ಉತ್ತ್ವಹದಿಂದ ತೆರೆದು ನೋಡುತ್ತಿದ್ದಳು.

“ಚುಟ್ಟುದ ವಿಷಯ ಹೇಳಿದೆ ನನ್ನಿಂದ ಆ ವಾಸನೆ ಸಹಿಸಲಾಗದು ಲೀಲೂ!” ಎಂದು ವಿಂತಿ, ನಾನು ಕೆಲ ವರ್ಷಗಳಿಂದ ಆ ವಿವಿಧವು ವನ್ನು ಸಿಷ್ಟಾರುಣ್ಯದಿಂದ ಉದುತ್ತೆ ಲೇ ಇದು ತಾನು ಸಹಿಸಿಕೊಂಡೇ ಬಂದಿರುವೆನೆಂಬ ಅಧ್ಯ ಹೊರಡುವ ಸ್ವರದಲ್ಲಿ ಹೇಳಿದಳು

“ನಮ್ಮ ಮನೆಯವರು ಚುಟ್ಟು ಎಳಿದಾಗ ನಾನು ಬಾವಿಗೆ ಹಾರುವೆ ನೆನ್ನುಲು ಅಂದಿನಿಂದ ನಮ್ಮ ಮನೆಯಲ್ಲಿ ಉದುಬತ್ತಿ ಮಾತ್ರ ಉರಿಸು ತ್ತಿದ್ದೀವೆ” ಎಂದು ಒಂದು ಹೊಸ ಸ್ವರ ಹೇಳಿತು. ನಮ್ಮ ನೇರಿಕರಿಯ ಮತ್ತೊಂದು ರಾಕ್ಷಸಿ!

“ಈಗ ಗಂಡುಸರು ಸೇದದ ವಸ್ತುವೇ ಇಲ್ಲ. ನಮ್ಮ ಮನೆಯವರು ಚಿಲುಮೆಯಲ್ಲಿ ಒಂದು ಕಪ್ಪು ಗುಳಿಗೆ ಹಾಕಿ ಸೇದುತ್ತಾರಪ್ಪ; ಮತ್ತೆ ಬೆಳ್ಗಿನ ತನಕ ಉಸಿರಿಳಿಯುವುದೇ ಇಲ್ಲ” ಎಂದು ಮೂರನೆ ಸ್ವರವೇಂದು ಹೇಳಿತು ನೇರಿಕರಿಯ ಸ್ತ್ರೀರೂಪಿಕರದಿ! ಕಂಗಾಲಾದೆ ನಿಮಗೆ ತಿಳಿಯದೇ ಭೂಮಿಯಡಿಯಿಂದ ಎದ್ದುಬಂದಂತೆ ಬರುವರು

ರಾತ್ರಿ ಕಾಲದಲ್ಲಿ ಮೂವರು ರಾಕ್ಷಸಿಗಳಿಂದರು ನಿಲ್ಲುವುದು ಹಿತವಲ್ಲ. ನಾನು ಎದ್ದೆ. ಏಳುತ್ತು, ಒಂದು ಸಾಹಸದ ಕೆಲಸ ಮಾಡುವೆನೇಂದು ಬಗೆದು, “ಆ ಕರಿಯ ಗುಳಿಗೆ ಸೇದುವ ಅಭ್ಯಾಸ ಕೆಟ್ಟಿದು; ಚೀಸದಲ್ಲಿ ಆದಕ್ಕೆ ಮರಣದಂಡನೆ ಇದೆ” ಎಂದೆ.

“ನಿಲ್ಲಿರಿ!” ಎಂದಳು ಮಿಂದ ನಿಂತೆ

“ನಮ್ಮ ಕಾಲಡಿಯ ಕುಂಬಳ . . . ಎಂಬ ಗಾದೆ ತಿಳಿದಿದೆಯೇ?”
ಎಂದಳು

“ತಿಳಿದಿದೆ, ಅದನ್ನು ನಾನು ಮೆಚ್ಚುವುದಿಲ್ಲ!” ಎಂದೆ

“ಅತಿಧಿಗಳ ಮನಸ್ಸಿಗೆ ನೋವಾಗುವ ಮಾತನ್ನೇಕೆ ನಾವು ಆಡ ಬೇಕು?” ಎಂದಳು

“ಸತ್ಯಮೇವ ಜಯತೇ. . . ಚೀನದ ಚರಿತ್ರೆ ದೊಡ್ಡದಿದೆ, ಹೇಳಿದು ಸ್ವಲ್ಪ” ಎನ್ನುತ್ತ ಚುಟ್ಟಿಂದ ಹೊಗೆ ಉದಿದೆ ಚುಟ್ಟು ಕೈಯ ಲಿದ್ದರೆ ಒಂದು ಬಲ, ಒಂದು ಧೈಯ್ಯ

“ಎಂದು ವಿಂದಾಡಿದರು” ಎಂದಳು, ಕರಿಯ ಮಾತ್ರ ಸೇದುವಷ್ಟನ ಗೃಹಲಕ್ಷ್ಮೀ ಹೊಗೆ ನಿಂದಾಡಿದರು ಎಂದಳು, ಈಗ ನಮ್ಮ ವಿಚಾರ ಮಾತಾಡೋಣ ‘ಬಹಿ ಷಾರ’ ಎಂದುದನ್ನು ಕೇಳಿ ಬಂದೆ. ಆ ಯುಗಾದಿ ರಸೋಽರೆಂಟಿನವ ರಿದ್ದಾರಲ್ಲ—ಅವರ ವಿಚಾರ” ಎಂದಳು ಲೀಲು

“ಎನದು?” ಮಿಂದ ಕೇಳಿದಳು

“ಕೆಟ್ಟ ತಿಂಡಿ ವಿಂದಾಡಿ; ಕಾಫಿಗೆ ಒಂದೂವರೆ ಆಣಿ, ಹಾಲು ಇಲ್ಲ. ಅಂಬೋಡಿಯಲ್ಲಿ ಎಣ್ಣೆ ಹೆಚ್ಚು, ಉದ್ದ ಕಡಿಮೆ, ನಾವಿದ್ದಲ್ಲಿಗೆ ಕಳಿಸಿರಿಂದರೆ ಕಳುಹುವುದಿಲ್ಲ”—ಲೀಲೂ ಎಂದಳು

ಹೆಂಗುಸರಿಗೆ ಹೊಟೀಲು ಕಾಫಿಯ ಚಟ್ಟ ಇಪ್ಪು ಹತ್ತಿದೆಯೆಂದು ನನಗೆ ತಿಳಿದಿರಲಿಲ್ಲ. ನಾನು ಮಂಕನಂತೆ ನೋಡಿ, ಆ ಮಂಕನ್ನು ಅವರು ಗುರುತಿಸದಂತೆ “ಜ್ಞಾನಸಿಂಧು” ವನ್ನೆತ್ತಿ ಹಿಡಿದೆ.

“ಒಂದು ದಿನ ದೋಸೆ ಬೇಡವೆಂದು ಹಿಂದೆ ಕಳುಹಿಸಿದ್ದಕ್ಕೆ ಅವರು ತೆಗೆದುಕೊಳ್ಳಲಿಲ್ಲ ಕಡೆಯುವ ಕಲ್ಲಿನ ಮೂರುಲಕ್ಷ್ಯ ಮರಳನ ಕಣಗಳಿಂದ

ದೊಇಸೆಯನ್ನು ತಿಂದರೆ, ಕೆನ್ನರ್ ಆಗದೇ ವಿಂತಾ?”—ಎರಡನೆ ರಾಕ್ಷಸಿ ಕೇಳಿದಳು. (“ಕೆನ್ನರ್” ಮತ್ತು “ಹಿಸ್ಟೀರಿಯಾ” ಇವರಿಂದು ಇಂಗ್ಲಿಷ್ ಶಬ್ದಗಳು ಎಲ್ಲಾ ಹೆಂಗುಸರಿಗೆ “ಲಿವರಿ”ನ ಸಂತರ ಚೆನ್ನಾಗಿ ಬಾಯಿಪಾರ)

“ನೀನೇ ಇದಕ್ಕೆ ತೀವ್ರ ಹೇಳಬೇಕು ವಿಂತಾ!” ಎಂದು ಮೂರನೆ ದಾನವಿಯು ಅಂಗಲಾಚಿ ಕೇಳಿದಳು. (“ಅಂಗಲಾಚಿ” ಎಂದರೆ, ಎಡಕ್ಕೆಯ ಬೆರಳುಗಳನ್ನು ಸೊಂಟಿದ ಮೇಲಿಟ್ಟು, ಕುತ್ತಿಗೆಯನ್ನು ಎಡಭುಜದ ಮೇಲೆ ತಿರುವಿಹಾಕುವುದು)

ವಿಂತಿಗೆ ಕೂಡಲೇ ಮಹಾಮಹೋವಾಧ್ಯಾಯರ ದೃಷ್ಟಿ ಒಂತು. “ಬಹಿಷ್ಕಾರ” ಎಂದಳು

“ಹಾಗೆಂದರೆ?” ಎಂದು ಕೇಳಿದಳು ರಾಕ್ಷಸಿ ನಂಬ್ರು ಒಂದು.

“ಅವರ ಹೊಟೀಲನ್ನೇ ಬಿಡುವುದು!”

“ಇದೇ ರಸ್ತೀಯ ಈ ಪಕ್ಕದಲ್ಲಿ ಮತ್ತೊಂದು ಹೊಟೀಲು ತೆರೆವರಂತೆ!” ಎಂದು ನೇಗೆದಳು ರಾಕ್ಷಸಿ ನಂಬ್ರು ಇ

“ಯುಗಾದಿ ರೆಸೆಪ್ಶನ್‌ರೆಂಟಿಗೆ ಸೊಪ್ಪು!” ಎಂದಳು ರಾಕ್ಷಸಿ ನಂಬ್ರು ಇ.

“ಆದರೆ, ನಿಲ್ಲಿ!” ಎಂದಳು ರಾಕ್ಷಸಿ ನಂಬ್ರು ಇ (ವಿಂತಿ!)

“ಏನು?” ಮೂರೂ ನಂಬ್ರುಗಳು ಆತುರದಿಂದ ಕೇಳಿದವು

“ಮೊದಲು ಒಂದು ಅಜ್ಞವೂಡಬೇಕು ಯುಗಾದಿ ರೆಸೆಪ್ಶನ್‌ರೆಂಟಿಗೆ! . .

“ಹೊಸ ಹೊಟೀಲು ಈ ರಸ್ತೀಯ ಮೂಲೆಯಲ್ಲಿ ತೆರೆಯಲ್ಪಡುತ್ತದೆ. ಇನ್ನು ನೀವು ಒಳ್ಳೆ ತಿಂಡಿ, ಒಳ್ಳೆ ಕಾಫಿ, ಧರ್ಮದ ಜನ್ಮ, ಮತ್ತು ಸಾಲ ಪಾವತಿಗೆ ಹೆಚ್ಚೆಂದರೆ ಮೂವತ್ತು ದಿನಗಳ ವಾಯಿದೆ—ಇಪ್ಪು ಸೌಳಯು ಕೂಡದಿದ್ದರೆ ನಮ್ಮದೇಲ್ಲ ಬಹಿಷ್ಕಾರ” ಎಂದು ಆದಕ್ಕಾವ ಉತ್ತರ ಬರುವುದೋ ನೋಡೋಣಾ!

“ಯುಗಾದಿಯವರು ಕೇಳಿದಿದ್ದರೆ, ಇಡೀ ರಸ್ತೀಯವರು ಬಹಿಷ್ಕಾರ ಹಾಕಿದರಾಗದೇ?”

“ಫರಿ!”—ರಾಕ್ಷಸಿ ನಂಬ್ರು ಇ

“ಗಂಡುಸರೂ ಹಾಗೆ ಮೂಡಬೇಕು”—ರಾಕ್ಷಸಿ ನಂಬ್ರು ಇ

“ದೇವರಿದ್ದಾನೆ!” ರಾಕ್ಷಸಿ ನಂಬ್ರು ಇ.

“ದೇವರಿರಲ್ಲಿ ಇಲ್ಲದಿರಲ್ಲ, ನಮಗೆ ಅನ್ನಾಯ ಕಂಡರಾಗದು!” ರಾಕ್ಷಸಿ ನಂಬ್ರು ಇ.

“ಏನು ತಮ್ಮ ಅಭಿಪ್ರಾಯ?” ರಾಕ್ಷಸಿ ನಂಬ್ರು ಒಂದಿಂದ ನನಗೆ

“ಜ್ಞಾನಸಿಂಧು” ಎನ್ನು ಕೆಳಗಿಳಿಸಿದೆ. “ಅಲೋಚನೆ ಒಳ್ಳೆಯದು. ಅಂತೆ ವಾಡಬಹುದು” ಎಂದೆ.

“ವಾಡಬಹುದೇ? ಹೇಗೆ? ನೀವೇ ಬರೆದು ಕೊಡಬೇಕು!” ರಾಕ್ಷಸಿ ನಂಬ್ರು ಇ

“ಆಗಬಹುದು ಆದರೆ, ಒಂದು ಸುದ್ದಿ ಏನೆಂದರೆ, ಆ ಹೊಸ ಹೊಟೀಲು ತೆರೆಯುತ್ತದಲ್ಲ—ಅದು ಇದೇ—ಯುಗಾದಿ ರೆಸ್ಯೂರೆಂಟ್! ಆ ಸ್ಥಳದಿಂದ ಈ ಸ್ಥಳಕ್ಕೆ ಬರುತ್ತಾರೆ ಅಷ್ಟೇ” ಎಂದೆ

ಒಂದು ಸೆಕುಂಡಿನ ಸೂರನೇ ಒಂದಂಶದೊಳಗೆ ಕೊರಡಿ ಬರಿದಾಯಿತು. ನನ್ನ ಚುಟ್ಟುವು ಮುಗಿಯಿತು ವಿಂತೆ ನನ್ನನ್ನೇ ನೋಡುತ್ತಿದ್ದಳು

“ಅದು ನಿನ್ನ ತಪ್ಪಲ್ಲ! ಅವರಿಗೆ ವ್ಯಾಪಾರವಾಗುವುದಿಲ್ಲವೆಂದು ಸ್ಥಳ ಬದಲಾಯಿಸುತ್ತಾರೆ!” ಎಂದೆ.

“ನನಗೆ ಬಹಳ ಆನಂದವಾಗಿದೆ ಬಹಳ ವಿನೋದ ನಿಮಗೆ—‘ರಮಣ’ ಎನ್ನುತ್ತ, ಏನುವಾಡಲಿ?” ಎಂದಳು

“ಬೇಡ. ಆ ಮೂರು ದಾನವಿಗಳಿಂದ ಈ ಕೋಣೆಯನ್ನು ಸುರಕ್ಷಿತ ವಿಟ್ಟರೆ ಉಪಕಾರೀ” ಎಂದೆ.

ವಿಂತೆ ಮುನಿದೆದ್ದ ಹೋಗಿ ಆ ರಾತ್ರಿ ನನ್ನನ್ನು ಬಹಿಪ್ಪಿರಸಬೇಕೆ!

ಖಿ. ವಿಶೇಷಿಸುತ್ತಿರುವ ಚಿಕ್ಕೆಗಳು

ನಿತ್ಯವೂ ಕಚ್ಚತಿದ್ದ ಸುಸಿಗಳು ಫಕ್ಕನೇ ತಲೂ ನೂರರಂತೆ ಹೆತ್ತು ನನ್ನನ್ನೇತ್ತಿಕೊಂಡುಹೋದ ಸ್ವಷ್ಟಿ! ಹಿಂದಿನ ರಾತ್ರಿ ಯಾರೋ ಒಬ್ಬ ‘ಭಾಗವತರ್’ ಮಹಾಕಾವಯರು, ನನಗರಿಯದ ಉಂಟಿನ ಗ್ರಾಮಫೋನ್ ರಿಕಾರ್ಡಿಂಗ್‌ಲ್ಯಾಣ್ಡ್ ಮಡಗಿಕೊಂಡು ಬಂದು ನಾವಾರೂ ತಿಳಿದಿರದ ಭಾಷೆಯಲ್ಲಿ ಹಾಡಿ ನನ್ನನ್ನು ಪೀಡಿಸಿ ತೆರಳಿದ್ದರು. ಅತಿ ಭಯಂಕರ ಶಬ್ದವಾಡುವ ಆ ಗ್ರಾಮಫೋನನನ್ನು ನಮ್ಮ ನೇರಿಕೆಯವರು ಎಲ್ಲಿಂದ ತಂದರೆಂದು ವಿಂತೆ ಹೋಡನೆ ಕೇಳಿದೆ. ತನಗರಿಯದಿಂದಳು ನಾನು ಹಾಗೇಕೆ ಕೇಳಿದೆನೆಂದೂ

ಅವಳದೊಂದು ಪ್ರಶ್ನೆ “ನಮಗೊಂದು ಗ್ರಾಮಫೋನು ಮುಂದೆ ಯಾವಾಗಲೂ ಬೇಕಾದರೆ ಈ ಜಾತಿಯನ್ನು ನಾವು ಕೊಂಡುಕೊಳ್ಳಬಂತೆ ಎಚ್ಚರವಿರಬೇಕು!” ಎಂದೆ. ನಮ್ಮನೇರಿಕರೆಯವರು ಬಾಡಿಗೆಯನ್ನು ಕ್ರಮವಾಗಿಕೊಡುತ್ತಿರುವರೇ? ದಶಾವತಾರ ಆಟದಲ್ಲಿ ಅವರಿಗೆ ಅಭಿರುಚ ಉಂಟೇ? ಮುಂತಾಗಿ ಪ್ರಶ್ನೆಸಿ, ಎಲ್ಲದಕ್ಕೂ ‘ಇಲ್ಲ’ವೆಂಬ ಉತ್ತರ ಬರಲು, ‘ಭಾಗವದರ್ಗ’ ಮಹಾಶಯರೊಡನೆ ಸ್ವೀಹಕಾಗಿ ಯಶ್ವಿಸಿ ನಿದ್ದೆಹೋದೆ ಆಗ, ಭಾಗವದರ್ಗ ಮಹಾಶಯರಾರೂ ಕನಸಿನಲ್ಲಿ ಬಾರದೆ ಸುಸಿಗಳು ಬಂದು, ಹೆತ್ತು ಹೊತ್ತುವು

ವಿಚತ್ತ ಪ್ರಯಾಣವಾಗುತ್ತತ್ತು ಆಗಲೇ, ಆಕಾಶದಲ್ಲಿ ಹೋಗುತ್ತಿದ್ದ ಪಾರ್ವತಿಗೆ ಭೂಲೋಕದಲ್ಲಿನ ರೋದನ ಕೇಳಿದಂತೆ ನನಗೆ ‘ಹಾರಿಹಾರಿ’ ಎಂದು ಯಾರೋ ಹಾಡಿದುದು ಕೇಳಿಸಿತು ಎಚ್ಚರವಾಯಿತು. ಯಾರೋ ಹಾಡುತ್ತಿದ್ದರು ‘ರಾಮಕೃಷ್ಣ ಹಾಕ್ರಿ’

ಮಿಶನ್ ಅಷ್ಟು ಅಸಹ್ಯವಾಗಿ ಹಾಡಲಾರಳು ಎಂದು ನನಗೆ ಗೊತ್ತು. ಶಾಗೆಗಳಿಗೆ ಶಬ್ದೋಚ್ಚಾರಣೆ ಬಾರದು, ಮನುಷ್ಯರಿಗೆ ಅದರಲ್ಲಿಯಾ ಹಾಡುವ ಹೆಂಗುಸರಿಗೆ, ಬೆಳಿಗೈ ಒಮ್ಮೊಮ್ಮೆ ಕಫವು ಗಂಟಲಲ್ಲಿ ಅಂಟಿ ನಿಂತಾಗ ಹಾಡುವ ಪ್ರೇರಣೆಯಾದರೆ ಇಂತಹ ಸ್ವರಗಳು ಹೊರಡಲಾರವೇ?

“ಮಿಶನ್, ಇನ್ನು ಹೀಗೆ ಹಾಡಿದರೆ ನಾನು ‘ಕರ್ಕಣಗಾನದಂಶ’ವೆಂಬ ಒಂದು ಅನಾಯಾ ರೋಗದಿಂದ ಪೀಡಿತನಾಗಿ, ಯಾವ ಮಲೆಯಾಳ ವೈದ್ಯನ ಅಥವಾ ಲೆಫ್ಟನೆಂಟ್ ಕರ್ನಲ್ ಡಾಕ್ಟರನ ಕೈಗಳಿಗೂ ನಾಡಿಕೊಡಲು ಪುರಸ್ಕಾರ್ತಿಲ್ಲದೆ ದಿವಂಗತನಾಗುವೆನು”—ಎಂದು ಗಟ್ಟಿಯಾಗಿ ಕೂಗಿದೆ ಹಾಡು ಘಕ್ಕನೆ ನಿಂತಿತು!

ಮಿಶನ್ ಓಡಿಬಂದು ‘ಶಾಶ್’ ಎಂದಳು ಆದರೆ ಆಕೆಯ ಮುಖ ನೋಡಿ ನನಗೆ ಮೈರ್ಪುವಾಗ್ಯಾಯಿತು.

“ನಾನು ಈಗ ಸಾಖ್ಯದಲ್ಲಿದ್ದೇನೆ ಮಿಶನ್! ಬೇರೇನು?” ಎಂದು ಕೇಳಿದೆ.

“ಎಂತಹ ಅನರ್ಥವಾಡುತ್ತೀರಿ ನಿಂವು! ಈಗ ಹಾಡುತ್ತಿದ್ದುದು ಚಿಕ್ಕ ಅಲ್ಲವೇ? ದೇವಾ, ಈ ಗಂಡುನರೇ!” ಎಂದು ಕಣ್ಣೀರಿಲ್ಲದೆ ರೋದಿಸಿದೆ.

ಚಿಕ್ಕಿ!

ಕಾಲು ತಾಸು ನನಗೆ ಎಚ್ಚರತಪ್ಪಿರಬೇಕು ಮತ್ತೆ, ಕೆಲವರ ಆಗ ಮನದ ವಾರ್ತೆ ಕೇಳಿಯೇ ಮೂರ್ಖಹೋಗುವುದು ಗಂಡುಸುತ್ತನದ ಲಕ್ಷ್ಯ ವಲ್ಲವೆಂದು ವಿವೇಕ ಮೂಡಿ, ಹಾಸಿಗೆಯಲ್ಲಿ ಎದು ಕುಳಿತೆ ಚಿಕ್ಕಿ ಬಂದುದು ನನಗೆ ನಿಜವಾಗಿ ಮಹಡಾನಂದವನ್ನುಂಟಿವಾದಿದೆ ಎಂದು ಹೇಳಿ, ಗಂಡುಸರಿಂದ ಪ್ರವಾದವುಂಟಾದರೂ ಲೋಕದಲ್ಲಿ ನರಗಳ ಅಬಲತೆಯ ಸಂಕಟಗಳುಂಟಾಗುವ ಅನಧರ್ಥಗಳುಂಟಾಗವೆಂದು ಆಶ್ವಾಸನೇ ಯಿತ್ತು, ಚಿಕ್ಕಿಗೆ ‘ಇಲೆಕ್ಕಿಕೊಲೂವಾ’ ಸೀರೆ ಕೊಟ್ಟರೆ ಆಕೆ ಯಾವು ದಾದರೂ ಅಜ್ಞಾತ ಉರಿಗೆ ಹೋಗಲಾರಳೇ ಎಂದು ಕೇಳಿದೆ

ಮಿಾರೆ ಕೂಡಲೇ ಸಿದಿದ್ದಳು. ಗಂಡುಸರು ಅತಿ ಆಗಲಕಿರಿದೆದೆ ಯವರೆಂದು ಪ್ರಕೃತಿ ವಿರುದ್ಧವಾದ ಪ್ರಕಟಣೆ ಕೊಟ್ಟಳು; ಪುರುಷ ಜಾತಿಗೆ ತಂತಮ್ಯ ಹೆಂಡಿರ ಕಡೆಯ ಯಾವ ಹೆಂಗುಸನ್ನು ನೋಡಿದರೂ ಸೇರುವು ದಿಲ್ಲವೆಂದಳು. ನನ್ನುಂದಾದರೂ ಆಕೆ ವಿಶಾಲ ಹೈದರು, ಜಾಗತಿಕ ಭಾರ್ಯಾಭಾವ, ಪತ್ನಿ ಕುಟುಂಬ ಪ್ರೇಮಗಳನ್ನು ನಿರೀಕ್ಷಿಸಿದ್ದ ಳೇಂಡಳು. ಇಂದಿನ ಆಕೆಯ ಶೋಧವು ಪ್ರಪಂಚದ ಯಾವುದರೂಬ್ಬ ವಿಜ್ಞಾನಿಯು ವಿದ್ಯುತ್ತಕ್ಕ ಅಧಿವಾ ಸಸ್ಯಜೀವ ವಿಷಯವನ್ನು ಕಂಡುಹಿಡಿದವೇ ಮಹತ್ವ ಪೂರ್ಣವಾದುದೆಂಬಂತೆ ಹೆನ್ನೆಲ್ಲಿಯಂದ “ನನಗೆ ತಿಳಿಯಿತು!” ಎಂದಳು

“ನಿನಗೆ ತಿಳಿದರೆ ನನಗೆ ಸಂತೋಷ!” ಎಂದೆ “ಗಂಡುಸರು ಇತರರ ದುಃಖವನ್ನು ನೋಡಿಯೇ ಸಂತೋಷವಡುವರು!” ಎಂದಳು ಮಿಾರೆ

“ನಿನಗೆ ನಿಜವಾದ ದುಃಖವುಂಟಾಗಿದ್ದರೆ ಅದು ಚಿಕ್ಕಿಯ ಹಾಡಿ ಸಿಂದಾದರೆ, ನಾನೂ ನೀನೂ ಒಂದೇ ತರದ ಸಂಕ್ಷಿಪ್ತದಲ್ಲಿರುವರು” ಎಂದೆ

ಮಿಾರೆ ದೊಡ್ಡ ಸ್ವರದಲ್ಲಿ ಅರಚುತಿದ್ದಳು ಆದರೆ ಆಷ್ಟರಲ್ಲಿ ಚಿಕ್ಕಿ ಮತ್ತೊಂದು ಕೊತಡಿಯಲ್ಲಿ “ತ್ಯಾಚಾಗುಣ ಕೋಣ ಸಾಂಗವಿತೆ” ಎಂದು ಕನ್ನಡದಿಂದ ಮರಾರಿಗೆ ವರ್ಗಾಯಿಸಿಕೊಂಡು, ಪುನಃ ಕಫಮಿಶ್ರಣ ಸಂಗೀತವನ್ನು ರಂಭಿಸಿದಳು. ನಾನು ಕಣ್ಣಿಚ್ಚಿ, ಹಂಡಿನ ರಾತ್ರಿಯ ಭಾಗವರ್ತ ಮಹಾಶಯರನ್ನು ಆಲೋಚಿಸಿ ಚಿಕ್ಕಿಯನ್ನೂ ಭಾಗವರ್ತ ಮಹಾಶಯ

ರನ್ನೂ ತುಲನೆವಾಡಲು ಯತ್ತಿಸಿ ಸಫಲವಾಗದೆ, ಇಬ್ಬರೂ ಈ ಗೋಳ
ದವರಲ್ಲವೆಂದು ತೀವ್ರಾಂಸಿಸಿದೆ

ಸಂಗೀತವು ಹತ್ತಿರ ಹತ್ತಿರಕ್ಕೆ ಬಂತು. ನನ್ನ ಎದೆಯೊಳಗೂ ಬಡಿ
ದಾಟ ಹೆಚ್ಚುತ್ತೆ ಬಂತು ನಾಟಕದಲ್ಲಿ ಹಾಡಿ ಬರುವ ಪಾತ್ರವು ಒಳ
ಗಿಂದಲೇ ಹಾಡುತ್ತ ಬರುವಾಗ ತೆರೆಯು ಎತ್ತಲ್ಪಡುವಂತೆ—ಚಿಕ್ಕಿಯ
'ತ್ಯಾಚಾ ಗುಣ'ವು ವಾತಾವರಣದಲ್ಲಿ ತೇಲುತ್ತ ಬಂದಂತೆ ಮಿರೆ ನನ್ನ
ಕೊರಡಿಯ ಬಾಗಿಲುಗಳನ್ನು ಭಕ್ತಿಯ ಮುಖ್ಯವಾಡಿ ವಿಶಾಲವಾಗಿ ತೆರೆದು
ದೂರ ನಿಂತಳು ಮಿರೆಯೂ ನನ್ನ ಬಳಿಯಿಂದ ದೂರ ಸರಿಯುತ್ತಲೇ,
ನಿಸ್ಸಹಾಯತೆ ಭಾಸವಾಗಿ ಹೆದರಿದ ನಾನು, ಈಗ ಬಂದು ಅನಧಿ ಸಂಭ
ವಿಸುತ್ತದೆಂದು ಎದೆ ಗಟ್ಟಿವಾಡಿಕೊಳ್ಳುವವ್ಯಾಪಕರಲ್ಲಿ,—ಮಿರೆಯಲ್ಲಿ ಭಕ್ತಿ
ಭಾವ—ವಕಾಲತುಭಾವ—ತರ್ಕಭಾವ ಇತ್ಯಾದಿ ಭಾವಗಳನ್ನು ಹುಟ್ಟಿಸಿದ
ಯೋಗೀಶ್ವರರೆಂಬರು 'ಚಾಗುಣ ಕ್ರೋಣ ಎನ್ನತ್ತಾ ಒಳಗೆ
ಪ್ರವೇಶಿಸಿದರು ನಾನು 'ಉಗ್ರ' ಎಂದೆ ಯೋಗೀಶ್ವರರು 'ಕೋಣ'
ಎಂಬಲ್ಲಿ ಹಾಡು ನಿಲ್ಲಿಸಿ, ಮುಡಿಲಿಂದ ಕನ್ನಡಕ ತೆಗೆದು ಕಣ್ಣಿಗಿಟ್ಟು, ನನ್ನನ್ನೇ
ನೋಡುತ್ತ "ಇವನೇ ನಿನ್ನ ಗಂಡ?" ಎಂದರು. *

ಮಿರೆ ಭಕ್ತಿಯಿಂದ ತರೆಯಲ್ಲಾಡಿಸಿದಳು ನಾನು ಏಳಲಿಕ್ಕೆ
ಯತ್ತಿಸಿದೆ. ಆದರೆ ಯೋಗೀಶ್ವರರು ಬಾಗಿಲಲ್ಲಿ ನಿಂತಿದ್ದರು. ದೇಹ
ವೇನೋ ಕೃತ. ಆದರೆ ನಮ್ಮ ಬಾಗಿಲೂ ಅಗಲಕಿರಿದಾದ ಕಾರಣ,
ಯೋಗೀಶ್ವರರಂತಹ ತೆಳ್ಳಿಗಿನ ದೇಹದವರಿಂದಲೂ ನಿರಪರಾಧಿಗಳಿಗೆ ಈ
ಬಗೆಯ ಅಪಕಾರವಾಗಬೇಕೆಂಬುದಕ್ಕಾಗಿಯೇ ರಚಿಸಲ್ಪಟ್ಟಂತೆತ್ತು. ನನ್ನ
ನರಗಳ ನಿತ್ಯಾಣ, ಕೈಕಾಲು ನಡುಗುವುದು—ಹಸಿವು ಇಂಗುವುದು—
ಕಣ್ಣಲ್ಲಿ ಬಿಳುವೇರುವುದು ಮೊದಲಾದ 'ಸ್ತ್ರೀತಾಪಹಾರಿಣಿ' ಬೈವಧದ
ಜಾಹೀರಾತಿನ ಚಿಹ್ನೆಗಳು ಇವ್ಯಾಪಕಗೆ ಸ್ವಲ್ಪ ಶಾಂತವಾಗಿ ನಾನು
ಯೋಗೀಶ್ವರರ ದೇಹಸಾಂದರ್ಯವನ್ನು ನೋಡಲು ಉದ್ದ್ಯತನಾದೆ.

ಯೋಗೀಶ್ವರರು (ಮಿರೆಯ ಚಕ್ಕಿ) ನಾಲ್ಕುವರೆ ಅಡಿ ಎತ್ತರವೂ
ಹೆನ್ನೊಂದು ಇಂಚು ಅಗಲವೂ ಉಳ್ಳ ಒಬ್ಬಳು ಹೆಂಗುಸಾಗಿದ್ದರು. ಅವರ
ಕುತ್ತಿಗೆಯಲ್ಲಿ 'ಆದಮನ ಸೇಬುಹಣ್ಣ' (ಇಂಗ್ಲಿಷರು ಕಲಿಸಿದ ಶಬ್ದ!)

‘ಪಾಂಡ್ಸ್ ಕ್ರೀಮ್‌’ ಲೇಪದ ಜಾಹೀರಾತಿನಲ್ಲಿ ಒಣಗಿಹೋದ ಹಳ್ಳಿ ನಂತೇ ಒಣಗಿ, ಇವರು ‘ಪಾಂಡ್ಸ್ ಕ್ರೀಮ್‌’ ಅಥವಾ ಇನ್ನಾನ್ನವುದಾದರೂ ‘ಸೊಲ್ ವನ್ಸ್’ ಉಪಯೋಗಿಸುವುದಿಲ್ಲವೆಂಬುದನ್ನು ಸ್ವಷ್ಟಿ ಸಾರುತಿತ್ತು ಅವರ ಕಣ್ಣಗಳಿಗೆ ಗುಳಿ ಬಿಡ್ಡಿಲ್ಲ ಆದರೆ ‘ಸೀಲ್‌’. ಎಂಬ ಉತ್ತರ ಧ್ವನಿದ ಸಮುದ್ರಪೂರಿಯ ಕಣ್ಣಗಳಿಂತೆ ಅವಾನುಷ ರಚನೆಯದಾಗಿ ದ್ವಿಪು ಯಾರಾದರೂ ಈ ಚಿಕ್ಕೆಯೋಗೀಶ್ವರರಿಗೆ ಅತಿ ಉದ್ದ ಮಾಗು ಇದೆಯೆಂದು ಭಾವಿಸುವುದಾಗುವೇ ಅವರನ್ನು ನಾನು ನಿರಾಶೀಗೊಳಿಸಬೇಕಾಗಿದೆ ಮಾಗು ಅತಿ ಸಣ್ಣದಾಗಿದ್ದು, ಇದು ಗಾಳಿ ಸೇದಲು ಇರದೆ ಕೇವಲ ಅಲಂಕಾರಕ್ಕಾಗಿ ಉಂಟಾದುದು ಎಂಬ ಭಾವನೆ ಕೊಡುತ್ತೆ ಆ ಮಾಗಿನೊಳಗೂ ಚಿಕ್ಕೆಯೋಗಿನಿಯವರು (ಇನ್ನು ಇವರನ್ನು ಯೋಗಿನಿ ಎನ್ನಬೇಕಾಗಿದೆ) ದಿನಕ್ಕೆ ಒಂದೊಂದು ಪೆಕೆಟ್ ಪಾನೆಲ್ ನಷ್ಟವನ್ನು ತುಂಬಿ ಆಕಾರವನ್ನು ಹೆಚ್ಚಿಸಲು ನೋಡಿ ಸಫಲವಾಗದೆ, ತೊಲೆಯು ಡಬ್ಬಿ ಯೋಳಿಗೆ ರಾತ್ಮ್ಲ ನಷ್ಟವನ್ನು ತುಂಬಿಸಿದಂತೆ ಮಾಡಿಬಿಟ್ಟಿದ್ದರು ಅವರ ಮಾಗಿನಡಿ ಕಾಲುಶತಮಾನದ ಸಸ್ಯದ ಅನುಭವದ ಸ್ವಷ್ಟಿ ಚಿಹ್ನೆವಿತ್ತು. ಈ ಸಸ್ಯದ ಜಾಹೀರಾತಿನ ಮೇಲ್ಲಿಟಿಯ ಕೆಳಗೆ ದೇಹವೆಂಬ ಕೊಳೆಯ ಯನ್ನು ಕಾವಲುಮಾಡುವ ಸ್ನೇಹಿಕರು ಪುಷ್ಟವಾಗಿ ಬೆಳೆದು, ಸಾಮಾನ್ಯ ಮನುಷ್ಯರ ಕಾವಲುಗಾರರಂತೆ ಹೆದರಿ ಒಳಗೇ ಆಡಗಿಕೊಂಡಿರದೆ, ಯಾರೋ ಶತ್ರುಗಳನ್ನು ಕೊಂಡು ರಕ್ತಮಾಂಸಗಳನ್ನು ಮೃಗೆ ಪೂಸಿ ಕೊಂಡು, ಸ್ವಾನಮಾಡದೆ ಪುನಃ ರಣಿತ್ವಹದಿಂದ ಹೊರಗೆ ಸಿಡಿದು ನಿಂತಿದ್ದರು! ಇವರಲ್ಲಿ ಕೆಲವರು ಯುದ್ಧಮಾಡಿ ಮಾಡಿ ದಣೆದು ದಿವಂಗತ ರಾಗಿದ್ದರು ಈ ಮಹಾಯೋಧರನ್ನು ತಪ್ಪಿಸಿಕೊಂಡು ಹೊರಬರುವ ಸಂಗೀತವು ಹೆದರಿಯೇ ಇರುವ ಕಾರಣ ನಾನು ಸ್ವಲ್ಪ ಹಿಂದೆ ಕೇಳಿದ ಸಂಗೀತವು ಅಪ್ಪು ಅಸಹ್ಯವಿದ್ದುದು ಆಶ್ಚರ್ಯವಲ್ಲವೆಂದು ತಿಳಿದೆ ನನ್ನ ಎದೆಯಳತೆ, ನಿರ್ದಯಭಾವ ಮೊದಲಾದುವುಗಳನ್ನು ವಿಽರೆ ಶೋಧಮಾಡಿದ ಒಬ್ಬ ಬೋಸ್ ತರಗತಿಯ ವಿಜ್ಞಾನಿಯಾಗಿದ್ದರೆ ನಾನು ಡಾರ್ವಿನ್ ತರಗತಿಯ ಮಹಾಪುರುಷನೆಂದುಕೊಳ್ಳುವುದರಲ್ಲಿ ಹಿಂಜರಿಯಾಲಾರೆ.

ಗಾನದೇವತೆಯು ನನ್ನನ್ನಾನು ನಾನು ಗಾನದೇವತೆಯನ್ನೂ ನೋಡಿ

ದೇವು. ಇಬ್ಬರ ದೃಷ್ಟಿಗಳೂ ಒಂದಾದುವು ಗಾನದೇವತೆಗೆ ಹೇಗಾಯಿತೋ! ನನಗೆ ಎದೆಗೆ ತೂತುಮಾಡಿ ಒಂದು ರೈಲುಬಂಡಿಯನ್ನು ಒಳಗೆ ಕಳಿಸಿ ದಂತಾಯಿತು. ಅದರೂ ಕೇವಲ ಒಂದು ಸೈಕಲು ಒಳಗೆ ಹೊಕ್ಕೆಮ್ಮೆ ಚಿಕ್ಕ ಪ್ರಮಾಣದಲ್ಲಿ ನಡುಗಿ, ಮುಂದೆ ಬರುವ ಮಹಾಕಂಪನಗಳಿಗೆ ಸಿದ್ಧನಾದೆ “ಕೇವಲ ಹುಡುಗ!” ಎಂದಿತು ಗಾನದೇವತೆ.

ನನ್ನ ಪುರುಷನ್ನಾನಕ್ಕೆದು ಅಗ್ಭಾರವವೆಂದು ತಿಳಿದರೂ ಚಿಕ್ಕಯೋಗಿ ನಿಯು ನನಗೆ “ಕೇವಲ ಹುಡುಗ!” ಎನ್ನಲಿಲ್ಲ ಎಂಬ ಒಂದು ಸಂತೋಷದ ತೆರೆಯೆದಿತು ವಿಂತೆ ನಕ್ಕಳು ಆಕೆಯ ಗಂಡ ಹುಡುಗನೆಂದರೆ ಆಕೆಗೆ ನಾಲ್ಕುರು ದೂರೆತೆ ನನ್ನ ವಿಷಯ ಆಕೆ ಈ ನೊದಲು ಆ ಅಭಿ ಪ್ರಾಯವನ್ನು ಹಲವುಬಾರಿ ಪ್ರಕಟಿಸಿದವಳು ಬುದ್ಧಿಯಲ್ಲಿಯೂ ಪ್ರಾಯ ದಲ್ಲಿಯೂ ನಾನು ಹುಡುಗನೆಂದು ಆಕೆ ತೀವರಾರ್ಥಿನಿಸಿ, ಆಗಾಗೆ ಸಮರ್ಥಸಿ ಇತರರಿಂದಲೂ ಶಿಫಾರಸುಗಳನ್ನೂ ಅನುಮೋದನೆಗಳನ್ನೂ ಪಡೆಯುತ್ತಿದ್ದ ಈ

ನಾನು ಧೈಯರ್ಗೊಂಡು “ಯಾವಾಗ ಬಂದಿರಿ?” ಎಂದೆ

ನಾನು ಮಾತಾಡುತ್ತಿರುವೆನೆಂದು ಚಿಕ್ಕಿಗೆ ಸ್ವಲ್ಪ ಭರವಸೆಯುಂಟಾಯಿತು “ನಿನ್ನೆಯ ನೋಟಾರಿನಲ್ಲಿ ಒಂದೆ ಕಾಮಾಕ್ಷಿಯ ಅತ್ಯೆಯ ತಂಗಿ ಗೋದುವಿನ ಮನೆಯಲ್ಲಿ ಒತ್ತು ಯವಾಡಿದರೆಂದು ನಿನ್ನ ಅಲ್ಲಿ ನಿಂತು, ಈ ದಿನ ಬೆಳಿಗೆ ಪದು ಘಂಟಿಗೆ ಇಲ್ಲಿ ಬಂದೆ” ಎಂದಳು ಚಿಕ್ಕಿ

“ಸೌಖ್ಯವೇ?” (ನಾನು).

“ಎಂತಹ ನುಸಿ ಗೋದುವಿನ ಮನೆಯಲ್ಲಿ ನಿನ್ನ ನನಗೆ ಪದಾರು ನುಸಿಗಳು ಕಚ್ಚಿ... ಸೂ. ಈಗಲೂ ಅಲ್ಲಲ್ಲಿ ಒಳಗೆ ಹೊಕ್ಕೆ ಕುಳಿತಂತಾಗಿದೆ” ಎಂದಳು ಚಿಕ್ಕಿ

ಭಗವಂತಾ ಪದಾರು ನುಸಿ’ ಈ ದಿನ ರಾತ್ರಿ ನಮ್ಮ ಮನೆಯಲ್ಲಿ ಚಿಕ್ಕಿಯ ಗತಿಯೇನು? “ತಾಂಚಾಗುಣ ಕೋಣ...” ಎಂದು ಹಾಡುತ್ತಿದ್ದ ಈ “ಹಾಡುವ ಅದ್ಭುತ” ಕ್ಕೆ, ಗುಣವಿಲ್ಲದ ನಮ್ಮ ಪದಾರು ಅಬ್ಜ ನುಸಿಗಳು ಕೊಲೆವಾಡಿದರೆ ಮತ್ತೆ ನಮ್ಮ ವಿಂತೆಗೆ ಹಾಡುವ ಚಿಕ್ಕಿಗಳೆಲ್ಲಿಂದ?

“ನಮ್ಮ ಮನೆಯಲ್ಲಿ ಪದಾರು ನುಸಿಗಳವೇ” ಎಂದೆ

“ಸುಳ್ಳೇಕೆ ಹೇಳುವಿರಿ?” ಎಂದಳು ವಿಂತೆ.

“ಈಗಿನ ಹುಡುಗರಿಗೆ ಸತ್ಯ ಕಲಿಸಿದವರಾರಂತೆ?” ಎಂದು ಚಿಕ್ಕಿನ ವೊದಲನೆ ಬಾಣ ಬಿಟ್ಟಳು

“ನಮ್ಮ ವೊದಲಿನವರೇ” ಎನ್ನುತ್ತಿದ್ದೀ ಅದರೆ, ವಿಂರೆಯ ಚಿಕ್ಕಿನ ಯನ್ನ ಪ್ರಥಮ ದರ್ಶನದಲ್ಲಿ ಅವವಾನವಾಡುತ್ತದೆ?

“ಬಂಧು—ಬಳಗ—ತಂದೆ—ತಾಯಿ—ಯಾರೂ ಈಗಿನ ಹುಡುಗರಿಗೆ ಇಲ್ಲ” ಎಂದಳು ಚಿಕ್ಕಿನ

ಇವರೆಲ್ಲ ಏಕೆ ಅಸ್ತುಂಗತರಾದರೆಂದು ಆಚ್ಚಯ್ಯ ಪಟ್ಟಿ

“ಹಿರಿಯರಿಗೆ ಕುಚೀಪ್ಪೆಯಾಡುವುದು ಈಗಿನವರ ಸುಖದ ವೃತ್ತಿ”
ಎಂದಳು ಚಿಕ್ಕಿನ

ಈಕೆ ನಿರುದ್ದೋಗ ಖಾಸೇಸುವಾರಿ ಇಲ್ಲಾವೆಯಲ್ಲಿ ಕೆಲಸನೋಡಿ ಕೊಂಡಿದ್ದೇ ಈ ಎಂದೆಂಬಿಸಿದೆ

“ದೇವರ ನಾಮವನ್ನು ಹಾಡಿದರೆ ಈಗಿನವರಿಗೆ ಕರ್ಕರವಾಗುತ್ತದೆ;
ಸಿನೆವಾ ಹಾಡುಗಳನ್ನು ನರಿ ಕೂಗಿದಂತೆ ಹಾಡುತ್ತಾರೆ” ಎಂದಳು.

ನನಗೆ ವೃಗದ—ಅದರಲ್ಲಾ ಚತುಷ್ಪಾದ ಪ್ರಾಣಿಗಳಲ್ಲಿ ಅತಿ ಹೇಡಿಯೆಂದು ಹೆಸರಾದ ವೃಗದ—ಹೆಸರಿಡುತ್ತಲೇ ನನ್ನ ತಾಳ್ಳೆಯೆಲ್ಲ ಮುಗಿಯಿತು ಚಿಕ್ಕಿಯ ಮಹಾಯೋದ್ಧರು ನನ್ನನ್ನು ಹಿಡಿಯಲು ಬರುವರೆಂಬ ಭಯವನ್ನೆಲ್ಲ ನೀಗಿ, ಆ ಕೊರಡಿಯೆಂದ ಪ್ರಚಂಡ ರೀತಿಯಲ್ಲಿ ನಿಷ್ಫಲವಾಡಿದೆ

ನಾನು ಹಿಂದೆರಳುವಾಗ ಚಿಕ್ಕಿ ನಮ್ಮ ಅಡುಗೆಕೊಣಿಯಲ್ಲಿ ಒಲೆಯ ಬಳ ಕುಳತು “ಕಂಡು ಕಂಡು ನೀಯೆನ್ನ ಕೈಬಿಡುವರೇ ರಾವಾ” ಎನ್ನು ತಿದ್ದಳು. ವಿಂರೆ ಅಂತಃಪುರದಲ್ಲಿ ಕುಳತು ‘ಜ್ಞಾನಸಿಂಧು’ವನ್ನೊಡು ತಿದ್ದಳು

ನಾನು ಮುಖವನ್ನು ಚುಕ್ಕತ್ತ—“ಚಿಕ್ಕಿಯವರು ‘ಕೈಬಿಡುವರೇ ಕೃಷ್ಣ’ ಎನ್ನುದೆ ‘ರಾವಾ’ ಎನ್ನುವರೇಕೆ?” ಎಂದು ಕೇಳಿದೆ.

“ಅವಳ ಗಂಡನ ಹೆಸರು ಕೃಷ್ಣ ಎಂದಾಗಿತ್ತು” ಎಂದಳು ವಿಂರೆ

“ಅವಳ ಗಂಡನಿಗೆ ಯಾವ ಶಾಯಿಲೆಯಾಗಿ ತೀರಿಹೋದರು?”
ಎಂದು ಕೇಳಿದೆ

ಮಿಂಗಿ ತಲೆಯೆತ್ತಿ “ಪಕೇ?” ಎಂದಳು

“ಅವರು ಗಾನಪ್ರಿಯರಾಗಿದ್ದರೋ ಎಂದು! ಕೆಲವರನ್ನು ಗಾಯನವೇ ಕೊಲ್ಲಬೇಕು?”

“ಪಶುಗಳಿಗಂತಲೂ ಕೇಳಾದವರನ್ನು ಗಾಯನವು ಕೊಲ್ಲಬಹುದು”

“ಪಶುವಿಗಂತ ಕೇಳಾದ ಜೀವಿಯನ್ನು ಯಾಕೆ ಚಿಕ್ಕಿಗೆ ಲಗ್ನಮಾಡಿ ಕೊಟ್ಟಿರು?” ಎಂದು ಕೇಳಿದೆ

ಮಿಂಗಿಗೆ ರೇಗಿತು “ನೀವು ಚಿಕ್ಕಿಗೆ ಒತ್ತಾಯದಿಂದ ಅವಮಾನ ವಾಡುವುದಾದರೆ ನಾನೂ ಚಿಕ್ಕಿಯೂ ಇಲ್ಲಿಂದ ಹೋಗುವೆವು” ಎನ್ನುತ್ತು, ಚಿಕ್ಕಿಯು ಆಕೆಯ ಕುಟುಂಬದಲ್ಲಿಂದು ರತ್ನವೆಂದೂ, ಚಿಕ್ಕಿಗೆ ಪಾದವೇ ರೂದ ಏಳು ದಿನಗಳಲ್ಲಿ ಗಂಡನು ಆಕ್ಸಿಕವಾಗಿ ಮೈಯೆಲ್ಲ ಕಷ್ಟೇರಿ ಕಾಲ ವಾದುದರಿಂದ ಚಿಕ್ಕಿಯು ಅಖಿಂಡ ವೈರಾಗ್ಯ ತಾಳಿ, ದೇವರ ಕೀರ್ತನೆ ಗಳನ್ನು ಕಲಿತು, ಮಾನವಚೀವನದಲ್ಲಿ ಸಾರವಿಲ್ಲವೆನ್ನುತ್ತ, ತೀರ್ಥಯಾತ್ರೆ ಗಳನ್ನು ಮಾಡುತ್ತಾ, ವರ್ಷವಿಡೀ ಬೇರೆಬೇರೆ ನೆಂಟರಲ್ಲಿ ಹೋಗಿ ಎರಡಿರುತ್ತು ತಿಂಗಳು ನಿಂತು,— ಎಲ್ಲ ಮನೆಗಳಲ್ಲಿ ಸುವ್ಯವಸ್ಥೆ ಸ್ಥಾಪಿಸುತ್ತಿರುವಳೆಂದೂ; ಆಕೆಗೆ ಸ್ವಾರ್ಥವಿಲ್ಲವೆಂದೂ, ತನ್ನವರ ಉನ್ನತಿಯೇ ಆಕೆಯ ಇಹದ ಕಾಂಕ್ಷೆಯೆಂದೂ, ಮೂರು ಘೋಕಾರ ಒಂದೂಟಿಗಳೊಳಗೆ ಆಕೆಯ ದಿನದ ವೈಯ ಮುಗಿಯುತ್ತಿದೆಯೆಂದೂ, ಜಿಲ್ಲೆಯ ಆರು ಮನೆತನಗಳಲ್ಲಿ ಚಿಕ್ಕಿಗಾಗಿ ವರ್ಷವೆಲ್ಲ ಶಾಶ್ವತ ಬೇಡಿಕೆ ಇದೆಯೆಂದೂ; ಬಾಲಯೋಗಿನಿಯನ್ನು ತುಚ್�ೀಕರಿಸುವ ಪುರುಷರು ಹೃತ್ಯೋಶದಲ್ಲಿ ಮೃದಃಭಾವನೆಯು ದಿವಾಳಿ ಯಾದ ದುಭಾಗಿಗಳೆಂದೂ ಹೇಳಿ, ನಾನು ಅದನ್ನೆಲ್ಲ ಅಲ್ಲಿಗಳೇವ ಧೈಯರ ಇದ್ದರೆ ಮುಂದೆಬರಬೇಕೆಂದು ಕಣ್ಣಾಗಳಿಂದಲೇ ಆಹ್ವಾನ ಕೊಟ್ಟಳು.

“ನಾನು ಅವಮಾನವಾಡಿಲ್ಲ ಮಿಂಗಾ! ಕೆಲವು ಸತ್ಯ ಸಂಗತಿಗಳನ್ನು ತಿಳಕೊಳ್ಳುವ ಆಸೆಯಾಯಿತು, ಅಷ್ಟೇ ಚಿಕ್ಕಿ ನನಗೆ ನರಿಯೆಂದಿದ್ದಾಳೆ ಹಿರಯಂಗ ದೈತ್ಯೇಹಮಾಡುವನನೆಂದಿದ್ದಾಳೆ; ನಾನೇನು ಮನೆಬಿಡುವೆ ನೆಂದಿರುವೆನೇ? ನಿಜವಾಗಿ ಚಿಕ್ಕಿಯನ್ನು ನೋಡಿದರೆ ನನಗೆ ಮಿಂಗಾಕ್ಕೆ ದೇವಸ್ಥಾನಕ್ಕೆ ಹೋದಂತೆ ಆಗುತ್ತದೆ. ಚಿಕ್ಕಿಯೊಬ್ಬಳನ್ನೇ ನೀನು ಒಲೆಯ ಬಳಯೇಕೆ ಬಿಟ್ಟಿರುವೆ?”

“ಆಕೆಗೆ ತಾನೇ ಅಡುಗೆ ಮಾಡಬೇಕು ನಾನು ಮುಟ್ಟದರೆ ತಿನ್ನಲೊಲ್ಲಳು.”

“ಅದೊಂದು ಸುಖ ಆದರೆ, ಒಳ್ಳೆ ಪಕ್ಕ ಮಾಡುವಳೇ? ಅರರೆ ಇದೇನು ನನ್ನ ಮಂಚ, ನಕ್ಕಿಗಳು . . ಇವೆಲ್ಲ ಎಲ್ಲಿ? ಈ ಹೊಸ ನಕ್ಕಿಗಳೇನು?” (ನನ್ನ ಕೋಣೆಯಿಂದ ಮಂಚ ಮಾಯವಾಗಿತ್ತು ಒಳ್ಳೆಯ ನಕ್ಕಿಗಳು ಮಾಯವಾಗಿ ಕೋಡಂಡರಾಮು .ತಿರುಪ್ಪತಿ ದೇವರು... ಬಂದು ಅಲ್ಲಿ ಕುಳಿತಿದ್ದರು)

“ಚಿಕ್ಕಿ ಕೋಣೆಯಲ್ಲೆಲ್ಲ ಹೀಗಿರಬಾರದೆಂದಳು!” ಎಂದಳು ವಿಾರೆ.

ಕಂಗಾಲಾದೆ ಚಿಕ್ಕೀ ಮಹಾತ್ಮೀಗಾರಂಭವಾಯಿತೆಂದೆಣಿಸಿದೆ ಚಿಕ್ಕೀಯೇ ತನಗೆ ಮೃತ್ಯುವಲ್ಲವಾದರೆ ನನ್ನನ್ನು ಕೊಲ್ಲುವವರು ಯಾರು ಇರರೆಂದೆಣಿಸಿದೆ ವಿಾರೆ ಈ ಕುಟುಂಬದಲ್ಲಿ ಜನ್ಮತಾಳಿದುದಕ್ಕೆ ಮರುಗಡಿ ಚಿಕ್ಕಿಯನ್ನು ದಸ್ತಗಿರಮಾಡಿಸುವುದು ಸಾಧ್ಯವಿಲ್ಲ, ಸುಸಿಗಳಿಗೆ ಒಯ್ಯಿರ್ಹ ಯನ್ನು ಎಂದರೆ ಹೆದರದೆ ಇರಲಾರವು, ನಡುರಾತ್ಮೆ ಭೂತಚೇಷ್ಟೆಮಾಡಿ ಹೆದರಿಸೋಣವೆಂದರೆ—ಕತ್ತಲಲ್ಲಿ ಚಿಕ್ಕಿಯ ಹಲ್ಲುಗಳು ಹೊಳೆದರೆ ಭೂತದ ಎಲ್ಲ ಚೇಷ್ಟೆಗಳಿಗೂ ವಿರಾಮು, ಕೊಂದರೆ ಈ ಕೊಡಲಿರಾಮನನ್ನು ಕೊಡಲೆ ಮತ್ತು ಜ್ಞಿವಾರ ಸಹಿತ ಪಾಸಿಗೇರಿಸುವರು, ‘ಹೋಗು!’ ಎಂದು ಗಟ್ಟಿ ಯಾಗಿ ಕೂಗಿದರೆ ‘ಮಿಾರೆಯ ಮನೆ, ನಿನಗೇನು ಮುಸುಡು!’ ಎಂದಾಳು ‘ಹೋಗಬೇಡು’ ಎಂದರೆ ಇಲ್ಲಿ ಶಾಶ್ವತವಾಗಿ ಇದ್ದು ನಂಜುನುಡಿಗಳನ್ನೂಡಿ ಬೆಳೆದು, ಸಮಾಧಿಹೋಂದುವ ದಿನಗಳನ್ನು ದೂರವಿರಿಸಿಯಾಳು, ನಡುರಾತ್ಮೆ ಕ್ಯಾಕಾಲುಕಟ್ಟಿ ಕಾರ್ಕಾಳಕ್ಕೆ ಹೋಗುವ ದಾರಿಗೊಯ್ದು ಬಿಡುವೆನೆಂದರೆ ಚೀರೆ ಭೂಕಂಪವನ್ನುಂಟುಮಾಡಿಯಾಳು, ನಾನೇ ಹೋದರೆ, ವಿಾರೆ ನನ್ನಾಂದಿಗೆ ಹೊರಡಲಾರಳು ದೇವಾ, ನೀನು ಅನಾಧರಕ್ಕುಕನಾದರೆ ನನ್ನನ್ನೇಕೆ ಬಿಡುವೆ? ಎಂದೆನಿಸಿತು.

“ಫಲಾಹಾರಕ್ಕಾಯಿತು” ಎಂದಳು ಚಿಕ್ಕಿ ಸ್ವರವೇನೂ ಸುಧಾರಿಸರಲ್ಲಿಲ್ಲ. “ಮಿಾರಾ, ಫಲಾಹಾರ ಮಾಡಬೇಕೇ?” ಎಂದೆ

“ಹಿಂಜರಿಯಬೇಡಿ, ಬಸ್ಸಿ!” ಎನ್ನುತ್ತ ವಿಾರೆನನಗೆ ಉತ್ತೇಜನಕೊಟ್ಟಳು. ಅಡುಗೆ ಕೋಣೆಗೆ ಹೋಗಿ ಕುಳಿತೆ ವಿಾರೆ ನನ್ನ ಬಳಿಯೆ ಕುಳಿತಳು.

ಬುದ್ಧನಿಗೆ ಏಳುವರ್ಷಗಳ ಮಹಾತಪಸ್ಸಿನಿಂದ ಅಷಿಂಸೆಯೇ ಮಾನವ ಸುಖಜೀವನದ ಮೂಲವೆಂದು ಹೊಳೆದಂತೆ—ನನಗೆ ಚಿಕ್ಕಿಯ ಏಳು ನಿಮಿಂದ ಗಳ ತಾಪದಿಂದೋಂದು ಅಲೋಚನೆಯಾಯಿತು “ಚಿಕ್ಕಿ” ಎಂದೆ.

ಎನದ್ದುತ್ತಾ ಚಿಕ್ಕಿಯ ಮುಖವು ಕಾಡಿನಲ್ಲಿ ಬೆಳದಿಂಗಳು ಬಿದ್ದಂತೆ ಬೆಳಗಿತು “ನನು ಮಗನೇ?” ಎಂದಳು.

ಪುನಃ ಎದೆಯೋಳಿಗೆ ರೈಲುಬಂಡಿಯನ್ನು ಬಿಟ್ಟಂತಾಯಿತು ಪುನಃ ಅದು ರೈಲಲ್ಲ, ಸ್ವೇಕಲೇ ಆಗಿರಬೇಕು ಎಂದು ಸಮಾಧಾನಮಾಡಿಕೊಂಡು,— “ಚಿಕ್ಕಿ, ಈ ದೋಸೆಯ ಚಟ್ಟಿ ಬಹಳ ಚೆನ್ನಾಗಿದೆ!” ಎಂದೆ

ಚಿಕ್ಕಿ ನಕ್ಕಳು. ಬಹುಶಃ ಕಾಲುಶತವಾನದಿಂದಿಂಚಿಗೆ ಆಕೆಗೆ ಯಾವ ಪುರುಷರೂ “ಚಿಕ್ಕಿ” ಎಂದು ಇಷ್ಟು ಪ್ರೇಮದಿಂದ ಸಂಬೋಧಿಸಿರ ಲಿಕ್ಕಿಲ್ಲ ಎಂದುಕೊಂಡೆ

“ಚಿಕ್ಕಿ, ಹಿಂದಿನ ಹೆಂಗುಸರೆಲ್ಲ ಒಳ್ಳೀ ಪಕ್ಕಾನ್ನು ಮಾಡಬಲ್ಲರು, ಚಿಕ್ಕಿ!” ಎಂದೆ

ಚೋಂಬು ಸಿಡಿಯಿತು ಚಿಕ್ಕಿಯು ಉತ್ತಾಹ ಮತ್ತು ತಾತ್ಪರದಿಂದ “ಈಗಿನ ಹುಡುಗಿಯರು ಮತ್ತೇನು ಮಣ್ಣಾ! ಗಂಡನ ಬಳಿ ಕುಳಿತು ಪೆಪರ್ ಮಿರಾಯಿ ತಿಂದಾರು!” ಎಂದಳು ಹೀಗೆ ಹೇಳುವಾಗ ವೊರೆಯ ಮುಖವು ಕೆಂಪೇರಿದುದನ್ನು ಕಾಣುವ ಭಾಗ್ಯ ನನಗುಂಟಾಯಿತು!

“ಚಿಕ್ಕಿ, ಹಳಬರು ಗಂಡಂದಿರ ಹೆಸರು ತೆಗೆಯುತ್ತಿದ್ದರೇ?” ಎಂದೆ

ಚಿಕ್ಕಿ ಹೊಹಾರಿದಳು. “ಹೆಸರು! ಈಗಿನ ಚದುರೆಯರಂತೆ ಅವರು ಮಾನಗೆಟ್ಟಿವರೇ? ಒಳ್ಳೀ ತಿಳುವಳಿಕೆಯಿದ್ದವರು ಈಗಿನ ಹುಡುಗಿಯರಿಗೆ ಗಂಡನೆಂದರೆ ಭಕ್ತಿ ಕಡವೆ—ಅಟ ಹೆಚ್ಚು. ಗಂಡನ ಹೆಸರು ಉಷ್ಣಿಸುವುದಿರಲಿ, ಅಡ್ಡಹೆಸರಿಟ್ಟು ಕರೆವರು!” ಎಂದು ಹಳೆಹೆಂಗುಸರ ವಿಷಯ ವನ್ನು ವಿವರಿಸುವ ಬದಲು ಹೊಸ ಹುಡುಗಿಯರ ಕತೆಯನ್ನು ಮಾತ್ರ ಹೇಳಿದಳು

ವೊರೆಯ ಮುಖದ ಮೇಲೆ ಐದು ಬಣ್ಣಗಳು ಬಂದುಹೋದುವು ಆರನೆಯ ಬಣ್ಣವೊಂದು—ಹೆಸರಿಲ್ಲದ ಬಣ್ಣವಾಗಿ ನಿಂತತ್ತು. ದೃಷ್ಟಿಸಿರಾ ನಾಸಿಕ—ಕೆಂಪು! ತುಟಿ—ಕಂಪನಕಾಂಡಿ “ಚಿಕ್ಕಿ!” ಎಂದಳು ವೊರೆ.

ಚಿಕ್ಕಿಯು ಆಕ್ಸಿಕ್ವಿಕ್ವಾಗಿ, ಅತ್ಯದ್ಭುತವಾದ ತಿರಸ್ಯಾರದಿಂದ “ಏನು?” ಎಂದು ಕೇಳಿದಳು

“ಹೆಳಿಹೆಂಗುಸರ ನಾಲಗೆ ಬಹೆಳ ಉದ್ದವಾಗಿರಲಿಲ್ಲವೇ?” ಎಂದಳು.

ಚಿಕ್ಕಿಗೆ ಉಸಿರುಕಟ್ಟಿತು ಮಿರೆ ಈ ಪ್ರಶ್ನೆ ಕೇಳುತ್ತಿದ್ದಾಳೆ. “ಏನೇ, ಇಷ್ಟು ಹಾರಿದಿಂದ ನಾನಾಡುತ್ತಿದ್ದು ನಿನಗೇ?” ಎಂದಳು.

“ಮತ್ತಾರಿಗೆ? ನಿನ್ನ ಈಗಿನ ಮಾತ್ತಿಂದಲೇ ನನಗಿಂದು ಸ್ವಪ್ನವಾಗಿಲ್ಲವೇ?” ಎಂದು ಮಿರೆ ಎದ್ದು ನಿಂತಳು ಚಿಕ್ಕಿಯ ಬೆನ್ನಾನ್ನೇರಾಯಿತು!

ಇಬ್ಬರು ಮಹಾಯೋದ್ಧರು ಮಹಾಸಂಗ್ರಹಕ್ಕೆ ಸಿದ್ಧರಾದರಿಂದು ತಿಳಿಯಿತು ನಮಗೇನು ಕೆಲಸವೆಂದುಕೊಳ್ಳುತ್ತೆ—“ಮಿರಾ, ಚಿಕ್ಕಿಗೆ ಮುದಿಪ್ರಾಯ; ತಲೆಗಟ್ಟಿ ತಪ್ಪಿ ಒಂದು ಮಾತಾಡಿದರೆ ನೀನು ಬೇಸರಿಸಬಾರದು!” ಎನ್ನುತ್ತ ಸುರಕ್ಷಿತ ಸ್ಥಳಕ್ಕೆ ನೆಗೆದು ನಿಂತೆ

ನೂರಾರು ತುಫಾಕಿಗಳು ಹಾರಿದಂತಾಯಿತು ಅದು ವಾಗ್ಯದ್ವೇಷೀ ಕ್ಕೆ ಕ್ಕೆ ಹತ್ತಿ ನಡೆವ ಮಹಾಕಾಳಗ್ರಹೀ ನೋಡುವ ಧೈರ್ಯವೂ ನನಗಿಲ್ಲ. ಎರಡು ಸಿಂಹಣಿಗಳು ಕಾಳಗಕ್ಕೆ ಶೋಡಗಿದರೆ ಫಲಿತಾಂಶವನ್ನು ಸುಲಭದಲ್ಲಿ ತಿಳಿಕೊಳ್ಳುವ ಆಸೆಯೂ ಇಲ್ಲ ‘ಏಕಬಂಗಲಾ ಬನೇ ನ್ಯಾರಾ!’ ಎಂದು ಸಿಳ್ಳು ಹಾಕುತ್ತಾ ನನ್ನ ಟೊಪ್ಪಿ-ಅಂಗಿಗಳನ್ನು ಹಾಕಿಕೊಂಡು ಆಫ್ಸಿಗಿ ಪಲಾಯಿಸಮಾಡಿದೆ

ಉಟಕ್ಕೆ ಮರಳುವಾಗ ಚಿಕ್ಕಿ ಇರಲಿಲ್ಲ. ಮಿರೆಯು ಆಕೆಯನ್ನು ಕೊಂಡ ನೆತ್ತರಿನ ಕಲಿಗಳು ಆಡುಗೆ ಕೋಣಿಯಲ್ಲಿ ಕಾಣುತ್ತಿರುವುವೇ ಎಂದು ನೋಡಿದೆ ಇಲ್ಲ, ಆಡುಗೆ ಕೋಣಿಯು ಸ್ವಷ್ಟವಾಗಿತ್ತು. ಬಾವಿಗೆ ಹಾರಿದಳೇ ಚಿಕ್ಕಿ ಎಂದೆಣಿಸಿದರೆ—ನನಗೆ ವಾತ್ರ ಮುಟ್ಟಿದೇ? ಅಥವಾ ನಾನು ಬಾರದೆ ಆ ದಿವ್ಯದೇಹವು—ಆ ಶೃಶ್ವವಿಹೀನ ಪುರುಷಾವತಾರವು ಉತ್ತಮಲೋಕದ ಕಡೆಗೆ ಪ್ರಯಾಣ ಬೆಳೆಸುವುದು ಸಂಧ್ಯವಿದೆಯೇ? ಆದರೂ ಮಿರೆಯೊಡನೆ ಕೇಳುವೆನೆಂದರೆ ಧೈರ್ಯವೆಲ್ಲಿ?

ಈಗಲೂ ಕೇಳಿಲ್ಲ; ಮಿರೆ ಹೇಳಿಲ್ಲ. ನನ್ನ ಅನ್ನೇಷಣ ಮುಗಿದಿಲ್ಲ. ಪ್ರತಿದಿನ ಬೇಳಿಗೆ ‘ರಾಮಕೃಷ್ಣ ಹಾರಿ’ ಅಥವಾ ‘ತ್ಯಾಚಾಗುಣಕೋಣ’ ಎಂಬ ಹಾಡು ಕೇಳಿಸುವುದೇ ಎಂದು ಹೆದರಿಯೇ ಏಳುತ್ತಿದ್ದೇನೆ. ಮೊನ್ನೆ

ಪಂಥರಾಪುರಕ್ಕೆ ಹೋಗಿ ಮರಳಿದ ನನ್ನ ಗೆಳೆಯ ಕೇಣು ಚಿಕ್ಕಿಯನ್ನು ತಾನು ದೇವಾಲಯದಲ್ಲಿ ಕಂಡಿರುವೆನೆನ್ನುತ್ತ, “ಆಕೆಯು ನಾಗಸನ್ಯಾಸಿಯೋ ಚಿಕ್ಕಿಯೋ ಹೇಳಬರುವುದಿಲ್ಲ” ಎಂದು ಸಂದೇಹದಲ್ಲಿ ಆಡುತ್ತಿದ್ದಾನ

೬. ವಿಾರೆಯ ಮಾವ

ಹೆಂಡತಿಯ ತಾಯಿಗಿಂತ, ಹೆಂಡತಿಯ ತಾಯಿಯ ಸಹೋದರ ಯಾನೆ ಹೆಂಡತಿಯ ಸೋದರಮಾವನು ಸಾಧುವಾದ ಪ್ರಾಣಿಯೆಂದು ಲೋಕದ ಜನರ ನಂಬಿಕೆ. ತನ್ನ ತಂಗಿಗೊಂದು ಹೆಣ್ಣುಮಗು ಹುಟ್ಟಿರದೆ ಒಬ್ಬನು ಹೇಗೆ ಸಾಧುವಾಗುವನೆಂದು ನಾನು ವಿಾರೆಗೆ ಪ್ರಶ್ನಿಸಲು “ಅದ್ಲೀ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳಬೇಡಿ. ನನ್ನ ಮಾವನು ಸಾಧು—ಪ್ರಾಮಾಣಿಕ—ಸರಳಸ್ವಭಾವಿ—ವಿನಯಶೀಲ. ..” ಎಂದು ವಿಾರೆಯು, ದಿವಂಗತ ಶ್ರೀಮಂತರ ಕುರಿತು ಪತ್ರಿಕೆಗಳು ಬರೆವ ಕೆಟಲಾಗಿನ ನಕಲನ್ನು ಓದಿಹೇಳಿದಳು.

“ಕರ್ತವ್ಯದಕ್ಕು—ಭೂತದಯಾಪರ—ವಿಶಾಲವ್ಯಾದಯಿ—ವಿನೋದ ಭಾಷಿ—ಗುಪ್ತದಾನಿ—ನಿಗವ್ರಿ—ಈ ಗುಣವಾಚಕಗಳನ್ನೂ ಸೇರಿಸಿ, ಅದರ ಕೆಳಗೆ ‘ಅವರ ಆತ್ಮಕ್ಕೆ ಶಾಂತಿಯಿರಲಿ’ ಎಂದು ಕೂಡಿಸಿ, ‘ಅವರ ಕುಟುಂಬಕ್ಕೂ ವಿಶೇಷವಾಗಿ ಸೋದರಸೋಸೆಗೂ ದುಃಖಸಮಾಧಾನ ವನ್ನುಂಟುಮಾಡುವಂತೆ ಪರಮಾತ್ಮನಲ್ಲಿ ಬೇಡಿಕೊಂಡು, ‘ಅಂತೆ’ ಪತ್ರಿಕೆಗೆ ಕಳಿಸಬಹುದು’ ಎಂದೆ. (‘ಅಂತೆ’ ಪತ್ರಿಕೆಯೆಂದರೆ, ಆ ಪತ್ರಿಕಾತ್ಮಕ ಕಣ್ಣುಮುಂದೆ ನಡೆದುದನ್ನೂ ನಂಬಿದೆ . .ಂತೆ ಎಂದು ಪ್ರಕಟಿಸುವ ನಮ್ಮೊಂದಿನ ಸ್ವೀಕಾರಕ ಪತ್ರಿಕೆ.)

“ನೀವು ಹೇಳಿದ ಗುಣಗಳೂ ಅಲ್ಲದೆ—ಅವರಲ್ಲಿ ಕವಿತೆಗಳನ್ನು ಬರೆವ ಶಕ್ತಿಯೂ ಇದೆ” ಎಂದು ವಿಾರೆ ಕೂಡಿಸಿ, “ಇಂದೇ ಬರುವರು. ಹುಚ್ಚು ಹುಚ್ಚಾಗಿ ಅವರ ಮುಂದೆ ಮಾತಾಡಬೇಡಿ, ತನ್ನ ಅಳಿಯಸಿಗಾಗಿ ನಾಚಿಕೆ ಪಡೆವಂತೆ!” ಎಂದಳು

ಅವಳ ಮಾತು ಮುಗಿಯಲ್ಲ—ಅಷ್ಟರೊಳಗೆ ‘ಓಪನ್ ಸಿಸೇಪ್ರ್’ ಎನ್ನುತ್ತಲೇ ಆಲಿಬಾಬಿನಿಗೆ ಗಸಿಯ ಕದ ತೆರೆದಂತೆ, ನಮ್ಮ ಮನೆ ಮುಂದಿನ ಭಾಗಿಲು ತೆರೆಯಲ್ಪಟ್ಟಿತು. ಅಜಾನುಬಾಹು ಪುರುಷರೊಬ್ಬರು, ವೀರೋ ಚಿತ್ತವಾದ ‘ಖದನ್’ ಇಟ್ಟಿ ಬಳಗೆ ನಡೆದುಬಂದರು ನಾನೂ ಮಿಂದಿಲ್ಲ ಅವಾಕ್ಷಾದೆವು

“ಮಾವಾ”—ಮಿಂದಿಲ್ಲ ಸಿರಲ್ಲಿ ನುಡಿದಳು

“ಸೋಸೆ”ಯೆಂದು ನಾಟಕದಲ್ಲಿ ಕೂಗಿದಂತೆ ಕೂಗಿ, ೧೦ ವರ್ಷಗಳ ವಿರಹತಾಪವು ಕೊನೆಗೊಂಡುದಕ್ಕೆ ‘ಮಾವ’ನವರು ಫಕ್ಕನೆ ಮುಂದೆ ಹಾರಿ, ತನ್ನ ಸೋಸೆಯನ್ನು ಬಾಹುಗಳಲ್ಲಿ ಹಿಡಿದು, ಇಬ್ಬರೂ ಕೆಲವು ನಿರ್ಣಿಷ್ಟ ಉಸಿರಿಲ್ಲದೆ ನಿಂತು—ಕೊನೆಗೆ ಒಸಕ್ಕನೆ ಕಣ್ಣೀರಳಿನಿ—ಫಕ್ಕನೆ ಸೆಕುಂದಕ್ಕೆ ಆರುವತ್ತರ ವೇಗದಿಂದ ಕೆಲವು ತಾಸು ಸಂಭಾಷಿಸುವರೆಂದು ನಾನು ನಿರೀಕ್ಷೆಸಿದೆ ಆದರೆ, ‘ಮಾವ’ ಮಾತಾಡಲಿಲ್ಲ. ಕಣ್ಣಗಳನ್ನು ತಿರುಗಿಸಲ್ಲಿ ಕೇವಲ ಮುಂದರಿದು ಒಂದು ಮೂಲೆಯನ್ನು ನೋಡಿದರು ಅವರ ಹಿಂದೆ ನಡೆದುಬಂದ ‘ಕೂಲಿ’ಯವನು ‘ಮಾವ’ನ ಸಾಮಾನುಗಳನ್ನು ಆ ಮೂಲೆಯಲ್ಲಿ ಕೆಳಗಿಳಿಸಿದನು. ‘ಮಾವ’ನವರು ‘ಕೂಲಿ’ಗೆ ನಾಲ್ಕು ಯಿತ್ತು, ಒಂದು ಕುಚೀಯಲ್ಲಿ ರಾಜರಿವಿಯಿಂದ ಕುಲಿತು, ಮಿಂದಿಲ್ಲ ನಾನ್ನನ್ನೂ ಕ್ರಮವಾಗಿ ನೋಡಿ, ಕಣ್ಣ ಮುಚ್ಚಿದರು

“ಮಾವ!”—ಮಿಂದಿಲ್ಲ ಕೆಲವು ಮುಂದು

ಮಾವ ಕಣ್ಣ ರೆದರು

“ಮಾವ!”—ನಾನಂದೆ

ಮಾವ ಕಣ್ಣ ಮುಚ್ಚಿದರು.

ಸೋತೆನೆಂದೆಣಿಸಿದೆ ಮಿಂದಿಲ್ಲ ಸಿರಗು ಹಿಡಿದು, ಬಳಯ ಕೊರಡಿಗೊಯ್ದು, ಪಿಸುಮಾತಿನಲ್ಲಿ—“ನಿನ್ನ ಮಾವನ ಉಪಚಾರಕ್ಕೆ ಡಾಕ್ಟರನ್ನು ಕರೆಸಲೇ?” ಎಂದು ಕೇಳಿದೆ

ಬೇಡವೆಂದಳು. ಮಾವನವರು ಹೊಡಲು ಇಲ್ಲಿ ‘ಟಿಶ್ಯೂ’ ಮದ್ದ ಕೊಡುತ್ತಿದ್ದರೆಂದಳು ಅಫೀರೆದಲ್ಲಿ ಇನ್ನೂ ಹೆಚ್ಚಿನ ವೈದ್ಯಕೀಯಜ್ಞನ ಪಡೆದಿರಬಹುದೆಂದಳು ಬೇಕಾದರೆ ನಾನೇ ಡಾಕ್ಟರಿಗೆ ನನ್ನನ್ನು

ತೋರಿಸಿ, ನನ್ನ ಪ್ರಧಾನ ಅಂಗವು ಕ್ರಮದಲ್ಲಿದೆಯೇ ಪ್ರಶ್ನಿಸಬಹುದಿಂದಳು. ಮತ್ತೆ, “ನೀವೀಗ ಹೋಗಿ ಕುಳಿತು, ಮಾವನವರು ಕಣ್ಣ ತೆರೆಯುತ್ತೆಲೇ, ಚಲೋ ಮಾತುಗಳನ್ನೂಡಿರಿ ಇಲ್ಲವಾದರೆ, ದಯಮಾಡಿ ಅವರ ಮುಖ ಕೂಡ ನೋಡದೆ—ನನ್ನನ್ನೂ ನನ್ನ ಮಾವನನ್ನೂ ನಮ್ಮಪ್ಪಕ್ಕೇ ಬಿಡಿರಿ. ಸಿಮ್ಮನ್ನೂ ಮದುವೆಯಾದುದಕ್ಕೆ—ಸಿಮ್ಮ ದಮ್ಮಯ್ಯ—ಇದೊಂದು ಉಪಕಾರ ಮಾಡಿರಿ!” ಎಂದಳು

ಹೆಂಡತಿಯ ಅಪೀಲು ತಳ್ಳಿ ಹಾಕಲಾರೆ ಹೋದೆ—ಕುಳಿತೆ—ಮಾವ ನನ್ನೇ ನೋಡಿದೆ ಮಾವನವರು

• ಅವರು ಹೇಗಿದ್ದರು!

ಇಗಿನ ಲೋಕವು—ಎಲ್ಲವೂ ಸಂಕ್ಷೇಪವಾಗಿರಲಿ ಎನ್ನುತ್ತಿದೆ ಅದಕ್ಕೂಗಿ, ಮಾವನವರು ಹೇಗಿದ್ದರಿಂಬುದನ್ನು ಹೋಲಿಸ್» ಜಾಹಿರಾತಿನಂತೆ ಚುಟ್ಟುಕಾಗಿ ಹೇಳುತ್ತೇನೆ:—

ಎತ್ತರ—ಅಂದಾಜು ಇ ಫೀಟು ಗೂ||| ಇಂಚು

ಎಡೆ—ವಿಶಾಲ ಅಳತೆ ತಗೆಯಹೋಗಲು ಅಂಜಿಕೆ.

ಮುಖ—ಚಚ್ಚುಕ ಜಿಂತಾನ ಮಾದರಿ.

ವಿಂದಿ—ಬಿಳಿ

ತಲೆ—ಕಾಣುವುದಿಲ್ಲ. ಜರಿಮುಂಡಾಸಿದೆ. ಒಳಗೆ ಕೂಡಲಿರಬಹುದಾಗಿ ಅನುಮಾನವಡಲಾಗಿದೆ

ಕಿವಿ—ಆಫ್ಫಿರೂ ಗಜಕಣ ಯಾನೆ ಆಫ್ಫಿಕದ ಆನೆಗಳ ಕಿವಿಗಳನ್ನು ಹೋಲುತ್ತದೆ

ಕೆಣ್ಣು—ಎರಡು ಆದರೆ, ‘ಮಾವ’ ಎಂದರೆ ಮುಂಚುವರು

ಮುಂಗು—ಹದ. ಒಂದು ನುಸಿ ಕುಳಿತಿದೆ ಆಫ್ಫಿಕದಲ್ಲಿ ಬಹುಶಃ ದೊಡ್ಡ ನುಸಿಗಳನ್ನು ಕಂಡಿರಬಹುದಾದ ಮಾವನವರಿಗೆ ಈ ನುಸಿ ಕಾಣುವುದಿಲ್ಲ—ಸ್ವರ್ಥವಾಗುವುದಿಲ್ಲ

ಪೋಷಾಕು—‘ಶಟ್ಟಾಕೋಟು’ ಹಲ್ಲಿ ನಕ್ಕಿಗಳನ್ನು ಬಿಡಿಸಿದಂತಿದೆ ಆಫ್ಫಿಕದ ಬೆವರು ಸಹಿತ ಆಮುದಾದುದು

ಇಲ್ಲಣ—ಮೊಣಕಾಲಿಂದ ನಾಲ್ಕೇ ಅಂಗುಲ ಕೆಳಗಿನ ತನಕ ಇದೆ.

ಬಹುಶಃ ಮಾನವರು ಇ ಫೀಟು ಅ ಇಂಚು ಇರುವಾಗ ಮಾಡಿಸಿದ್ದು, ಇ ಫೀಟು ಗೊಂಬಿ ಬೆಲೆಯ ವರೆಗೆ ಕಾಯ್ದು ಕೊಂಡು, ಈ ಭರತಭಾಷೆಯಲ್ಲಿ ಪ್ರಧಾನ ಪ್ರದರ್ಶನ.

ಪ್ರಾಯ—೧೦ ಇರಬಹುದು ಧೈಯವಾಗಿ ಹೇಳಲಾಗದು ಒಂಕ್ಕೂ ಮುಟ್ಟಿರಬಹುದು ದಾಖಲೆಯಾಗಿ ಹೇಳಲಾಗದು ಇಂ ಇರಲೂ ಬಹುದು ಮಿಂದೆ ಒಂನ್ನೂ ಒಂನ್ನೂ ಸೂಚಿಸುತ್ತಿದೆ. ಮುಖರೀವಿ ಒಂನ್ನೂ ಸೂಚಿಸುತ್ತಿದೆ ಚಲ್ಲಣ ಇಂ ಮಾತ್ರ ಎನ್ನುತ್ತಿದೆ ಆದರೆ, ಮಿಂದೆ ಹೇಳದ ಆಧಾರದಲ್ಲಿ (ಮಾನವರು ಹೆನ್ನನ್ ಹೊಂದಿ ಬಂದರಂದು) ಇಂ ಎನ್ನು ಬಹುದು

ಗುಣ—ಕಳೆದ ತಿಂಗಳ 'ಶುಕವಾಣಿ'ಯಲ್ಲಿ ಪ್ರಕಟವಾದ ದಿವಂಗತ ಸಾರಣಪ್ಪನವರ ಗುಣಾವಳಿಯನ್ನು ನೋಡಿರಿ

ವಿಶೇಷಗುಣ—'ಕವಿ'ಯೆನ್ನಲಾಗಿದೆ (alleged)

ಹದಿನ್ನೆಡು ನಿಮಿಷಗಳ ತನಕ, ಶಿವಲಿಂಗದ ಮುಂದೆ ಕುಳತು ಕಾದಂತೆ ಕಾಡಿ ಪ್ರತ್ಯಕ್ಷವಾಗಲಿಲ್ಲ ಏಳುವನನಿದ್ದೆ ಅಪ್ಪರಲ್ಲಿ ಗರಗರ ಗಟೀರ್ ಎಂದು ಮಾನಿಸಬಾರದ ದೊಡ್ಡ ರೆಂಬೆ ಮುರಿದ ಶಬ್ದವಾಯಿತು. ಮತ್ತೆನ್ನಿಳಿ—ಮಾನವರು ಶ್ವಾಸವನ್ನು ಬಾಯಿಯಿಂದ ಬಿಡುವುದೇ ಮೂಗಿನಿಂದಲೋ ಎಂಬ ಸಂದೇಹ ತಾಳ, ಎರಡೆಂದಲೂ ಬಿಡಹೊಗಿ ಉಂಟಾದ ಉತ್ಪಾತ ಕೊನೆಗೆ ಬಾಯಿಯಿಂದ ಬಿಡಬಹುದೆಂದು ನಿರ್ಧರಿಸಿದಂತೆ ತೋರುತ್ತದೆ ಬಿಟ್ಟರು. ಕಣ್ಣಾಗಳನ್ನೂ ತೆರೆದರು

“ಮಾವ!”—ಎಂದೆ ಮತ್ತೆ, ಕೂಡಲೇ ಕಣ್ಣಾಗಳನ್ನು ಮುಚ್ಚುವರೇ ಎಂದು ಆತುರದಿಂದ ನೋಡಿದೆ ಇಲ್ಲ! ಮಾನವರು ಮತ್ತೂ ವಿಶಾಲವಾಗಿ ಕಣ್ಣಿರೆದರು. ಮಾತ್ರವಲ್ಲ, ನನ್ನನ್ನು ಜೆನ್ನಾಗಿ ನೋಡುವ ಕೃಪೆಯನ್ನೂ ತೋರಿದರು

“ಮಾವ!” ಪುನಃ ಮೆಲ್ಲನೆ, ಮೃದುವಾಗಿ ನುಡಿದೆ

ಕಣ್ಣಿನಿಂದಲೇ ಮಾನವರು ‘ಏನೆಂದು ಪ್ರಶ್ನಿಸಿದರು. ನಾನೂ ಕಣ್ಣಿನಿಂದಲೇ “ಸೌಖ್ಯವೇ ಮಾವ? ಪ್ರಯಾಣದಲ್ಲಿ ಆಯಾಸವಾಯಿತೇ? ತಾವು ಇನ್ನು ಇಲ್ಲೇ ಇರುವ ಕೃಪೆಮಾಡುವಿರಾ?” ಮುಂತಾಗಿ ಕೇಳುತ್ತಿದ್ದ-

ಆದರೆ, ನನಗೆ ಆ ಭಾಷೆ ತಿಳಿಯದೆ, ಬಾಯಿಯಿಂದಲೇ— “ಮಾವ ಆಯಾಸವಾಯಿತೇ?” ಎಂದು ಕೇಳಿದೆ.

ಮಾವನವರು ಉತ್ತರ ಕೊಡಲಿಲ್ಲ. “ಸ್ವಾನಗೃಹವೆಲ್ಲಿ?” ಎಂದು ಕೇಳಿದರು.

“ಕೊಂಚ ಕಾಫಿ ಕುಡಿವಿರಾ ವೋದಲು?” ಎಂದು ವಿನಂತಿಸಿದೆ.

ಮಾವನವರು ಸ್ವಿರದ್ವಷ್ಟಿಯಿಂದ ಏರಡು ಕ್ಷೇತ್ರ ನೋಡಿ, “ಈ ಮನೆಗೆ ಬಾಡಿಗೆಯೇನು?” ಎಂದು ಕೇಳಿದರು

“ಆರು ರೂಪಾಯಿ—ಮಾಡು ಸೋರುತ್ತದೆ ಬಚ್ಚಲುಕೊಟ್ಟಿಗಿಗೆ ಒಂದು ಬಾಗಿಲಿಲ್ಲ ತಾವು ಕೊಂಚ ಘಲಾಹಾರ...” ಎಂದೆ

ಪುನಃ ಮಾವನವರು ನನ್ನನ್ನೆ ದಿಟ್ಟಿಸಿ, “ಮಾರೆಗೆ ಮದುವೆಯಾಗಿ ಎನ್ನ ವರ್ಷವಾಯಿತು?” ಎಂದು ಪ್ರಶ್ನಿಸಿದರು.

“ಏಳು ನಾನೇ ಗಂಡ. ಅಶ್ಯಂತ ಸ್ವೇಹದಲ್ಲಿದ್ದೇವೆ ಘಲ—ಒಂದು ಹೆಸರು—ಸುಪುರು ಜಾತಿ—ಗಂಡು. ತಾವು ಒಂದಿವ್ಯಾ ಬಾಯಾರಿಕೆ. ” ಎಂದೆ.

ಮಾವನವರು ಮತ್ತೆ ನಾಲ್ಕು ಕ್ಷೇತ್ರ ನನ್ನ ಕಡಿಗೆ ಸೋಡಿದರು. ಮತ್ತೆ—“ಈ ಮನೆಯಲ್ಲಿ ಕೆಲಸಕ್ಕೆ ಜನವಿಲ್ಲವೇ?” ಎಂದು ಪ್ರಶ್ನಿಸಿದರು

ನನ್ನ ತಾಳೆ ಮುಗಿಯಿತು ನನ್ನ ಯತ್ನಷ್ಟು ಒಮ್ಮಾಲಯವನ್ನು ಸೈಕಲಿನಲ್ಲಿ ಹಕ್ಕಿದಷ್ಟೆ ಸುಲಭವೆಂದು ತೋರಿತು “ಅಹುದು, ತಮ್ಮ ಪತ್ರ ಬಂದೊಡನೆ ಮೊನ್ನೆ, ಒಬ್ಬಳು ಹೆಂಗಸನ್ನ ತಂದಿದ್ದೇವೆ” ಎಂದು ಉತ್ತರ ವಿತ್ತು, ಇನ್ನು ಮಾವನವರೊಡನೆ, ಅವರ ವೈಖರಿಯಲ್ಲಿ ಮಾತಾಡ ಬೀಕೆಂದು ಶಪಥಮಾಡಿಕೊಂಡೆ

“ಯಾವ ಹೆಣ್ಣು?” ಮಾವನವರು ಪ್ರಶ್ನಿಸಿದರು (ಈಗ ಅವರಿಗೆ ಬಾಯಿ ತೆರೆದುಕೊಂಡು, ಸ್ವರದ ನರಗಳು ಸಡಲಿಸಿಕೊಂಡಿದ್ದವು)

“ಆಫ್ರಿಕದಲ್ಲಿ ನಾಡಿಗಿಂತ ಕಾಡು ಹೆಚ್ಚೇ?” ಎಂದು ಕೇಳಿದೆ

“ವಿವರೀತ ಒಂದು ಇಂಚು ನಾಡಾದರೆ, ಒಂದು ನೈಲು ಕಾಡು ಆ ಜನ—ಅಂದರೆ ಹೆಣ್ಣು . ” ಎಂದರು ಮಾವ

“ಅಹುದು,—ಆ ಜನ ಹೆಣ್ಣು, ವ್ಯಾಯ ಅಲ್ಲ ಅನೆಗಳು ಹೆಚ್ಚು ಅಲ್ಲವೇ?”

“ಲೆಕ್ಕವೇ ಇಲ್ಲ. ಕಾಡುದಾರಿಯಾಗಿ ಹೋದರೆ, ಹೆಚ್ಚಿಯಲ್ಲಿ ದಾರಿ ನಾಯಿ ಸಿಕ್ಕಿದಂತೆ ಸಿಕ್ಕಿತ್ತವೇ ಇಪ್ಪತ್ತನಾಲ್ಕು, ಅಲ್ಲವೇ ಎಲ್ಲಿಯವಳು?”

“ಮೊದಲು ತೆಂಕಲಾಗಿ ಇದ್ದವರು ಪುಲವಕ್ಕೊಂಬೆ ಅಂತೆ ತಾಯಿ, ತಂದೆ, ಅಣ್ಣಿ, ಮಾನ, ಅಜ್ಞಿ, ಭಾವ, ತಂಗಿ, ಅಕ್ಕ—ಎಲ್ಲ ಸತ್ತರು. ಚಿರತೆಗಳೋ?”

“ಇಲ್ಲಿ ಬೆಕ್ಕುಗಳಿದ್ದಂತೆ ಒಂದು ಹಲ್ಲು ತಂದಿದ್ದೀನೆ ಮಗುವಿನ ಸೊಂಟಕ್ಕೆ ಹಾಕು—ಲಕ್ಷ್ಮಣ! ಅವಳಿಗೆ ಮದುವೆ ಇಂದಿನ್ನೇ ಮಾನವಿನ ಸೊತ್ತಿಲ್ಲ ಒಂದು ಕಾಲು ಮೋಂಟು, ‘ಹಲ್ಮಿ’ ಜಾತಿ!.. ..”

“ಸುಮೃಗಿರು”—ಮಾನ ಗುಡುಗಿಸಿದರು “ನಾನೇನು ಕೇಳು ತ್ವಿದ್ದೀನೇ—ನೀನು ಏನು ಹೇಳುತ್ತಿದ್ದಿ?”

ನನಗೆ ಬೋಥೀಯೇ ಇಲ್ಲ “ತಾವು, ಆ ಕೆಲಸದವಳ ಇಂದು ಬಾಯ್ತಿಗೆದೆ

“ಮುಚ್ಚು ಬಂಯಿ! ಸ್ತ್ರೀಯರ ವಿಷಯ ಮಾತಾಡಲು ನಾಱಿಕೆಯಾಗುವುದಿಲ್ಲವೇ? ಇಕೋ—ಇದನ್ನು ಓದು!” ಎನ್ನತ್ತೆ ತನ್ನ ಆಳವಾದ ಅಂಗಿಕಿಸೆಯೋಳಿಗೆ ನೀಳವಾದ ಕೈಯನ್ನಿಳಿಸಿ, ಅತ್ಯಂತ ಲಘುವಾದ ಒಂದು ಶಾಗದವನ್ನು ತೆಗೆದುಕೊಟ್ಟರು ಅದರಲ್ಲಿ ಹೀಗೆ ಬರೆದಿತ್ತು “ಹೆಂಗಸೆಂಬ ಹೊವನ್ನು ಕಿತ್ತು ಬಿಸುಡಬೇಡ ಗಿಡದಲ್ಲಿ ಹುಟ್ಟಿ, ಗಿಡದಲ್ಲಿ ಅರಳಿ, ಗಿಡದಲ್ಲಿ ನಲಿದು ಲೋಕಕ್ಕೆ ಆಸಂದವನ್ನೀಯಲಿ!” (ಕವಿ ‘ಮಂದನ’)

ಗಲಭಿಯೇನೆಂದು ಮಿಂದ ಒಳಗೊಂಡಿ ಬಂದಳು “ಮಗೂ! ಇವನ ವಿಷಯ ಜೋಕೆ! ಹೆಂಗುಸಿಗೆ ಮಯಾದಿ ಸಲಿಸುವಂತೆ ಹೇಳಿ!” ಎಂದು ಮಾವನವರು, ತನ್ನ ಸೊಸೆಯ ಆರ್ಯಿಕೆಗೆ ನನ್ನನೊಷ್ಟಿಸಿ, ಸುತ್ತಲೂ ಯಾವುದನ್ನೋ ಹುಡುಕಿದಂತೆ ದೃಷ್ಟಿ ಬೀರಿ, ನಿರಾಶರಾಗಿ, ಕುಚ್ಚಿಯಲ್ಲಿ ಒರಗಿ, ಕಣ್ಣಿಮುಚ್ಚಿ, ಗಾಢನಿದ್ವೆಯಲ್ಲಿ ತೊಡಗಿದರು!

ನನಗೆ ಒಂದೂ ಅಧ್ಯವಾಗಲಿಲ್ಲ ಮಿಂದ ಎಳಿದಳು—ನಾನು ಹೋದಿನೆ

“ಮಾವನನ್ನು ಸೊಂಯಿಸಿದಿರಾ?”

“ಇಲ್ಲ”

“ಯಾವ ಹೆಂಗಸಿಗೆ ಬಯಿರಿ?”

“ಬಯ್ಯಲೇ ಇಲ್ಲ ಆಫ್ರಿಕದ ಜಿರತೆಗಳ ಸಂಖ್ಯೆ ಕೇಳಿದೆ”

“ಹೇಗೂ ಇರಲಿ ನೀವು ಹೆಂಗಸಿಗೆ ಮಾರ್ಯಾದೆ ಸಲಿಸಲು ಕಲಿಯ ಬೇಕೆಂಬುದು ನಿಂದ ನನ್ನನ್ನು ಕಾಣುವ ತಮ್ಮ ಕ್ರಮ ಗೊತ್ತಿದೆಯಲ್ಲವೇ! ನೋಡಿ, ನನ್ನ ಮಾವ ಎಷ್ಟು ಜಾಣ! ತಮ್ಮ ಗುಣವನ್ನು ರಿತರು!” ಎಂದಳು.

“ಮಾವ—ಸೋನೆ—ತಾಯಿ—ಎಲ್ಲ ಒಂದೇ ಜಾತಿ ನೀವು!” ಎಂದೆ.

“ನನ್ನ ಮಾವ ಬ್ರಹ್ಮಚಾರಿ ಅವರಿಗೆ ಹೆಂಗಸರ ಸುದ್ದಿ ಎತ್ತಿದರೇ ಆಗುತ್ತಿದ್ದಿಲ್ಲ ಮದುವೆಮಾಡಬೇಕೆಂದು ಹೆಣ್ಣಿನ ಕಡೆಯವರು ಬಂದಾಗ ಕಸರತ್ತಾಡಿ ಅವರನ್ನೋಡಿಸಿದ್ದರು” ಎಂದಳು

“ಅದರಿಂದಲೇ ಆಫ್ರಿಕಕ್ಕೆ ಹೋದರೇನ್ನೊ! ಇಲ್ಲದಿದ್ದರೆ ಬಂಗಾರ ದಂತಹ ದೇಶವನ್ನು ಬಿಡುಪುಡೆಂದರೆ!” ಎಂದೆ

“ನಿಮ್ಮ ಸಂಜಿನ ನುಡಿ ಗೊತ್ತಿದೆಯಲ್ಲ. ಯಾವ ದಿನವಂತೆ ನೀವು ನನಗೆ—ನನ್ನ ತಾಯಿಗೆ—ನನ್ನ ಮಾವನಿಗೆ ಮಾರ್ಯಾದೆ ಸಲಿಸಿದ್ದು? ... ಹೋಗಲಿ, ಮಾವನವರ ಉಟಪಾಗಿಲ್ಲ!” ಎನ್ನುತ್ತ ತನ್ನ ಮಾವನ ಉಪ ಚಾರಕ್ಕೆ ಹೋರಟಿಳು

ಬ್ರಹ್ಮಚಾರಿ ಮಾವನು ಉಟಪಾಡಿದನು; ಬ್ರಹ್ಮಚಾರಿ ಮಾವನು ನಿಡ್ದಿಮಾಡಿದನು, ಬ್ರಹ್ಮಚಾರಿ ಮಾವನು ಎದ್ದನು; ಬ್ರಹ್ಮಚಾರಿ ಮಾವನು ಪುನಃ ಉಟಪಾಡಿದನು; ಬ್ರಹ್ಮಚಾರಿ ಮಾವನು ಪುನಃ ನಿಡ್ದಿಮಾಡಿದನು, ಬ್ರಹ್ಮಚಾರಿ ಮಾವನು ಪುನಃ ಎದ್ದನು, ಬ್ರಹ್ಮಚಾರಿ ಮಾವನು ಹೆಂಗಸೆಂಬ ಜೀವಿಯನ್ನು ಮಾತ್ರ ಕಣ್ಣಿತ್ತಿ ನೋಡಲಿಲ್ಲ!

X

X

X

X

ನಾಲ್ಕನೇ ದಿನ ಬೆಳಿಗ್ಗೆ ವಿಂಗಿಯು ಬಲವಾಗಿ ನನ್ನನ್ನಲುಗಿಸಿ, ಎಚ್ಚರಿಸಿ, “ಇದನ್ನು ನೋಡಿರಿ!” ಎನ್ನುತ್ತ ಕಣ್ಣಿರಿಳಿಸಿದಳು

ಪತ್ರ ಓದಿದೆ “ಈ ಮನೆಯಲ್ಲಿ ಯಾರೋ ಕಿತ್ತು ಬಿಸುಡಿದ ಹೂವನ್ನು ಹೆಚ್ಚಿದ್ದೇನೆ —ನಿನ್ನ ಮಾವ”

ಸರಿ ಒಂದೂವರೆಕಾಲು ಸಮೀತ ಸಿಕ್ಕಿದ ಆ ‘ಹೋವನ್ನು ಆಫ್ರಿಕದ ಮಾವನು ಹೆಚ್ಚಿ, ಪುನಃ ಆಫ್ರಿಕಕ್ಕೊಂಡಿ, ಮತ್ತೆಲ್ಲಿಗೋ ಹೋಗಿದ್ದನು

“ಇಂಳಬೇಡು! ಅಂತಹ ಮಾವಂದಿರಿದ್ದರೆ ನನ್ನ ಜೀವನವು ಸೃತಾನ ದಂತಾಗುತ್ತಿತ್ತು!” ಎಂದೆ

“ಉಂಟಿಗೆ ತಿಳಿದರೆ ನಾನು ಹೇಗೆ ಮುಖ ತೋರಿಸಲಿ!” ಎಂದು ಪುನಃ ಅತ್ತುಳು.

“ಉಂಟಿಗೆ ತಿಳಿಸಬೇಡು!” ಎಂದೆ

“ನನ್ನ ಮಾವನ ವಿವರು ತಮ್ಮ ಅಭಿಪ್ರಾಯವೇನೊಂದು ಎಂದು ಪುನಃ ಬಿಕ್ಕಿಬಿಕ್ಕು ಅತ್ತುಳು

“ಒಳ್ಳೆದಿದೆ ನ್ಯಾಯವನ್ನು ಮಾಡಿದನು ಅನ್ಯಾಯಮಾಡುವ ನೇನ್ನವ ಬಿಂದಿಪೂರ್ನಿಂದ ಹಿಡಿದು, ನ್ಯಾಯಕೊಡುವವನೇನ್ನುವ ಡಿಸ್ಪ್ರಿಕ್ಟ್ ಜಡಿಗಳ ತನಕ ಹಾಗೆ ಮಾಡುವುದುಂಟು” ಎಂದೆ

“ಕಾಲು—ಎರಡೂ ಇಲ್ಲ!” ಎಂದು ಲು

“ನಾವೇನು ಮಾಡಲಾಗುತ್ತದೆ? ಪರಮಾತ್ಮನು ಕೊಡುವಾಗ ಆಷ್ಟೇ ಕೊಟ್ಟನು!” ಎಂದೆ.

“ಅಡಿಗಿಯವಳು” ಎಂದು ದುಃಖಿಸಿದು

“ಚಿಂತಿಸಬೇಡು ಈಗ ಭಡ್ಡಿಯಾಯಿತು” ಎಂದೆ

X

X

X

X

ಮರುಮರುವ ಚೊಂಬಾಯಿಯಂದ ಒಂದು ಶಾಗದ ಬಂತು, ವಿಾರೆಯ ಮಾವನದು, ಆಫ್ರಿಕದ ಮಾವನ ನವವಧುವು ಹೆತ್ತು ಮರಿಯಾನೆ (ಗಂಡು) ಅವತಾರ ತಾಳಿದೆಯೆಂದು ಕೇಳಿದೆವು

“ಬ್ರಹ್ಮಚಾರಿಗಳನ್ನು ಎಷ್ಟು ಶಾಲ ನಂಬಬಾರದು?” ಎಂದು ವಿಾರೆ ಕೇಳಿದು

“ವಿವಾಹವಾಗುವ ತನಕ!” ಎಂದೆ

ಒಸ್ಟಿದು

ಒ. ಮಿಾರೆಯೂ ಮುನ್ನಿಫರೂ

“ಇನ್ನು ಮೂರು ದಿನಗಳಲ್ಲಿ ಕಾಶಿ, ಹರಿಹ್ರಾರ, ಗಯಾ, ಪ್ರಯಾಗ, ಮೊದಲಾದ ಮಹಾ ಮಹಾ ಕ್ಷೇತ್ರಗಳಿಗೆ ಹೋರಡಬೇಕಾದೀತು!” ಎಂದು ಮಿಾರೆ ಹೇಳಿದಳು

“ಅಷ್ಟು ದೊಡ್ಡ ವಾಪವನ್ನು ನಾವು ಮಾಡಿದ್ದೇವೆಯೇ?” ಎಂದು ನಾನು ಕೇಳಿದೆ.

“ಅವು ಬರೆದಿದ್ದಾನೇ, ಅಮೃಸ್ನೋಂದಿಗೆ ಹೋರಡುವನಂತೆ” ಎಂದಳು.

“ನಿನ್ನ ಅಪ್ಪ ಮತ್ತು ಅಮೃನ ಪ್ರಾಯವು ಯಾತ್ರೆಗಳಿಗೆ ಹೇಳಿದ್ದೇ. ನಾವೇನೂ ಅವಸರದಲ್ಲಿಲ್ಲ” ಎಂದು ನಾನಂದೆ

“ಅಪ್ಪನ ಖಚಿನಲ್ಲಿ ಹೋರಡುವುದಿದ್ದರೆ ಏಕಂತೆ ಆಕ್ಷೇಪ?” ಎಂದು ಮಿಾರೆ ಕೇಳಿದಳು

“ಮಾವನ ಖಚಿನಲ್ಲಿ ಕಾಶಿ, ಗಯಾ ಮೊದಲಾದ ಯಾತ್ರೆ ಮಾಡು ಶ್ರೀರುವುದು ಪುರುಷಲಕ್ಷ್ಮಣವಲ್ಲ” — ಎಂದು ನಾನು ಮಿಾರೆಗೆ ಖಚಿತಪಡಿಸಲೇತ್ತಿಸಿದೆ.

ಇದಕ್ಕೂಧ್ವಾನಿಲ್ಲವೆಂದು ಮಿಾರೆ ಹೇಳಿದಳು ಆಕೆಯ ಮದುವೆ ಯಾಗುವುದಿದ್ದರೆ, ಅಳಿಯನನ್ನು ಹಿಡಕೊಂಡು ಕೆಲವು ಕ್ಷೇತ್ರಗಳನ್ನು ತಿರುಗುವೆನೆಂದು ಅಮೃನು ಹರಕೆ ಹೇಳಿಕೊಂಡ ಪ್ರಕಾರ ಈಗ ಯಾತ್ರೆಗೆ ಹೋರಡುವ ನಿಧಾರವಾಗಿದೆ ಎಂದಳು, ಇದರಿಂದ ಪುರುಷನ ಮಾನದಲ್ಲಿ ಎಳ್ಳಷ್ಟು ಕುಂದು ಭಾರದೆಂದಳು

ಅಳಿಯನ ಖಚಿನಲ್ಲೀ ಯಾತ್ರೆಮಾಡುವೆನೆಂದು ಆವಳ ತಾಯಿ ಹೇಳಿಕೊಳ್ಳಲಿಲ್ಲವೆಂದು ನನಗೆ ಸಂತೋಷವಾಯಿತೆಂದೆ ‘ಸ್ತ್ರೀವಿತ್ತಂ ಅಧಮಾಧಮಂ’ ಎಂಬ ನಿರ್ತಿ ವಾಕ್ಯವು ನೆನಸಿಗೆ ಬಂದು ಪುರುಷಲಕ್ಷ್ಮಣದ ಮಾತ್ರತ್ವದೆನೆಂದು ಮಿಾರೆಗೆ ವಿವರಿಸಿ, ನನಗೆ ಯಾವ ಕಾಲಕ್ಕೂ ಎಷ್ಟು ರಜೆಯಾದರೂ ಸಿಗುವುದೆಂದೆ

“ಮೂರು ತಿಂಗಳ ರಜೆ ಸಾಕು” ಎಂದಳು ಮಿಾರೆ.

“ಮೂರು ತಿಂಗಳು ಆ ತನಕ ನಮ್ಮ ಮನೆ ಮುಜ್ಜಿಡೋದೆ?” ಎಂದು ಕೇಳಿದೆ.

“ಇಲ್ಲ ಉಪಾಯೆ ಇದೆ” ಎಂದೆಳು

“ಉಪಾಯ ಇದೆ” ಎಂದರೆ ಮುಜ್ಜಿದೆ ಇರೋದು “ಹೇಗೆ ಉಪಾಯ?” ಎಂದು ಕೇಳಿದೆ

“ಕಡವಾದಿಂದ ಇಲ್ಲಿಗೆ ವರ್ಗವಾಗಿ ಬಂದ ಹೊಸ ಮುನ್ನಿಫರಂತೆ, ಮನೆ ಹುಡುಕುವರೆಂದು ನೇರಿಕರೆ ಶೀನು ಹೇಳಿದನು ನಮ್ಮ ಮನೆ ಮೂರು ತಿಂಗಳು ಬಾಡಿಗೆಗೆ ದೊರಿಯುವುದು ಎಂದಿದ್ದೇನೆ ಅವರಿಗೆ ಈ ದಿನವೇ ಬಂದು ನೋಡಿಹೋಗಲು ಹೇಳಿದ್ದೇನೆ” ಎಂದೆಳು

ನನಗೆ ಉಸಿರು ಕಟ್ಟಿತು ನಾವು ಮೂರು ತಿಂಗಳು ಇಲ್ಲಿಲ್ಲವೆಂದು, ನಮ್ಮ ಸಾಮಾನುಗಳನ್ನೆಲ್ಲ ಒಂದು ಕೋಟಿಯಲ್ಲಿಟ್ಟು, ಮನೆಯನ್ನು ಮುನ್ನಿಫರಿಗೆ ಕೊಡುವುದೇ? ಮಿಂದಿ ಇಷ್ಟ ದೊಡ್ಡ ವ್ಯಾಪಾರಿಯಾದಳ್ಳಿ “ಮಿಂದಿ, ಖೇರಿಯವರಿಗೆ ಹಳೆ ಸಾಮಾನು ವಿಕ್ರಯಿಸುವುದೂ ಇದ್ದ ಮನೆ ಯನ್ನು ಎರಡು ತಿಂಗಳು ಬಿಡುವಾಗ ಬಾಡಿಗೆಗೆ ಕೊಡುವುದೂ ನನ ಗೊಪ್ಪವುದಿಲ್ಲ” ಎಂದೆ

“ನಿಮ್ಮ ತತ್ತ್ವಗಳು ನನಗೊಪ್ಪವುದಿಲ್ಲ ನಾವಿಲ್ಲದಾಗ, ಹೆಗ್ಡಣ ಗಳು ಮನೆಯನ್ನು ಆಳುವುದಕ್ಕಿಂತ ಚೆನ್ನಾಗಿ ಮುನ್ನಿಫರೂ ಅವರ ಹೆಂಡ ತಿಯೂ ಆಳಬಲ್ಲರು, ದುಡ್ಡು ಸಿಗುತ್ತದೆ” ಎಂದೆಳು

“ಮತ್ತೆ ಹೆಗ್ಡಣಗಳು ಬೇರೆ ಬಂದರೂ, ಮುನ್ನಿಫರು ಅವರಿಳನ್ನು ವಿಚಾರಣೆಗೊಳಿಸಿಸಿ ಇಕ್ಕಿ ಕೊಡುತ್ತಾರೆ” ಎಂದೆ

“ತಮಾನೆ ಬೇಡ. ರಚೆಗೆ ಈ ದಿನವೇ ಬರೆದುಕೊಳ್ಳಿರಿ ಮತ್ತೆ ಸಾಯಂಕಾಲ ಏದು ಘಂಟೆಗೆ ಮುನ್ನಿಫರೂ ಅವರ ಹೆಂಡತಿಯೂ ಬರುತ್ತಾರೆ ಅವರು ಬರುವಾಗ ನಿಂತು ಅವರಿಗೆ ಮನೆ, ಹಿತ್ತಿಲು, ಭಾವಿ, ಹೆಟ್ಟಿ—ಎಲ್ಲವನ್ನೂ ತೋರಿಸಿ, ಸ್ವಲ್ಪ ಹೊಗಳಿ ಮಾತಾಡಿರಿ. ಮುನ್ನಿಫರ ಪರಿಚಯವಾದರೆ, ಕೆಟ್ಟಿದಿಲ್ಲ!” ಎಂದೆಳು

“ಖೇರಿಯವರಿಗೆ ಮನೆಯ ಹೆಂಗಸರು ಇರಿಂಜಿಯರ್, ಕಪಾಟು, ಮೇಜು, ಸೌಟು, ಇವುಗಳನ್ನೆಲ್ಲದೆ ಹಳೇ ಕೆಂಪಿನ ಬೆಂಡೋಲೆ, ರೇತ್ತೆ,

ಸೀರೆ, ಲಿಯೋ ದಿ ಲಾಯನ್ ಎಂಬ ಗ್ರಾಮಸಿಂಹ, ಮಾನವ ಹಳೆ ಕಿಸೇ ಗಡಿಯಾರ ಮತ್ತು ಬೆಳ್ಳಿಯ ತಲೆಕಟ್ಟಿನ ಬೆತ್ತೆ, ಹುಡಿಬುರುಡೆ—ಇವೇ ಮೊದಲಾದುವನ್ನು ರೂಪಾಯಿಗೆ ಕಾಲಾಣಿ ದರದಲ್ಲಿ ಮಾರಾಟಮಾಡುತ್ತಾರೆ ಅವರನ್ನೆಲ್ಲ ಸೀನು ಮೆಚ್ಚುವಿ ಅಂಥವರು ಹಲವರು ನಿನಗೆ ಗೆಳತಿಯರಿದ್ದಾರೆ ಈ ಮನೆಯನ್ನೂ ಈಗ ಬಾಡಿಗೆಗೆ ಕೊಡುವ ಪ್ರೇರಣೆ ಆ ಗೆಳತಿಯರಿಂದ ಬಂದಿದೆಯೆಂದು ಭಾವಿಸಿ ಸುಮೃಗಾಗುವವನಿದ್ದೇನೇ ಇದಕ್ಕಾಗಿ ನನ್ನ ಚಿಕ್ಕ ನಿಷೇಧವನ್ನು ನನ್ನೊಳಗೇ ವ್ಯಕ್ತಪಡಿಸಿ, ರಾಜು ಮಾಡಿ, ಸಾಯಂಕಾಲ ಕಡವಾ ಮುನ್ನಿಫರನ್ನೂ ಅವರ ಅಧಾರಂಗಿ ಯನ್ನೂ ಎದುಗೊಂಡು ಸತ್ಯರಿಸಲು ಸಿಫ್ರನಾಗುವೆನೆಂದು ತಿಥ್ಯಾಸನೆ ಕೊಡುವ ನಿನ್ನ ದುಭೂಗಿ ಗಂಡ”—ಎಂದು ಒಂದು ಪತ್ರ ಬರೆದೋ ಹಾದಿ ಅವಳಿಗೆ ಹೇಳಿ, ಮನೆಯನ್ನು ಮುನ್ನಿಫರೂ ಅವರ ಹೆಂಡತಿಯಾ ಮೂರು ತಿಂಗಳನಂತರ ನಮಗೆ ಬಿಟ್ಟುಕೊಡದೆ, ನಾವು ಬಂದಾಗ ಯಾವು ದಾದರೂ ಒಂದು ಕಾನೂನಿನಂತೆ ತಮ್ಮದೇ ಎಂದು ನಿರ್ಜಯಿಸಿ—ನಮಗೆ ‘ಬೇಬಿ ವರ್ಸಸ್ ಬೂಬಿ’ ಎಂಬ ವ್ಯಾಜ್ಯವನ್ನು ಉದಾಹರಣಾರ್ಥ ಹೇಳಿ ದರೆ ದೇವರೇ ಗತಿ—ಮುನ್ನಿಫರ ಮೇಲೆ ವ್ಯಾಜ್ಯಮಾಡಬಹುದೇ ಎಂದೆ

ವೀರಿ ಹೆದರಿದಿ ಎಂದಳು ನಾವು ಮರಳಿ ಬರವ ನಾಲ್ಕು ದಿನ ಗಳ ಮುಂಚಿತವಾಗಿಯೇ ನಮಗೆ ಮನೆ ಬಿಟ್ಟುಕೊಡುವ ಶರ್ತದ ಪತ್ರ ಮಾಡಿಸಬೇಕೆಂದಳು ಮುನ್ನಿಫರು ‘ಬೇಬಿ ವರ್ಸಸ್ ಬೂಬಿ’ ವ್ಯಾಜ್ಯವನ್ನು ಹೇಳಿದರೆ ನಾವು ‘ಮುನ್ನಿಫರ್ ವರ್ಸಸ್ ಮೇನಾಶಿವ’ ಎನ್ನ ಬಹುದು ಎಂದಳು ಮನೆ ಬಿಟ್ಟುಕೊಡದಿದ್ದರೆ ಅವರನ್ನು ಮೊದಲು ಕರಕೌಶಲ್ಯದಿಂದ ವರ್ಗಾಯಿಸಿ ನಂತರ ವ್ಯಾಜ್ಯವೆಂದಳು ಮುನ್ನಿಫರು ಬೆಳ್ಳಿಯವರೆಂದು ಕೊಸೆಯದಾಗಿ ಸುಡಿದು, ಅವರು ಬರುತ್ತಲೇ ಆವರೊಡನೆ ನಾನು ಮೆತ್ತಗೆ ಮಾತಾಡಿ, ಮನೆಯನ್ನು ಚೆನ್ನಾಗಿ ಹೊಗಳಬೇಕೆಂದಳು

ಮುನ್ನಿಫರು ಬಂದರು ಕಡವಾದಲ್ಲಿ ಚೆನ್ನಾಗಿ ಬೆಂದ ಕಾರಣ ಅಲ್ಲಿಯ ಕಲ್ಲಿನಂತೆ ಕರ್ರಗಿದ್ದರು. ಅವರಿಗಿಂತ ಏರಡುವಾಲಪ್ಪು ಬೆಳೆದ ಅವರ ಸಹಧರ್ಮಿಯಾಗಿ ಬಳಯಲ್ಲಿದ್ದಳು ಸಹಧರ್ಮಿಯು ಕುತ್ತಿಗೆಯ

ಲ್ಲೇನೂ ಸರ್-ಗಿರ ಧರಿಸಿಲ್ಲವೇನೇಂದು ನೋಡಿದೆ ಕುತ್ತಿಗೆಯ ಮಾಂಸದಲ್ಲಿ ಅವು ಹುದುಗಿಹೋಗಿದ್ದವೆಂದು ಪ್ರಕಟಿವಾಯಿತು ಸಹಧರ್ಮಿಣಿಯು ಅತ್ಯಿತ್ತ ಕುತ್ತಿಗೆಯನ್ನು ತಿರುಗಿಸಲಾಗದೆ ಮೆಲ್ಲನೇ ಮರದ ಅನೆಯಂತೆ ಇಡೀ ದೇಹವನ್ನು ತಿರುಗಿಸುತ್ತಿದ್ದಳು ಅವಳ ವಾರ್ಪದಲ್ಲಿ ನಿಂತು ನೋಡಿ ದರಿ ಅವಳ ಗಂಡನು ಅರ್ಥಕ್ಕೂ ಧರ್ವ, ಮುಂಬದಿ ಯಾ ಹಿಂಬದಿಯಂದ ನಿಂತು ನೋಡಿದರೆ ಪ್ರಾರ್ಥಿವಾ ಮಾಯವಾಗಿ ಇರುತ್ತಿದ್ದನು

“ಈ! ಎಷ್ಟು ಮನೋಹರ ಮನೆ!” ಎಂದು ಮುನ್ನಿಫರನ್ನುತ್ತ, ಬೆತ್ತವನ್ನು ಗಿರ್ಜನೆ ತಿರುಗಿಸಿದರು.

“ತಂಪು!” ಎಂದಳು ಸಹಧರ್ಮಿಣಿ

“ಷಿಸಿನಂತೆ!” ಎಂದರು ಮುನ್ನಿಫರು

“ಹುಚ್ಚು! ಕೇವಲ ತಂಪು!” ಎಂದು ತಿದ್ದಿದಳು ಸಹಧರ್ಮಿಣಿ.

“ನಿಜ!” ಎಂದೊಷ್ಟಿದರು ಮುನ್ನಿಫರು.

ವಿಶರೆ ಅಲ್ಲಿರಲಿಲ್ಲ ನಾನು ಬಂಡಿತ ಮನಸ್ಸಿನಿಂದ—“ಸೆಕೆಗಾಲ ದಲ್ಲಿ ಇಲ್ಲಿ ಸೆಬೆ ತಡೆಯಲಾಗುವುದಿಲ್ಲ. ಸೂರ್ಯನು ಇಲ್ಲೇ ಮಾಡಿ ಹೊರಡುತ್ತಾನೋ ಎಂಬಷ್ಟು ಬೆಂಕಿ!” ಎಂದೆ.

“ಸೆಬೆಗಾಲದಲ್ಲಿ ತಂಪು ಇರುತ್ತಿದ್ದರೆ ಅದಕ್ಕೆ ಸೆಬೆಗಾಲ ಎನ್ನವರೇ?” ಎಂದಳು ಸಹಧರ್ಮಿಣಿ. “ಮತುಧರ್ಮದಂತೆ ಸಡೆಯಬೇಕು” ಎಂದರು ಮುನ್ನಿಫರು

ತೋಟದ ಕಡೆಗೆ ಹೋದೆವು. “ಎಷ್ಟು ಮನೋಹರ ತೋಟ!” ಎಂದರು ಸಹಧರ್ಮಿಣಿ “ಗಡಗಳ ಸೊಬಗನ್ನು ನಾನು ಇಲ್ಲಿ ಕಂಡಂತೆ ಮತ್ತೆಲ್ಲಿಯೂ ಕಂಡಿಲ್ಲ” ಎಂದರು ಮುನ್ನಿಫರು.

“ಒಂದೇ ಒಂದು ಹೂ ಹುಟ್ಟುವುದಿಲ್ಲ, ಕೆಟ್ಟ ಮಣ್ಣ!” ಎಂದೆ.

“ನನಗಿ ಹೊಗಳಾದರೆ ರಗಳೇ ಕಾಣುತ್ತದೆ. ತುಂಬ ಎಲೆ—ತುಂಬ ಗಡಗಳು—ಒಳ್ಳೇ ಗಾಳಿ” ಎಂದಳು ಸಹಧರ್ಮಿಣಿ. “ನಿಜ!” ಎಂದನು ಗಂಡ.

ಬಾವಿ ಕಡೆಗೆ ಹೋದೆವು. “ನಮ್ಮ ಬಾವಿ ಎಂದರೆ, ಮೇಲಿಂದ ಕೆಳಗಿಣಿಕೆದರೆ ನೀರೀ ಕಾಣದು, ಇಪ್ಪತ್ತು ಮಾರು ಹಗ್ಗ ಇಳಿಸಿದರೂ ಕೊಡವು ನೀರಿಗೆಟಕದು” ಎಂದೆ

“ಅಹೆ! ಹಾಗಾದರೆ ಎಷ್ಟು ಶುದ್ಧವಾಗಿ—ಸ್ವರ್ಪಿಕದಂತಿರಬೇಕು ನಿರ್ದಿಷ್ಟ!” ಎಂದು, ಸಹಧರ್ಮಿಗಳಿಗೆ ತನ್ನ ಪತಿಯ ಕಡೆಗೆ ದೃಷ್ಟಿ ತಿರುಗಿಸಿದಳು.

“ಅದರಲ್ಲಿ ಕೆಸರು ಬರಲು ಕಾರಣವೇ ಇಲ್ಲ” ಎಂದು ಮುನ್ನೀಫರು ತನ್ನ ಅಭಿಪ್ರಾಯವಿಶ್ವರೈ ರು

ಮನೆಯಾಚಿಯ ಹಿತ್ತಿಲಿನಲ್ಲಿ ಅನೇಕ ಬಾಲಕರು ಕಲ್ಲು ಬಿಸುಡಿ ಅನಂದಪಡುತ್ತಿದ್ದರು “ಚಿಕ್ಕ ಮಕ್ಕಳ ತಂಟಿ ಇಲ್ಲ ವಿಪರೀತ! ದಿನವಿಡೀ ಖಾಪಟಿ ಕೊಡುತ್ತಿದ್ದಾವೆ ಮನೆಯೋಳಗೂ ಬಂದು ತಂಟಿ ಮಾಡೋದು ತಪ್ಪೇ ದಿಲ್ಲ” — ಎಂದು ನಾನು, ಮುನ್ನೀಫರ್ ದಂಪತ್ತಿಗಳನ್ನು, ಈ ಮನೆಯ ಮೇಲೆ ತಿರಸ್ತಾರ ಹುಟ್ಟಲು ನಾಲ್ಕುನೇ ಯಶ್ವ ಮಾಡಿದೆ

ಆದರೆ, ಅದನ್ನು ಕೇಳಿಯೂ ಇಬ್ಬರ ಮುಖಿಗಳೂ ಸಂತೋಷದಿಂದ ಅರೆದಿದ್ದವು “ಇಲ್ಲ ಸುತ್ತು ಮುತ್ತಲೂ ಮಕ್ಕಳಿರುವರೇ? ಮನೆಯೋಳಗೂ ಬರುವುವೇ? ಎಷ್ಟು ಚಲೋದಾಯಿತು! ಮಕ್ಕಳಿಂದರೆ ನಮಗೆ ಪಂಚಪ್ರಾಣ” ಎಂದರು, ಇಬ್ಬರೂ ಏಕ ಸ್ವರದಲ್ಲಿ!

ಅದನ್ನು ಕೇಳಿ ನಾನು ಮಾತ್ರ ಕಂಗಾಲಾದೆ. ಮನೆಯು ನಿಂದಾದ ಒಪ್ಪಬಾರದೆಂದು ಎಷ್ಟು ಯಶ್ವಿಸಿದರೂ ಇವರು ಕೇಳಲೊಲ್ಲರೇಕೆ!

“ಅಡುಗೆ ಕೊಳ್ಳಿಯು, ಬಾವಿಯಿಂದ ಬಲು ದೂರ!” ಎಂದೆ ನಾನು.

“ಅದು ಒಳ್ಳಿಯದೇ ಬಾವಿಯ ಬಳಿಯೇ ಅಡುಗೆ ಕೊಳ್ಳಿಯಿದ್ದರೆ ಕೆಸರಾಗುವುದೂ ಬೇಗೆ!” ಎಂದಳು ಮುನ್ನೀಫರ ಅಧಾರಂಗಿ

ನಾನವರನ್ನು ಕೊರಡಿಯೋಳಿಗೊಯ್ದು, “ಒಂದು ಕುಚಿರ್ಯ ಕ್ರೀಯಾ ಮೇಜಿನ ಕಾಲೂ ಅಲುಗಾಡುತ್ತಿವೆ!” ಎಂದೆ

“ಚಿಂತಿಯಿಲ್ಲ ನಮ್ಮವರಿಗೆ, ಕೊಟ್ಟಿನಿಂದ ಮನೆಗೆ ಬರುತ್ತಲೇ ಅಂತಹ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡುವುದೆಂದರೆ ಬಲು ಇಷ್ಟು!” ಎಂದಳು ಮುನ್ನೀಫರ ಹೆಂಡತಿ

ನಾನು ಮತ್ತೊಂದು ಕೊರಡಿಯ ಬಾಗಿಲು ತೆರೆದು, ಹೊರಗೆ ಬೆರಳು ತೋರಿಸಿ, “ನೇರೆಮನೆಯ ಸೀತಾರಾಮರ್ಯನವರು ಗಂಟೆಗಂಟೆಗೆ ಬಂದು, ಮೂರ್ತಿ ಪೂಜೆ ವಿಷಯ ಚಚ್ಚೆ ಮಾಡುವುದು ವಿಶೇಷ. ಅದನ್ನು ಕೇಳಿ ಕೇಳಿ ಕೆವಿ ಕಿವುದಾಯಿತು” ಎಂದೆ

ಇದನ್ನಂತು ಕೇಳುತ್ತಲೇ, ಮುನ್ನಿಫರ ಅಧಾರಿಯು ಗಂಡನ ಕಡಿಗೆ ಹೊರಳಿ ನೋಡಿ ಮುಗುಳ್ಳಿಗೆ ನಕ್ಕಳು “ನಮ್ಮ ಯಜವಾನರಿಗೆ ಈ ವಿಷಯದಲ್ಲಿ ತರ್ಕವಾಡಿ ಕುಳಿರುವುದೆಂದರಾಯಿತು. ಯಾರೂ ಸಿಗದಿದ್ದರಿ ಕೊನೆಗೆ ನನ್ನ ಬಳಿಗೇ ಬಂದು, ‘ಮೂರ್ತಿ ಪೂಜೆಯ ವಿಷಯ ನಿನ್ನ ಅಭಿಪ್ರಾಯವೇನು’ ಎಂದು ಪ್ರಶ್ನಿಸಿ ನನ್ನನ್ನ ತರ್ಕಕ್ಕೆ ಸೆಳಿಯುತ್ತಾರೆ” ಎಂದಾಕೆ ಮುನ್ನಿಫರು ಅನುಮೋದನಾ ಸೂಚಕವಾಗಿ ತಲೆಯಲ್ಲಿಡಿಸಿದರು.

ಇದನ್ನೆಲ್ಲ ಕೇಳಿ ನನ್ನ ತಲೆ ಕರಡಾಯಿತು. ‘ಆಸುವಾಸಿನ ಚರಂಡಿಗಳ ವಾಸನೆ ಸಹಿಸಲಿಕ್ಕಾಗುವುದಿಲ್ಲ’—ಎಂದು ಹೇಳಬೇಕೆಂದಿದ್ದೆ ಆದರೆ, ಮುನ್ನಿಫರೂ ಅವರ ಹೆಂಡತಿಯೂ ‘ಈ ದುರ್ವಾಸನೆಯು ದೇಹಕ್ಕೂ ಘಾತಕೇಂದಿಯಕ್ಕೂ ಒಳ್ಳೆಯದು’ ಎಂದು ಹೇಳಬೇಕಿರಲಾರರೆಂದು ಮನಸ್ಸಿಗೆ ತೋರಿತು.

‘ಇವ್ಯಾರಲ್ಲಿ ಮಾರೆ ಅಲ್ಲಿಗೆ ಬಂದಜು ನಮ್ಮ ಮನೆ ಮತ್ತು ತೋಟ ನೋಡಿ ಮುನ್ನಿಫರು ಹರುಷಗೊಂಡರೆಂದು ತಿಳಿದು ಅವಳಿಗೆ ಮನಸ್ಸಿಗೆ ಬಹು ಸಂತೋಷವಾಯಿತು ಆ ಸಂತೋಷದ ಆವೇಶದಲ್ಲಿ—

“ಶ್ರೀಲ್ಕ್ಷ್ಮಿ ಸ್ವೇಷನೂ ಇಲ್ಲಿಗೆ ಬಹು ಸಮಾವವಿದೆ ಎಂದು ಇವರು ನಿಮಗೆ ಹೇಳಿಲ್ಲವೇ?” ಎಂದು ಮಾರೆ, ಮುನ್ನಿಫರ ಹೆಂಡತಿಯೊಡನೆ ಕೇಳಿದಳು.

ಇದನ್ನು ಕೇಳಿದ್ದೇ ತಡ,—ಮುನ್ನಿಫರ ಮತ್ತು ಅವರ ಸಹಧರ್ಮಿ ಓಯ ಮುಖಗಳು ಒಂದೇ ಬಾರಿಗೆ ಜೋಲು ಬಿಡುವು. “ಹಾಗಾದರೆ, ಈ ಮನೆ ನಮಗೆ ಬೇಡ”—ಅಂದರವರು, ಏಕಕಂರದಿಂದ!

ಮಾರೆಗೆ ಆಶ್ಚರ್ಯವಾಯಿತು. “ನಕೆ?” ಎಂದವಳ ಪ್ರಶ್ನೆ.

“ಶ್ರೀಲ್ಕ್ಷ್ಮಿ ಬಂಡಿಗಳು ಅತ್ಯತ್ಮ ಓಡುವಾಗ, ಅವುಗಳ ಶಬ್ದ ಕ್ಷಮ್ಮ ಬಿಗಿಲುಗಳ ಕೂಗಿಗೂ ನಮ್ಮವರ ಮೈಯ ನರಗಳೆಲ್ಲ ಹುಡಿ ಹುಡಿಯಾಗಿ ಹೋಗುತ್ತವೆ. ಅವರು ಹೇಳುವಿ ಮೋಟಾರಲ್ಲಿ ಪ್ರಯಾಣವಾಡುತ್ತಾರೆ. ನಿನ್ನ ಗಂಡನು ಈ ವರೆಗೆ ಈ ಮನೆಯು ಎಷ್ಟು ಒಳ್ಳೆಯದೆಂದು ನಮಗೆ ವಿವರಿಸಿದ್ದನೋ ಅಷ್ಟೇ ಕೆಟ್ಟದೆಂದು ನೀನಿಗೆ ಒಂದೇ ವಾತಿನಲ್ಲಿ ಹೇಳಿದಂತಾ

ಯಿತು” — ಎಂದು ಮುನ್ನೀಫರ ಹೆಂಡತಿಯು ಹೇಳಿ, ನನ್ನ ಕಡೆಗೆ ದುರ ದುರನೆ (ಬಹುಶಃ ನಾನು ರೈಲ್ವೆ ಬಂಡಿಯ ವಿವರವನ್ನು ರಹಸ್ಯವಾಗಿಟ್ಟಿ ನೇಂದು) ನೋಡಿ, ತನ್ನ ಒಡಿಯನ ಕೈಯನ್ನು ಸೇಳಿದು ಹಿಡಿದು, ಸಟಕ್ಕನೇ ಹೊರಟೇ ಹೋದಳು!

X X X X

ಮೂರು ತಿಂಗಳ ವರಿಗೆ ಮನೆಯು ಬರಿದಾಗಿಯೇ ಉಳಿಯಿತು. ನಾವು ಹಿಂದಿರುಗಿದಾಗ, ಹೆಗ್ಗಣಗಳು ಅದನ್ನು ಹಾಳುಗೆಡವಿರಲಿಲ್ಲ

೨. ಮುದ್ದು ಹೆಗ್ಗಣ

ವೂರೆ ಅವರೂಪವಾಗಿ ವೀಳಯ ಜಗಿಯುತ್ತಿದ್ದಳು ನಾನು ಒಂದು ಕುಚ್ಚಿಯಲ್ಲಿ ಸಮಾಧಿಸ್ಥನಾಗಿ ಚಾಲತಿ ತಿಂಗಳ ಆಯ-ವ್ಯಯದ ಪಟ್ಟಿಯನ್ನು ಸರಿದೂಗಬೇಕೆಂದು ಅರ್ಥಶಾಸ್ತ್ರ ವಿಶಾರದನಾದ ಪರಮಾತ್ಮನಿಗೆ ಅಪ್ರಜ್ಞವಾಡಿದೆ

ಸುಪ್ರಸನ್ನನು ನನ್ನೆಡುರು ಶಾಯಿ ಜೆಲ್ಲಿದನು. “ಅಯ್ಯೋ ಹೋಯ್ಯು ಶಾಯಿ!” ಎಂದೆ. ಹಾಗೆಲ್ಲ ನಷ್ಟವಾದರೆ, ಬಜೇಟನ್ನು ಸರಿವಾಡಲು ಪರಮಾತ್ಮನು ಒಪ್ಪಲಾರನೆಂದು ನನಗೆ ಗೊತ್ತು

“ಶಾಯಿ ಹೋದರೆ ಅಪ್ಪು ಬಿರುಸಾಗಿ ಹೋಯಿತ್ತನ್ನಬೇಕೆ? ಹಾಗೆ ಹೇಳಿದ ಕೂಡಲೇ ಹೋದದ್ದು ಬಂತೆ? ಸುಪ್ರ ಹೇಗೆ ಕೂಗಿದ ನೋಡಿ!” ಎಂದು ವೂರೆ ಸಿಡುಕಿನಿಂದ ಹೇಳಿದಳು ಮೇಚಿನ ಮೇಲೂ “ಸುಪ್ರ” ವಿನ ತಲೆಮೇಲೂ, ಕೊತಡಿಯಲ್ಲಾ ವೂರೆಯ ಬಾಯಿಂದಲೂ ಶಾಯಿ ಜೆಲ್ಲಿಹೋಯಿತು.

“ಮೆಲ್ಲನೆ ಹೇಳಿದರೂ ಬಾರದು!” ಎಂದೆ. (ಸ್ವಲ್ಪ ನಂಜು)

“ನಿಮ್ಮ ಮಾತಿನಂತೆ!” ಎಂದಳು ವೂರೆ. (ಜತುರೋಕ್ತಿ.)

“ಅರ್ಥವಾ ಮದುವೆಯಾದ ಗಂಡಸಿನ ಪೌರುಷದಂತೆ!” ಎಂದೆ (ಜತುರೋಕ್ತಿ ಮತ್ತು ನಂಜು.)

“ಅಥವಾ ಪೂರುಷ ಕಳೆದುಕೊಂಡ ಗಂಡಸಿನ ಹೆಂಡತಿಯ ಸುಖ ದಂತಿ!” ಅಂದಳು ಮಿರೆ. (ನೂರುಮಾಡಿ ನಂಜು.)

“ಅಥವಾ ಸುಖವನ್ನು ದುಃಖವೆಂದು ಕರೆದು ಗಂಡನನ್ನು ಗೋಳಾಡಿ ಸುವ ಹೆಂಡತಿಯ ಮತ್ತಿಯಂತಿ!” ಅಂದೆ (ನಂಜಿನ ಅರಸು)

“ಅಂಜಲಿಯನ್ನು ಅವೃತ್ತವೆಂದು ಕರೆಯಬೇಕೆಂದು ಒತ್ತಾಯಪಡಿಸುವವರ ಸೌಜನ್ಯದಂತಿ!” ಎಂದಳು ಮಿರೆ. (ಹಾಲಾಹಲ)

ಅಲ್ಲಿ ನನ್ನ ಚತುರೋಕ್ತಿ ಮುಗಿಯಿತು ನಾನು ಗಂಡಸೂ ಅಲ್ಲ, ಸುಖಕೊಡುವವನೂ ಅಲ್ಲ; ಕೊಡಬಲ್ಲವನೂ ಅಲ್ಲ, ಕೊಡಲೂ ಆರ— ಎಂದು ನನಗೆ ತಿಳಿಯಿತು. ನೊದಲೇ ಕಳವಳ ಆ ಮೇಲೆ ಶಾಯಿಯ ನಷ್ಟ, ಆ ಮೇಲೆ ಮಿರೆಯ ಹಾಲಾಹಲ—ಆಗಲೇ “ಸುಪುರು” ಪುನಃ ನನ್ನ ಮುಂದೆ ಸುಳಿದಾಡುತ್ತು “ತ್ತೀ ತ್ತೀ ತ್ತೀ” ಎಂದು, ಮೇಜಿನ ಮೇಲಿರಿಸಿದ ಫೌಂಟನಿಗೆ ಕೈಹಾಕಾಶಿದ್ದನು ಆಕೆ, ಅಲ್ಲಿಯೂ ಆತನನ್ನು ಸ್ತೀತಿಯಿಂದ ತಬ್ಬಿದಳು.

“ಹೆತ್ತುವರಿಗೆ ಹೆಗ್ಗಣ ಮುದ್ದು!” ಎಂದೆ (ಸುಪುರುವು ನನಗೆ ಹೆಗ್ಗಣ ದಂತೇ ಕಂಡಿರಲಿಲ್ಲದಿದ್ದರೂ)

ಕೂಡಲೇ ಮಕ್ಕಿ ಬಂತು “ದೇವಾ, ನನಗೆ ಎಲ್ಲಿ ಜನ್ಮ ಕೊಟ್ಟಿ? ಎಲ್ಲಿ ಕೊಟ್ಟಿ, ಏನುವರಾಡಿದೆ?” ಎಂದು ಮಿರೆ,—ನನ್ನ ಆಯವೃಯದ ಪಟ್ಟಿಯನ್ನು ಸರಿದೂಗಲು ಕುಳಿತ ಪರವಾತ್ಯನಿಗೆ ತಾನೂ ಒಂದು ಅಜೆ ವರಾಡಿದಳು.

“ಜನ್ಮಕೊಟ್ಟಿದ್ದು ಒಂದು ಕಾಗ್ರಮದಲ್ಲಿರುವ ಪಟ್ಟಾಕಿ ವರಾಲೆ ಯಂತಹ ಕುಟುಂಬದಲ್ಲಿ, ಕೊಟ್ಟಿದ್ದು ಬಡವನಾದ ನನ್ನ ಸ್ವರ್ಗದಲ್ಲಿ; ವರಾಡಿದ್ದು ಅನ್ಯಾಯ”—ಎಂದೆ. ಆ ಮೇಲೆ “ಹೆಗ್ಗಣ”ವನ್ನು ನೋಡಿ— (ನನ್ನ ಮಗು ನಂಬ್ರ 1)-“ಮತ್ತು ಈ ಹೆಗ್ಗಣದ ಸ್ವರ್ಪಿ!” ಎಂದು ಒಂದು ನಿಟ್ಟಿಸಿರಿಟ್ಟಿ.

ಸುಪುರುವಿಗೆ ಅದೇನೂ ತಿಳಿಯದಿದ್ದರೂ ನಗುತ್ತ ಫೌಂಟನನ್ನು ತೆಗೆದನು. “ಮೂರುವರೆ ರೂಪಾಯಿ ಬೆಲೆ ಸ್ವಾಮಿ; ಅದನ್ನು ಒಡಿದು ಹಾಕಿ ದರೆ ತಮಗೇನೂ ಪ್ರಯೋಜನವಿಲ್ಲ!” ಎಂದು ಆತಸಿಗೆ ಸುಭಾಷಿತವನ್ನು

ಹೇಳಿ, ಫೌಂಟನನ್ನು ತೆಗೆದು, ನನ್ನ ಅಂಗಿಕಿಸಿಯಲ್ಲಿ ಭದ್ರವಾಗಿ ಇಟ್ಟು ಕೊಂಡೆ.

ಮಳೆ ಜೋರು ಬಂತು ವಿಂತೆ ಸುಪುರವನ್ನು ಬಳಿಗೆಳಿದು ಅಪ್ಪಿ ಕೊಂಡು, ಬಂಗಾರದಂತಹ ಮಗುವೆಂದಳು, ಹೆಗ್ಗಳ ಖಂಡಿತವಲ್ಲವೆಂದಳು, ಹಾಗೆ ಹೇಳುವವರು ಮನುಷ್ಯರಲ್ಲವೆಂದಳು, ತನ್ನ ಮಗುವನ್ನು ತಾನೇ ಹೆಗ್ಗಳವೆನ್ನುವವರಿಗೆ ಹೈದರ್ಯವೇ ಇಲ್ಲವೆಂದಳು, ಆ ಮೇಲೆ,—

—ತಾನು ತವರುಮನೆಗೆ ಹೊರಟಿಸೆಂದಳು!

“ಅಧವಾ ಟ್ರೀನಿಂಗ್ ಶಾಲೆಗೆ!” ಎಂದೆ

“ತವರುಮನೆಯೆಂಬುದು ಟ್ರೀನಿಂಗ್ ಶಾಲೆಯೇ? ಏಕೆ?” ಎಂದು ಅಳುತ್ತ ಕೇಳಿದಳು.

“ಗಂಡನನ್ನು ಹೆಡಮಾಡಲು ತರಬೇತಿ ಪಡೆಯಲಿಕ್ಕೆ!” ಎಂದೆ.

“ಗಂಡನ ಮನೆ ವ್ಯಾಗಾಲಯವೇ? ಗಂಡನು ವ್ಯಾಗವೇ?” ಎಂದು ಅಳುತ್ತ ಲೇಂ ನಂಜು ಮಾತಾಡಿದಳು.

“ಗಂಡನು ಗೂಡಿನಲ್ಲಿಟ್ಟ ಸಿಂಹ!” ಎಂದೆ

“ಹಾಗಾದರೆ, ನಾನು ಬಂಧನವನ್ನು ಕಡಿಮೆಕೊಳ್ಳುವ ಸಿಂಹಿಣಿ!” ಎನ್ನುತ್ತ, ವಿರೆ, ಸುಪುರವನ್ನು ಎತ್ತಿಹಿಡಿದು, ಸಿಂಹಕು.

“ಬಾಗಿಲು ಇತ್ತ ಅಲ್ಲ—ಆ ಕಡೆ!” ಎಂದು ದಾರಿತೋರಿಸಿದೆ

“ರಾತ್ರಿಯಾಯಿತೆಂದು ಹೆದರುವವಳಳ್ಳ!” ಎಂದಳು

“ಸಿಂಹಿಣಿ—” ಎಂದೆ.

“ಇನ್ನು ಬರುವುದಿಲ್ಲ” ಎಂದಳು.

“ನನ್ನ ಆಶೀರ್ವಾದ!” ಎಂದೆ

“ಆ ಮೇಲೆ ತಮೆ ಸುಖವಾಗಬಹುದು!” ಎಂದಳು.

“ತುಗಲೇ ಕೊಂಚ ನಾಡಿಗಳೆಲ್ಲ ಉಲಾಳಿತವಾಗಿವೆ” ಎಂದೆ

“ನನ್ನ ಸೀರೆ, ಕುಪ್ಪಸ, ಪೆಟ್ಟಿಗೆಯಾವದೂ ನನಗೆ ಬೇಡ!” ಎಂದಳು.

“ನಿನ್ನ ಜ್ಞಾನಕಾರ್ಥವಾಗಿ ಇಟ್ಟುಕೊಳ್ಳುವೆನು!” ಎಂದೆ.

“ನಾನಿಗಲೇ ಆತ್ಮಹತ್ಯವಾಡಿಕೊಳ್ಳುವೆನು!” ಎಂದಳು

ಅಲ್ಲಿ ನನ್ನ ಎದೆ ರುಂಗಾಯಿತು. ಇದು ಸ್ವಲ್ಪ ವಿಪರೀತ! ವಿರೆ

ಈ ತನಕ ಆತ್ಮಹತ್ಯೆವರಾಡಿಕೊಳ್ಳುವನೇಂದುದಿಲ್ಲ. ಹಟ್ಟವಾರಿ! ಎಲ್ಲಾ ದರೂ ಕೋಪದಿಂದ ತೂಗಿಕೊಂಡರೆ? ಇಲ್ಲವೇ ಬಾವಿಗೆ ಹಾರಿದರೆ?

“ಮಿಂ, ಕೇಳಿ!” ಅಂದೆ.

“ಖಂಡಿತವಾಗಿಯೂ ಇಲ್ಲ!”

“ನಾನು ತಮಾವಿಗಾಗಿ ಹೇಳಿದೆನಲ್ಲವೇ?”

“ಹೆಗ್ಗಣ—! ಅಯ್ಯೋ!”

“ಇಲ್ಲ ಮಿಂ, ನಮ್ಮ ಸುಪುರವಿನಷ್ಟು ಸುಂದರ ಮಗು ಈ ದೀಶ ದಲ್ಲಿಲ್ಲ!”

“ದೀಶವೇ?—” ಎಂದು, ಮಿಂ ಮಗುವನ್ನು ಕೆಳಗಿಳಿಸಿ, ನೊಂದ ನುಡಿಯಲ್ಲಿ ಪ್ರತ್ಯೇಸಿದಳು.

“ಇಡೀ ಲೋಕದಲ್ಲಿ ಇರದೆಂದು ಖಂಡಿತವಾಗಿ ಹೇಳುವೆನು!” ಎಂದು, ಮೇರು ಪರ್ವತದಷ್ಟು ಎತ್ತರವಾದ ಸುಳ್ಳನ್ನು ಹೇಳಿದೆ

“ಲೋಕದ ಎಲ್ಲಾ ಹೆಗ್ಗಣಗಳನ್ನು ನೀವು ನೋಡಿರುವಿರಿಸ್ತೇ!” ಎಂದಳು.

“ಹಾಗಲ್ಲ ಮಿಂ ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಗಾಡಿ. ಈಗ ನೋಡು, ನಮ್ಮ ಸೀರಿಕರಿಯ ಯಮುನೆ ಹದಿನೇಳು ಹೆಗ್ಗಣಗಳನ್ನು ಹೆತ್ತು, ಇನ್ನು ಹದಿನೇಳನ್ನು ಹೇರಲು ಸಿದ್ಧಾಂತ ಒಂದು ಮಗುವಿಗೆ ತಲೀ ಕೂದಲೇ ಇಲ್ಲ—ಮತ್ತೊಂದರ ಕಣ್ಣಗಳನ್ನು ನೋಡಿ ಧೈರ್ಯಶಾಲಿಯಾದ ನಿನೇ ಹೇಡಿರಿದುದುಂಟು; ಇನ್ನೊಂದರ ಹೊಟ್ಟಿಯ ಗಾತ್ರವನ್ನು ಸೆನೆದು ನನಗೆ ಸಂಸಾರವೇ ಬೇಡವೆನ್ನುವವು, ಜಾಗುವೇ ಹುಟ್ಟುತ್ತದೆ. ಆದರೆ ಆಕೆ ನನ್ನ ಮಕ್ಕಳಷ್ಟು ಮುದ್ದು ಮಕ್ಕಳೇ ಉರಲ್ಲಿಲ್ಲವೆನ್ನುವುದಿಲ್ಲವೆ ಕೆಲವೊಮ್ಮೆ ಆ ಪ್ರಕೃತಿಯ ವಿಕಾರಗಳನ್ನು ‘ಅರಗಣಿಗಳಿನ್ನತ್ತಾ ಇಂದ್ರಾ ಹೆತ್ತವರಿಗೆ ಹೆಗ್ಗಣ ಮುದ್ದು, ಮಿಂ’

“ನಮ್ಮ ಸುಪುರವೂ ಹಾಗೇ ಕಾಣುವನೇಂದು ನಿಮ್ಮ ಅಭಿಪ್ರಾಯವೇ ಅಯ್ಯೋ, ಇದ್ದುದರಲ್ಲಿ ಗಂಡುಮಗುವೊಂದೇ!”

“ಬೇಸರಪಡಬೇಡ. ಇನ್ನು ಹದಿನೇಂಟು ಹುಟ್ಟುಲೂ ಬಹುದ ಲೋಕಕ್ಕೆ ಹೇಗೆ ಕಂಡರೂ ನಮಗೆ ಮಾತ್ರ ಮುದ್ದು ಮುದ್ದು!”

“ಲೋಕಕ್ಕೆ ಹೆಗ್ಗಣವೆ?”

“ಅದಕ್ಕೆ ನಾವೇನೂ ಮಾಡಲಾಗುವುದಿಲ್ಲ ಕಪ್ಪೆಯೆನ್ನುವವರೂ ಇದ್ದರೆ ಭಿನ್ನರುಚಿ ಲೋಕಕ್ಕೆ!”

“ಹೆಗ್ಗಣ—ಕಪ್ಪೆ!—ಪ್ರಾಣಶಾಸ್ತ್ರದ ಪ್ರೀರಿಸರರೇ ಸೀವು,—ನನ್ನ ಮುದ್ದನ್ನು ಹಾಗೆ ಹೇಸರಿಸಲಿಕ್ಕೆ?”

“ನನ್ನ ಅಭಿಪ್ರಾಯವಲ್ಲ—ಲೋಕದ್ದು ನನಗೆ ಸುಪುರುವ ಸುಪುರುವಿ ಸಂತೆ ಕಾಣುತ್ತಾನೆ ಬಹಳ ಚಂದ ಮಗು! ಮಾತಾಡಿದರೆ ಮುದ್ದಾದ ಗಳಿಯಂತೆ; ಅತ್ತರೆ ಖಾನನ ಗಾಯನ; ನಕ್ಕರೆ ಹುಟ್ಟಿಮೆಯ ಬೆಳದಿಂಗಳು,—ಅಥಶಯೋಕ್ತಿಯಲ್ಲ”

ವಿಂತಿಯು ಕಿಸಕ್ಕೆಂದು ನಕ್ಕಳು

“ಭಾರೀ ಕವಿ ಸೀವು!” ಎಂದೆಳು.

“ವಿವರಿತ!” ಅಂದೆ

ಮತ್ತೊಮ್ಮೆ ನಕ್ಕಳು, ಬಿರುಸಾಗಿ ನಕ್ಕಳು ಆ ಮೇಲೆ, ಗಳಿಯಂತೆ ಮಾತಾಡಿ, ಖಾನವಂತೆ ಅತ್ತು, ಹುಟ್ಟಿಮೆಯ ಬೆಳದಿಂಗಳಂತೆ ನಗುವ ತನ್ನ ಲೋಕೈಕ ಸುಂದರ ಪುತ್ರನನ್ನು ಎತ್ತಲು ಕೈಸೀಡಿದಳು. ಲೋಕೈಕ ಸುಂದರನು ಅಲ್ಲಿರಲ್ಲ!

“ಅಮೃತ್ಯು—ಎಲ್ಲಿ ಹೋದನು ತುಂಟಿ?” ಎನ್ನುತ್ತ, ಮತ್ತೊಂದು ಕೊರಡಿಗೆ ಹೋರಟುಹೋದಳು

ಒಂದು ಪ್ರಾಣವನ್ನು ಉಳಿಸಿದ, ಒಂದು ಮಹಾ ಸ್ವೇಷವನ್ನು ಗೆದ್ದ, ಒಂದು ತುಫಾನಿನಲ್ಲಿ ಮುಳುಗದೆ ಉಳಿದ—ಸಂತೋಷದಲ್ಲಿ ನಾನು ಸ್ವಲ್ಪಿ ನಕ್ಕಬಿಟ್ಟೆ ಅಪ್ಪರಲ್ಲಿ ಕೇಳಿಸಿತು—“ರಣಹದ್ದೀ!—ಕೋತಿ!—ಕತ್ತಬಿಕ್ಕೀ!!!—... ... !!!”—ಅದರ ಹಿಂದೆ, ಸುಮಾರು ಏನೂರು ಗುದ್ದುಗಳು; ಆ ಮೇಲೆ, ಖಾನನ ಗಾಯನ (ಆಳಾಪನ ವಿಶೇಷ)!

ಮೇಲ್ಲನೆ ಎದ್ದು, ಆ ಕೊರಡಿಗೆ ಹೋದೆ. ವಿಶೇಷವೇನೂ ಅಲ್ಲ;— ಸುಪುರುವ, ಕೈಯಲ್ಲಿ ವಿಂತಿಯ “ನೇತ್ರಾವತಿ ಸೌಽ್ಯ” ಬಾಟಲಿಯನ್ನು ಹುಡಿದುಕೊಂಡು ಅಳುತ್ತಿದ್ದನು ವಿಂತಿ, 501ನೇ ಗುದ್ದನ್ನು ಹೊಡಿಯಲು ಕೈಯೆತ್ತಿದ್ದಳು.

“ಶಾಂತಿ ಶಾಂತಿ” ಎನ್ನುತ್ತ ಮಗುವನ್ನೆತ್ತಿದೆ. ಅಷ್ಟರಲ್ಲಿ ವಿಂತೆ ರೀತಿನೇ ಗುದ್ದನ್ನು ಹೊಡಿದು ರೀತಿಕ್ಕೆ ಸಿದ್ಧತೆ ನಡೆಸುತ್ತ, “ಎಂಥ ಶಾಂತಿ?— ಬಾಟಲಿಯೆಲ್ಲ ಮುಗಿಯಿತು! ರಣಹದ್ದೇ!” ಎಂದಳು.

“ನಮ್ಮ ಸುಪುರು!” ಅಂದೆ.

“ನಮ್ಮದಲ್ಲ—ನಿಮ್ಮ ಅನ್ನಿ. ಆ ಕೋತಿ—ಆ ಹೆಗ್ಗಣ .. .”

“ಹೆತ್ತ ಪರದ್ದು—ಮುದ್ದು!” ಎನ್ನುತ್ತ, ನನ್ನ ಹೆಗ್ಗಣವನ್ನೊಮ್ಮೆ ಚುಂಬಿಸಿದೆ

ಪರಾಜಿತಳಾದಳಿಂದು ಭಾಸವಾಗಿ ವಿಂತೆಗೆ ಕೋವ ಹೆಚ್ಚಿ ಮುಂದು ಪರಿದು ಬಂದಳು. ಅದರೆ, ನಾನು ನನ್ನ ಲೋಕ್ಕೆ ಸುಂದರವಾದ ಹೆಗ್ಗಣ ವನ್ನು ಹಿಡಿದುಕೊಂಡು, ಕೋತೆಯಿಂದ ಕೋತೆಗೆ ಅರ್ಥತಾಸಿನ ತನಕ ಓಡಿ ಓಡಿ, ವಿಂತೆಯ ಗುದ್ದಿಗಳಲ್ಲವನ್ನೂ ವಿಷಕಂಶನಂತೆ ಪಡೆಯದಿದ್ದರೆ ನಮ್ಮ ಮುದು ಹೆಗ್ಗಣವು ಗುದ್ದಿನ ಹೆಣವಾಗುತ್ತಿತ್ತೇನೋ!

“ಸ್ನೌ! ಹೋದರೆ ಅಷ್ಟು ಬಿರುಸಾಗಿ ಹೇಳಬೇಕೆ? ಹಾಗೆ ಹೇಳಿದರೆ ಹೋದದ್ದು ಪುನಃ ಬರುವುದೇ?” ಎನ್ನಬೇಕೆಂದಿದ್ದ, ಅದರೆ,—

೮. ಮನೆ ಕೈಗಾರಿಕೆ

ಸೂರ್ಯನ ಸುತ್ತಲಾಗಲಿ ಶನಿಯ ಸುತ್ತಲಾಗಲಿ ಭೂಮಿಯು ತಿರು ಗುತ್ತಲೇ ಇರುವುದು ನಿರ್ವಿವಾದ ಹಾಗಿ ಸುತ್ತುವಾಗ, ಪ್ರತಿಯಾಂದು ಸುತ್ತಿನಲ್ಲಿ, ಕುಂಬಾರನ ತಿಗುರಿಯಲ್ಲಿ ತಿರುಗುವ ಗಡಿಗೆಯಲ್ಲಾಗುವಂತೆ ಏನಾದರೊಂದು ಮಾಪಾರಿಪುಂಟಾಗುತ್ತಿರುವುದೂ ಖಂಡಿತ. ಅದನ್ನು ಪ್ರಾಜ್ಞರು ‘ಪ್ರಗತಿ’ಯೆನ್ನುವರು ಅಂತಹ ಐದು ಸಾವಿರ ಮತ್ತು ಚಿಲ್ಲರೆ ಮತ್ತು ಗಳಾದವೆಂದು ನಾವು ಹಂಚಾಗದಲ್ಲಿ ಓದಿತ್ತದ್ದೇವೆ ಆರನೇ ಸಾವಿ ರಕ್ಷೆ ತಲಪುವಾಗ ಉಂಟಾದ ಪ್ರಗತಿಕಾಲವನ್ನು “ಟೊತ್ತಾ ಹೌಡರ್ ಯುಗ”ವೆನ್ನುಬಹುದು

ಮಾರೆ ಯಾವಾಗಲೂ ಹೇಳುತ್ತಿದ್ದೆಂಬು— ಸಂಪಾದನೆಯೊಂದಿಗೆ ಏನಾದರೂ ಉಪ ಸಂಪಾದನೆಯೂ ಇರಬೇಕೆಂದು ಆದರೆ, ‘ಗಿಂಬಳ’ ತಿನ್ನುವ ಯಾವ ಇಲಾಖೆಗೂ ನಾನು ಸೇರಿದಂತೆ ವಿಧಿಯು ಅನ್ಯಾಯ ಮಾಡಿದುದರಿಂದ,—ಮುಖ್ಯ ಸಂಪಾದನೆಯೆಂಬುದೇ ಪರಮ ಪವಿತ್ರವೆಂದೂ ಇದ್ದುದರಲ್ಲಿಯೇ ತೃಪ್ತಿ ಪಡುವವನಿಗಿಂತ ಸುಖಿಯು ಮತ್ತುರೂ ಎಲ್ಲಿಯೂ ಇರಲಾರನೆಂದೂ ಆಕೆಗೆ ತತ್ವಜ್ಞಾನ ಬೋಧಿಸಲು ಯಾತ್ರೆಸಿದೆ. ತಲಬುಹೆಚ್ಚಲಿಲ್ಲವೇಕೆಂದು ನಿತ್ಯವೂ ಹಲುಬುತ್ತಿರುವಿರಿಂದು, ಕೇಳಿದಳು ಅದುನಿನಗೆ ತಿಳಿಯದೆಂದೂ, ಸುವಾರು ಮಾರು ಸಾವಿರ ವರುಷಗಳ ಹಿಂದೆ ಪರಾಶರ ಮುನಿಯು ಹೇಳಿದುದನ್ನೇ ಈಗ ನಾನು ಹೇಳಿದೆನೆಂದೂ ಹೇಳಿದೆ. ಇನ್ನೂವ ಮುನಿಯ ಹೆಸರು ನನಗೆ ಬರುವುದೆಂದು ಪ್ರಶ್ನಿಸಿದಳು ಶಂಕರಾಚಾರ್ಯ, ವಸಿಷ್ಠ, ನಾರದ, ಶುಕ, ಶ್ರೀಸ್ತ, ನಾನಕ, ಮಹಮ್ಮದ—ಅವರೆಲ್ಲರೂ ಹೇಳಿರುವರೆಂದು, ಮುಖದ ಒಂದು ನಿರಿಯನ್ನೂ ಅತ್ಯಿತ್ತ ನಾಡದೆ ಉತ್ತರಕೊಟ್ಟೇ

“ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದಳು.

“ಎಳ್ಳಷ್ಟೂ ಇಲ್ಲ, ನಾಚಿಕೆಯಾಗಲಿ ಮಯಾದಿಯಾಗಲಿ ಮನಸ್ಸಿನಿಂದ ಕಲ್ಪಿತವಾದುವು!” ಎಂದೆ

“ಅದೇ ಮನಸ್ಸಿನಿಂದ ಉಪ ಸಂಪಾದನೆಯ ಒಂದು ಮಾರ್ಗವನ್ನು ಹುಡುಕಿರಿ ನೋಡೋಣಾ!” ಎಂದಳು

“ನೀನೇ ಹೇಳಿಕೊಡು.”

“ಕಾರಕೂನರೇ ದೊರೆಯದೆ ಲೆಕ್ಕಾಗಳೆಲ್ಲ ಮರಿತು ಕಂಗಾಲಾದ ಕಟ್ಟಿಗೆ ಡಿಪೋಗಳನ್ನು ಹುಡುಕಿ, ಸಾಯಂಕಾಲ ಈರಿಂದ ಉರ ತನಕ ಅವರ ಲೆಕ್ಕಾಬರವ ಕರಣಿಕನೂಗಬಾರದೇ?”

ದೇವ!— ನೀನೆಲ್ಲಿರುವೆ!

ಅಸಾಧ್ಯವೆಂಬ ಶಬ್ದವೇ ತನ್ನ ನಿಷ್ಠಂಟಿನಲ್ಲಿಲ್ಲವೆಂದು ನುಡಿದು ಮಾಡಿದನೆಪೋಲಿಯನನು ಈಗ ಇಲ್ಲವಲ್ಲ!—ಇದಿದ್ದರೆ ಅವನನ್ನು ಕರೆದು, ಮಾರೆಯ ಪ್ರಶ್ನಿಯನ್ನು ಅವನಿಗೆ ಹಾಕಿ ಅವನ ನಿಷ್ಠಂಟಿನಲ್ಲಿ ಬರೆಸುತ್ತಿದ್ದಿ—‘ಅಸಾಧ್ಯ’ ವೆಂದು! ಕಟ್ಟಿಗೆ ಡಿಪೋ!—ಇದ ಏಳು ಡಿಪೋಗಳಿಂದ ಕಟ್ಟಿಗೆ ತಂದು

ಎಣ್ಣೆ ಹಾಕಿ ವೀಂದು, ಇನ್ನು ಖದಾರು ಒಂದನೇ ತಾರೀಕುಗಳ ವರಿಗೆ ಅತ್ಯ ಸುಳಿಯಲಾರದವರು ಆ ವೊದಲೇ ಅಲ್ಲಿ ಕೆಲಸ ಕೊಡಿರಿಂದು ಹೋಗ ಲುಂಟಿ? ನನ್ನ ಸಾಲವನ್ನು ಮತ್ತೆ ನಾನೇ ಬರೆದು ಓದಬೇಕೆ? ಕಾರಕೂನ ರಿಲ್ಲದಿದ್ದರೂ ಅವರು ಆ ಲೆಕ್ಕವನ್ನು ಮರಿಯವುದು ಸಾಧ್ಯವೇ?

‘ಮಿರಾ! ಕಳವಳಗೊಳಿಸುವ ಸ್ಥಳನಾಮವನ್ನು ಚ್ಚಿರಸಬೇಡ, ಗಾಣಿಗ ಷತಪ್ಥನಲ್ಲಿ ಕೆಲಸಕ್ಕೆ ನಿಲ್ಲೆಂದರೂ ಚಿಂತಿಯಿಲ್ಲ,— ಕಟ್ಟಿಗೆ ದಿಬ್ಬೋ ಎಂದು ಮಾತ್ರ ಆದಬೇಡ’ ಎಂದೆ.

“ಚಿಕ್ಕ ಜೀನಸಿನ ಅಂಗಡಿಯಾ ಆಗಬಹುದು!”

“ಚಿಕ್ಕ ಜೀನಸಿನ ಅಂಗಡಿಯವರಿಗೆ ಕಾರಕೂನರೀಕೆ?”

“ದೊಡ್ಡ ಅಂಗಡಿಗಳಲ್ಲವೇ?”

“ಅಲ್ಲಿ ವೊದಲೇ ಕಾರಕೂನರಿರುವರು.”

“ಮಧ್ಯಮ....”

“ನಿಲ್ಲಾ!” ಅಂದೆ ಒಂದು ಆಲೋಚನೆ ಆಗಲೇ ಹೊಳೆದಿತ್ತು

“ಏನು?” ಎಂದಳು

“ಒಂದು ಒಳ್ಳೆ ಆಲೋಚನೆಯಾಗಿದೆ, ನೀನು ಒಪ್ಪಿನಿಯೋ ಇಲ್ಲವೋ!”

“ಬಹಳ ಒಳ್ಳೆದಾದರೆ ಒಪ್ಪದೆ ಏನು?”

“ಪೂರ್ವಾಡರ್!”

“ಚಿಂತಿಯಿಲ್ಲ!” ಎಂದು ಸಂತೋಷದಿಂದ ನೆಗೆದಳು

“ಆದರೆ ನಾಡಬೇಕಲ್ಲವೇ? ಹೇಗೆ?”

“ಬಹು ಸುಲಭ ಜೊರ್ಕ್ ಇದೆಯಲ್ಲ, ಅದನ್ನು ತರುವುದು; ಹುಡಿ ನಾಡುವುದು; ಕಪೂರ ಸೇರಿಸುವುದು; ಒಂದಿಷ್ಟ ಸಕ್ಕರೆ ಬೆರಸುವುದು, ಕೆಂಪಗಿನ ರಂಗಿನ ಹುಡಿ ದೊರೆಯುತ್ತದೆ—ಆದನ್ನು ಒಂದಿಷ್ಟ ಕೂಡಿಸುವುದು ಪೆಕೆಟಿಗೆ ಒಂದಾಣ—ಕರಡಿಗಿಗಾದರೆ ನಾಲ್ಕಾಣ—ಬಾಟಲಿಗೆ ಎಂಬಾಣ—ದೊಡ್ಡ ಸೈಜು ಹತ್ತಾಣ. ರಖಿಂ ತರಿಸುವವರಿಗೆ ರೂಪಾಯಿಯ ಮೇಲೆ ಮೂರು ಪೈ ಡಿಸ್ಕ್‌ಎಂಟು ಕೊಡಲಾಗುವುದು. ನಮ್ಮ ಪಾತ್ರಿನಿಧಿವಿಲ್ಲದ ಎಲ್ಲಾ ಕಡೆಗಳಲ್ಲಿಯೂ ಏಜಂಟರು ಬೇಕು ಶರ್ತಗಳಿ

గాగి బరిదుకొళ్లి. సోలూ ఏజంటరు “మిహరా ఎండా కో!”— టొత్తా పొడరిన హేసరు “మిహరా టొత్తా పొడరా!”— అల్లి ఉసిరి గాగి కోంచ తడిదు, అనుమోదనేగాగి మిహరెయ కడిగి సోఎిడి.

“అగబహుదు. నమగూ ఇన్న క్రయకొట్టు తరబేకాగల్లా” ఎందళు.

“మిహరా!—నమగే ఒకుకాలద హిందెయీ ఈ ఆలోఇచ్చనే హోళి దరి హల్లునోవు ఇరుత్తలే ఇరలిల్ల భగవంతా ఎష్టు హణవన్న నావు టొత్తా పొడరిగి వ్యయిసిదేవు!”

. “బ్రశ్మన్నా మాడబహుదిత్తు!” ఎందు మరుగిదళు వింది.

“మిహరా! బ్రశ్మన్న మాడువుదు లాభకరవల్ల ఆదక్కే ఉప కరణగళూ ఆనేక బేచు నావే బుల్లా మాడిదరి ఒండక్కే హన్నేర డాణి తగలువుదు—ఆదరి, ఎంటాణిగి విక్రయిసబేకాగువుదు”

“టొత్తా పొడరిగాదరి?”

“అధారణిగొందు కరడిగి, మారాట నాల్మాణిగొందు”

“ఎష్టు లాభి! . . ఉరిన జనరిల్ల టొత్తా పొడరా మాడువు దిల్లవేళా!”

ఏకిందరి ఎల్లరూ మాడిదరి మారువవరారు? కోండుకోళ్లు వవరారు?”

“నిజ!”

పేటిగి హోగి ఆరాణియ జోఎస్కా తండే. హుడియాయితు మిహరి సునూరు కాలు పావు హుడియన్న తిక్కే మూవత్తేరడు హల్లు గళన్నా తోళిదళు. ఆ దిన నమ్మ మధ్యాహ్న భోఇజన ముగివాగ మూరు ఘంటి.

* * * * *

“బ్రశ్మన్నా మారు నిద్రిసువంతక భయంకర రాత్రి!”

“ ..అయియ్యా!” ఎందళు వింది.

గాబరియింద ఎజ్జైత్తు నాను, “ఏనాయితు?” ఎందే.

“ಹಲ್ಲು ನೋವು!”

ಮೈ ರುಂದುಮೈಯಂದಿತು!—“ನಮ್ಮ ಟೊತ್ತಾಪಾಡರಿನಿಂದ ಒಮ್ಮೆ ಆ ಹಲ್ಲು ಗಳನ್ನು . . . !” ಎಂದು ಸೂಚಿಸ ಹೋದೆ

“ಮಾತಾಪಾಡಬೇಡಿ—ಪತ್ರಣ ಹೋಗುತ್ತದೆ! ಆ ಟೊತ್ತಾಪಾಡರಿನ ಸುದ್ದಿಯೆತ್ತಬೇಡಿ!—ಅದರದೇ ಫಲವಿದು!” ಎಂದು ಗೋಳಾಡಿದಳು

ನನ್ನ ಕೃಕಾಲುಗಳಿಲ್ಲ ತಣ್ಣಾ ಗಾದುವು ಟೊತ್ತಾಪಾಡರನ್ನು ಮಾಡಲು ಪ್ರೀರಣ ಕೊಟ್ಟಿದ್ದೆವನನ್ನು ಶಿಷಿಸಿ, “ಮಿರಾ, ನೀಲಗಿರಿ ಎಣ್ಣೆಯನ್ನೊಮ್ಮೆ ಆ ಹಲ್ಲು ಗಳಿಗೆ ತಕ್ಕಿಬಿಡು!” ಎಂದೆ.

“ನೀಲಗಿರಿಯ ಮಾತೆತ್ತಬೇಡಿರಿ! ಒಂದು ಮೊಣಸನ್ನು ತನ್ನಿರಿ!”

ಅಡಿಗೆ ಕೊಣೆಯನ್ನೆಲ್ಲ ಅಡಿಮೇಲು ಮಾಡಿ ಪ್ರಯಾಸದಿಂದ, ಚಂದ್ರದೊಣಿವನ್ನು ತಂದಂತೆ ಒಂದು ಮೊಣಸನ್ನೆತ್ತಿಕೊಂಡು ಓಡಿ ಬಂದು, ಮಿರಿಯ ಕೈಗೆ ಕೊಟ್ಟಿ ಅದನ್ನು ಸೀಳಿ, ಕೆಂಪಗಿನ ದಾರವನ್ನು ಹಲ್ಲಿಗೆ ಇಟ್ಟಳು. ಆ ಮೇಲೆ ಮತ್ತೊಮ್ಮೆ “ಅಯೋ!” ಅಂದಳು

“ಏನಾಗುತ್ತದೆ—ಮಿರಾ—ಪರಮಾತ್ಮಾ!”

“ನಿಲ್ಲುವುದಿಲ್ಲ ಈ ನೋವು!”

“ಏನು ಮಾಡಲಿಗೆ?”

“ಆ ಟೊತ್ತಾಪಾಡರನ್ನೆಲ್ಲ ಜೀಲಿಬಸ್ಸಿರಿ!”

“ಮಾರಾಟ... .”

“ಮಾರಾಟ ಮಾಡಿದರೆ ಜನರ ಹಾರಾಟವನ್ನು ತಡೆವರಾರು? ಕರಡಿಗೆ ಗೊಂದು ರೂಪಾಯಿಯ ಪಾಡರ್ ಆದರೂ ನಮ್ಮ ಶತ್ರುಗಳಾ ಬೇಡ ವದು! ಇದ್ದ ಒಂದೆರಡು ಹಲ್ಲುಗಳನ್ನು ದರೂ ಮಾವಿನೆಲೆಯಿಂದ ತಕ್ಕಿ ಕೊಂಡು ಇರಲಿ ಅವರು, ಪಾಪ!” ಎಂದು ತಡೆದು ತಡೆದು ಹೇಳಿದಳು.

ಮಿರಿಯ ಸ್ವಭಾವ ನನಗೆ ಗೊತ್ತು ಆ ಪಾಡರನ್ನೆಲ್ಲ ಹೊರಚೆಲ್ಲದೆ ಆಕೆಯ ನೋವು ನಿಲ್ಲಿಮು ಗಡಿಗೆಯನ್ನೆತ್ತಿಕೊಂಡು ಹೋಗಿ, ಪಾಡರನ್ನು ಬಿಸುಡಿ, ಬರಿದಾದ ಗಡಿಗೆಯನ್ನು ತಂದು, ಅವಳ ಮುಂದಿಟ್ಟಿ ನಾನು ಹೇಳಿದಂತೆಯೇ—ತಕ್ಕಣ ಆಕೆಯ ನೋವು ನಿಂತಿತಲ್ಲ!

ನೋವು ನಿಂತ ಮೇಲೆ ಆಕೆಯೊಡನೆ ಕೇಳಿದೆ—“ಇನ್ನು ನಮಗೆ ಉವ

ಸಂಪಾದನೆಗೆ ಗತಿಯೇನು?” ಎಂದು.

“ಇದ್ದ ಹಣದಿಂದ ಇಂತಹ ಪಾಡರುಗಳನ್ನು ಮಾಡದೆ ಇರ್ಲಾದು!”
ಅಂದಳು.

ಏನು ಮುಸುಡು! ನೋವು ಈಗಾಗಲೇ ನಿಂತ ವಿಂತೆಯನ್ನು ಕೆಣಕು
ವುದು ಹಿತವಲ್ಲವೆಂದು ನನಗೆ ಗೊತ್ತು ಆದರೂ ಕೋವವನ್ನು ತಡೆಯ
ಲಾರದೆ—“ಪರಾಶರನ ಮಾತನ್ನು ನೀನು ನಂಬಲಿಲ್ಲವಲ್ಲ—ಏಕೆ?” ಅಂದೆ

ಗಂಗಾಪ್ರವಾಹ! ಭಸಕ್ಕುನೇ ಪದಾರು ಕುಡುತ್ತೆ ಕಣ್ಣೀರು ಇಲಿಸಿ,
“ಪರಾಶರನು ಇಲ್ಲದ ಈ ಕಾಲದಲ್ಲಿ ಗಂಡಸರು ಹೆಂಡತಿಯನ್ನು ಕೊಲ್ಲುವ
ಟೂತ” ಪಾಡರನ್ನು ಮಾತ್ರ ಮಾಡಬಲ್ಲರಿಂದು ನನಗೇನು ಗೊತ್ತು?”
ಎಂದು ಕಿರಚುತ್ತು, ಧಾರಾಳ ಅತ್ತಳು

ಸರಿ!

ಟೂತ ಪಾಡರ್ ಕೈಗಾರಿಕೆಯವರಿಗೊಂದು ಮಾತು:—ಮನುಷ್ಯ
ಿಗೆ ಹಲ್ಲಿಗಳಿರುವವ್ಯಾ ಕಾಲ ನೀವು ಮನಿ ಕೈಗಾರಿಕೆಯೆಂದು ಟೂತ
ಪಾಡರ್ ಮಾಡಿ ಸುಖದಿಂದ ಜೀವನ ನಡೆಸಿಕೊಂಡಿರಬಹುದು. ಆದರೆ,
ನಿಷ್ಕಾಮಕೆ ಮಾತ್ರ ಅದನ್ನು ಪಯೋಗಿಸದಂತೆ ಎಚ್ಚರಿಕೆಯಿರಲಿ!

೬. ಎಮ್ಮೆಯೂ ಹೊಟ್ಟಿನೋವೂ

ಮಾರೆ ಪತ್ರಿಕೆ ಓದುತ್ತದ್ದು; ನಾನು ಹೊಟ್ಟಿಯ ಮೇಲೆ ಕೈಯಿಟ್ಟು,
ಮಿಲ್ಕು ಒಫ್ ಮೇಗ್ನೇಸಿಯ, ಡಾಕ್ಟರ್ ಡೀನರ ಸ್ಟ್ರೋಮ್ ಪಾಡರ್,
ಸುಭಾವು ಚಿಟ್ಟಿಯವರ ಶುದ್ಧವಾದ ನೀಲಗಿರಿ ತೈಲ, ನಾಲ್ಕನೇ ತರಗತಿಯ
ವರ್ಣಪುಸ್ತಕದೊಳಗಿನ ‘ಹೊಟ್ಟಿಯೂ ಅದರ ಜಾಗ್ತಿಯೂ ಎಂಬ ಪಾಠ
ಇವಿಷ್ಟನ್ನಾಗೆ ಚೀಂತಿಸುತ್ತಿದೆ’

“ಮಾರಾ, ಹೊಟ್ಟಿನೋವಾದರೆ ಏನುಮಾಡಬೇಕು?” ಎಂದು ಕೇಳಿದೆ

“ಗ್ರೈಪ್ ವಾಟರನ್ನು ಕುಡಿಯಬೇಕು” ಅಂದಳು.

“ಅದರ.....”

“ಅದು ಮಕ್ಕಳ ಅರ್ಜಿಗಳಾಡಿಸಿ, ಎದೆಯ ಉರಿಯನ್ನು ನಿಲ್ಲಿಸಿ, ಆಮ್ಲತೆಯನ್ನು ನಿಗಿ, ಮಗುವನ್ನು ತಮ್ಮಣಿಸಿ, ಸುಖ ನಿಡ್ಡ ಕೊಡುವುದು” ಎಂದು ಭಾವಣವಾಡಿ, ತುಟಿ ಸಂಕೋಚಿಸಿ, ಕಣ್ಣರಳಿಸಿ, ಮಹಾಮಹೋಸಾಧ್ಯಾಯರ ಚರ್ಚೆ ಹಿಡಿದಳು

“ನಾನು ಮಗುವಲ್ಲ” ಅಂದೆ.

“ಮಕ್ಕಳಷ್ಟೆ ತಿನ್ನನ್ನವರು ಮಕ್ಕಳೇ” ಅಂದಳು

“ಆದರೆ ಎಷ್ಟನ್ನು ತಿಂದರೆ ಮಕ್ಕಳು?” ಅಂದೆ.

“ಮಕ್ಕಳಿಗೆ ತಿನ್ನನ್ನವುದರಲ್ಲಿ ತಾರತಮ್ಯವಿಲ್ಲ” ಅಂದಳು

“ನನ್ನನ್ನು ನೋಡಿದರೆ ನಾನು ಹೆಚ್ಚು ತಿನ್ನನ್ನವನೆಂದು ಯಾರೂ ಹೇಳಿರು” ಅಂದೆ

“ಹಾಗೆ ಕಾಣಿವವರು ಹೆಚ್ಚು ತಿನ್ನನ್ನವುದರಿಂದಲೇ ಗ್ರೈಪ್ ವಾಟ್‌ರ್ ಕುಡಿವ ಯೋಗ್ಯತೆಯಂಟಾಗುತ್ತದೆ” ಅಂದಳು.

“ನನ್ನ ಹೊಟ್ಟಿನೋವು ಹೆಚ್ಚುತ್ತದೆ, ಹಾಗೆ ಮಾತಾಡಬೇಡ” ಅಂದೆ.

“ಆದಕ್ಕೆ ನಾನೇನೂ ಮಾಡಲಾಗುವುದಿಲ್ಲ. ಪತ್ರಿಕೆಯಲ್ಲಿದ್ದುದನ್ನು ಓದಿ ಹೇಳಿದ್ದೀನೇ” ಅಂದಳು

“ಮಿಂತಾ!”

“ಪುನಃ ಏನು?” ಎಂದು ಕೇಳಿದಳು.

“ಹಲ್ಲು ನೋವುಂಟಾದರೆ ಏನು ಮಾಡಬೇಕು, ಗೊತ್ತಿ?”

“ಹಲ್ಲು ನೋವಿಲ್ಲ ಈಗ!”

“ಇನ್ನು ಬರಬಹುದು!”

“ಬಂದಾಗ ಪ್ರಶ್ನೆ, ಅನಂತರ ಉತ್ತರ; ಈಗ ನನಗೆ ತಲೆಸಿಡಿಯುತ್ತದೆ. ಮಾತಾಡಬೇಡಿ!”

“ಮಿಂತಾ, ತಲೆಗೊಂದು ರಾಮಬಾಣವಿದೆ. ಹೇಳಲೇ?”

ತಟಕ್ಕನೆ ಮಿಂತಾ ಕುಚಯಿಂದಿದ್ದು ನಿಂತಳು ನವ್ಯಮುಂದಿನ ಮೇಜನ್ನು ನೋಡುತ್ತ ಆದರ ರಚನಾ ಸಾಂದರ್ಭವನ್ನಾನಂದಿಸುವಾಗ, ಅದು ಹಾರಿ ನಿಂತು ಕಣ್ಣ ಕೆರಳಿಸಿದ ಹಾಗಾಯಿತು “ಕೋವವೆಂದರೆ ಹೊಲೆಯ!” ಎಂದೆ.

“ಗಂಡಸರು ಮಹಾಮೂರ್ತಿರು!” ಅಂದಳು.

“ಜಾಣರನ್ನ ಹಾಗೆ ಕರೆಯುವ ರೂಢಿ, ಈ ಮತ್ತೆ ಲೋಕದಲ್ಲಿ!”
ಎಂದೇ.

“ಹೊಟ್ಟಿ ನೋವಾದರೆ ಹೆಂಡತಿಯನ್ನ ಪ್ರಶ್ನಿಸುವ ಗಂಡುಸರು
ಮೂರ್ತಿರೆ!” ಎಂದಳು

“ಮದ್ದ ಹೇಳಿದೆ ಜಾಹಿರಾತನ್ನೋದಿ ಹೇಳುವ ಹೆಂಗಸು ಜಾಣ
ಳಲ್ಲ” ಎಂದೇ

“ನಾನು ಹೇಳಿದ ಮದ್ದನ್ನ ತಿನ್ನುವ ಮನಸ್ಸಿಲ್ಲದವರಿಗೆ ಜಾಹಿರಾತನ್ನು
ಓದಿ ಹೇಳಿದಿರಬಹುದೇ?” ಅಂದಳು

‘ “ಹೇಳಬಾರದೇ?”

“ಒಂದು ತೊಲೆ ಹಸಿ ಶುಂರಿಯನ್ನೂ ..”

ಶುಂರಿಗೊಂದು ದೇವತೆಯಿದ್ದರೆ..... ಹೇ ಶುಂರಿ ದೇವತೆ! ಬ್ರೀರುಲಿ
ನಲ್ಲಿ ಕಾಫಿ ಸುಡುವಂತೆ ನಿನ್ನನ್ನು ದೂರಕೊಂಡುಯ್ದು ಹೊಳಲಾರರೇ?

“.... ಗುರಗುಂಜಿಯಪ್ಪ ಹಿಂಗನ್ನೂ”

ಹೇ ದಾಮಸ್ಯಿ, ವಾಧಿಷ್ಣಿ ನೋದಲಾದ ಹಿಂಗಿನ ಅರಸರೇ!

“.....ಅನಂತರ. .. ”

“ಮಾರಾ, ನಿಲ್ಲು! ‘ಅನಂತರ’ಗಳಿವೆಯಾದರೆ, ನನ್ನ ಅರ್ಚಿಯನ್ನು
ಹಿಂದೆಗೆಯುತ್ತೇನೆ! ನಿನ್ನ ತೃಪ್ತಿಗಾಗಿ, ನನ್ನ ಕ್ಷೇಮಕ್ಕಾಗಿ,—ನನಗೆ
ಹೊಟ್ಟಿಯೇ ಇಲ್ಲವೆಂದು ಭಾವಿಸಬೇಕಾಗಿ ಅವೇಕ್ಷಿಸುತ್ತೇನೆ!” ಎಂದೆ

“ಹಾಗೆ ಹೇಳಬೇಡಿ ಹೊಟ್ಟಿಯಿಲ್ಲದಿದ್ದರೆ ತಲೆಯಾ ಇಲ್ಲವೆಂಬಧ. ದೇಶೀ ಛೈವಧ—ಖಚುಂ ಕಡಿಮೆ—ಹೊಟ್ಟಿಗೆ ಅಮೃತ—ಪ್ರತಿಕ್ರಿಯಾ
ಭಯವಿಲ್ಲ.—ಇತ್ಯಾದಿ” ಎಂದಳು

“ನಾನು ದೇಶಭಕ್ತ—ಹಣವಿಲ್ಲದ ಕಾರಣ ಖಚೀ ಇಲ್ಲ—ಹೊಟ್ಟಿಗೆ
ವಿಷ ಬಯಸುವವನಲ್ಲ—ಪ್ರತಿಕ್ರಿಯಾಗಿದೆಹಡಲು ಪ್ರಥಮ ಕ್ರಿಯಾಗೆ ಒಪ್ಪ
ಲಾರೆ,—ಇತ್ಯಾದಿ” ಎಂದೆ.

“ನಿಲ್ಲಿರಿ” ಎಂದಳು ಮಿರೆ.

ನಿಲ್ಲಿಸಿದೆ

“ನಿಮ್ಮೊಡನೆ ಒಂದು ಮಹತ್ವದ ವಿಚಾರ ಹೇಳಲಿದೆ. ಕೂತುಕೊಂಡ ರಾಗಬಹುದು” ಎಂದಳು

ಕುಳಿತುಕೊಂಡೆ

ಆರಂಭಿಸಿದಳು “ಮೈಸೂರನ ಮೂಲ ಚರಿತ್ರವನ್ನು ಕೇಳಿದ್ದೆ. ಆಲೋಚಿಸುವಾಗ ಏನೇನೋ ಹೊರಡುವುದು ಮಹಿಷಾಸುರನೆಂದು”

“ಮಿರಾ, ಹೇಳಬೇಡ ಎಲ್ಲ ಗೊತ್ತಿದೆ ನೀನು ಆಲೋಚಿಸಿದ್ದ ಸ್ನೇಹ ಹೇಳಬೇಡ. ಕೊನೆಯ ಅಭಿಪ್ರಾಯ ಮಾತ್ರ ಹೇಳಿ”

“ಅಲ್ಲ, ನಾನು ಒಂದು ಎನ್ನೆ ಕೊಂಡುಕೊಂಡರೆ ಹೇಗೆ?”

ಅವಾಕ್ಯದೆ—ತಲೆತಿರುಗಿದೇ ದೃಷ್ಟಿ ಸಿಕ್ಕಬಟ್ಟಿ ಓಡಿದ್ದೆ ನನ್ನ ಮುಂದಿರುವ ಮಿರಾ, ದೀಪ ಮತ್ತು ಮೇಜು, ಇನ್ನು ನಾಲ್ಕುರಂತೆ ಒಟ್ಟು ಹನ್ನೆರಡು!

“ಏನು, ಮಾತೇ ಇಲ್ಲ? ಏನಾಲೋಚನೆ?” ಎಂದಳು

“ಆ ಮಹಿಷಾಸುರ ಮಧ್ಯನಿ, ಚಿನ್ನದಂಥಾ ಹೆಂಗಸರಿಗೆ ಈ ಬುದ್ದಿ ಏಕ ಕೊಡುತ್ತಿರುವರುವಳಿಂದಾಳ್ಳಿಯರುಪದುತ್ತಿದ್ದೆ!” ಎಂದೆ

“ನಿಮಗಿನ್ನೂ ಬುದ್ದಿ ಇಲ್ಲ ಖಚಿತಗಳವೇನ್ನುತ್ತಿರಿ. ಒಂದು ಎನ್ನೆ ಎಂದರೆ ಒಂದು ಮನೆ, ನಾಲ್ಕು ಜೀವಿಗಳ ಜೀವನ, ಹೊಟ್ಟಿ ತುಂಬ ಹಾಲು, ತಟ್ಟಿ ತುಂಬ ತುಪ್ಪ, ಬಟ್ಟಲು ತುಂಬ ಮೋಸರು ಮತ್ತು”

“..... ಮನೆ ತುಂಬ ನುಸಿ, ಕಾಲು ತುಂಬ ಫ್ರೆಲೇರಿಯಾ, ದೇಹ ತುಂಬ ಜ್ಯಾರ, ತಲೆ ತುಂಬ ಯೋಚನೆ”

“ಸಾಕುಮಾಡಿರಿ!” ಎಂದಳು

“ಮಾಡುವುದಿಲ್ಲ, ಖಂಡಿತವಾಗಿಯೂ ಇಲ್ಲ; ಅಂಗಳ ತುಂಬ ಸಗಣಿ, ಉಂರು ತುಂಬ ನಾತ..... . . .”

“ಇಸ್ತೀ, ನಿಮಗೇಕೆ ಎನ್ನೆಯ ಮೇಲೆ ಹಾಗೆ ಹಗೆ” ಎಂದಳು

“ನನಗೆ ಆ ಎನ್ನೆಯ ಮುಖ ನೋಡಿದರೇ ಆಗುವುದಿಲ್ಲ. ಡೇವ ರಿರುವನಾದರೆ ಎನ್ನೆಗೆ ಅಷ್ಟು ಅಸಹ್ಯಕರ ಮುಖ ಕೊಟ್ಟನೇಕೆ ಎಂದೆನಿ ಸುತ್ತುದೆ.”

“ಎನ್ನೆಗೆ ಮತ್ತೆ ಪದ್ಧತಿನಿಯ ಮುಖ ಎಲ್ಲಿಂದ ಬರಬೇಕು? ನಿಮಗೆ

ಎಮ್ಮೆ ಚಂದಗಾಣವುದಿಲ್ಲವೆಂದು, ದೇವರು ಅದನ್ನು ತಿದ್ದುವ ಹಾಗಿಲ್ಲ. ಬದಲಾಗಿ, ಕೆಲವು ಗಂಡಸರ ಕೋಣದ ರೂಪವನ್ನು ತಿದ್ದಿದರಾಗ ಬಹುದಿತ್ತೇನ್ನೀ!”

“ಕೆಲವು ಗಂಡಸರು ಕೋಣಗಳನ್ನು ಹೋಲುತ್ತಾರಾದರೆ, ಹೆಚ್ಚು ಹೆಂಗಸರು ಕರಡಿಗಳಂತಿದ್ದಾರೆ ಅದಿರಲಿ. ಈಗ ನೀನು ಆ ಮಹಾ ಆಕ್ಷೇಪಕರ ಜೀವಿಯನ್ನು ಖರೀದಿಮಾಡದ ಹಾಗೆ ನಾನೇನು ಮಾಡ ಬೇಕೆಂದು ಹೇಳು.”

“ಸುಮೃನೆ ದೇವರ ಆ ಸುಂದರ ಪ್ರಾಣಿಯನ್ನು ದೂರಬೇಡಿ! ಯಾರಿಗೂ ತಂಟಿ ಇಲ್ಲ ನೀವು ಎಷ್ಟು ಮಾತಾಡಿದರೂ ನನಗೆ ಎರಡೆಮ್ಮೆ ಕೊಂಡುಕೊಳ್ಳಬೇಕು!”

“ವಿನು, ಎರಡೇ?”

“ಪೂರ್ಣ ಎರಡು, ಒಂದೂವರೆಯಲ್ಲಾ”

“ಎರಡೇಕೆ ವಿಂರಾ? ಕೊಂಡುಕೊಳ್ಳುವುದೇ ಆದರೆ, ಒಂದು ಸಾಕು.”

“ಇಲ್ಲ, ಎರಡು ಬೇಕು ಹಾಲು ಹೆಚ್ಚು, ಲಾಭ ಹೆಚ್ಚು.”

“ನೋಡು ವಿಂರಾ, ಒಂದೆಮ್ಮೆಗೆ ಇನ್ನೂರಕ್ಕಿಂತ ಕಡವೆ ಇಲ್ಲ. ಎರಡಕ್ಕೂ ನಾಲ್ಕುರಾಯಿತು. ನನಗೆ ಸಿಗುವ ಸಂಬಳ ಅದರ ಕಾಲುವಾಸಿ.”

“ಎಲ್ಲರೂ ದುಡ್ಡ ಕೊಟ್ಟೀ ಎಮ್ಮೆ ತರುತ್ತಾರೆಯೇ? ಸಾಲ ಮಾಡ ಬೇಕು. ಕದಿರೆಯ ಗಂಗಕ್ಕೂ ನೋಡಿ, ಎಮ್ಮೆ ಕೊಂಡುಕೊಂಡಳು ಮೂರೆ! ಎಲ್ಲ ಸಾಲಿ ಆರು ತಿಂಗಳೊಳಗೆ ಸಾಲತೀರಿ, ನಾಲ್ಕು ಪಾಟೀ ಮಾಡಿಸಿ, ಹುಡುಗಸಿಗೆ ಮುಂಜಿಮಾಡಿ . . .”

“.ಈಗ ವಾತದಿಂದಿದ್ದು, ನಾರಾಯಣ ಪಂಡಿತನಿಗೆ ಕಾಲು ಮಣ ಮಹಾನಾರಾಯಣ ತೈಲದ ರೂಪಾಯಿ ತೈತ್ತಿಳು, ನಿಜ! ಆದರೆ, ನೋಡು ಆ ಎಮ್ಮೆಗೆ ಹಟ್ಟಿ ಬೇಕು.”

“ಹಿತ್ತಿಲಿದೆ!”

“ಹಾಲು ಕರೆಯುವವರು ಬೇಕು!”

“ಕಟ್ಟಿಪ್ಪನಿಗೆ ದಿನಕೆಕ್ಕಂಡಾಣ ಕೊಟ್ಟಿರಾಯಿತು”

“ಹಾಲು ಇರಬೇಕು!”

“ಹತ್ತಿಬೀಜ ಮತ್ತು ಹಿಂಡಿ ಹಾಕಿದರೆ ಸರ್ನೆ ಹೊರಡುತ್ತದೆ”

“ಹತ್ತಿಬೀಜಕ್ಕೆ ದುಡ್ಡಿ ಬೇಕು”

“ಹಾಲಿನಿಂದ ದೊರೆಯುತ್ತದೆ”

“ಅದು ‘ಬೀಜ-ಹಾಲು ನ್ಯಾಯ’ವಾಯಿತು. ಇರಲಿ, ಅದರ ಚಾಕರಿಗೆ ಒಂದು ಜನ ಬೇಕು.”

“ನಾನಿದ್ದೀನೇ.”

“ನಿನ್ನ ಚಾಕರಿಗೊಂದು ಜೆನಬೀಕು”

“ನೀ.....”

“ಯಾರು, ನಾನೇ!?”

“ಅಲ್ಲ, ನೀಲಮ್ಮಿ ಇದ್ದಾಳಿ.”

“ನೀಲಮ್ಮಿನಿಗೆ ದುಡ್ಡಿ ಬೇಕು.”

“ಎಮ್ಮೆಗಳಿವೆ.”

ನನಗೆ ಉಸಿರುಕಟ್ಟಿತು. “ಅಹುದು, ಎಮ್ಮೆಗಳಿವೆ. ಎಮ್ಮೆಗಳಿಗೆ ಮತ್ತಿಲಿದೆ. ಹತ್ತಿಲಿಗೆ ಬೆಂಕಿ ಇದೆ. ಬೆಂಕಿಗೆ ಪೆಟ್ಟಿಗೆ ಇದೆ. ನನ್ನ ಪೆಟ್ಟಿಗೆಗೆ ಕೂತಿದೆ. ಇದನ್ನೆಲ್ಲ ನೋಡಲು ನಾನಿದ್ದೀನೆ. ನೀನು ಎಮ್ಮೆ ಕೊಂಡು ಕೊಂಡರೆ—ಅಕೊ ವಿಂತಾ, ಜೊಕೆ! ನಾನು ಉರು ಬಿಡುತ್ತೀನೆ!” ಎಂದೇ.

“ಯಾವ ಉರಿಗೆ ಹೋಗುತ್ತೀನೆಂದು ತಿಳಿಸಿರಿ. ಮುಟ್ಟಿದ ಕೂಡಲೇ ಕಾಗದವನ್ನು ಬರೆಯಿರಿ! ಖಚಿಗೆ, ಇಲ್ಲಿಂದಲೇ ದುಡ್ಡಿ ಕಳಸುವ ಹಾಗೆ ಅನುಕೂಲವಾಗಲು, ನಿಮ್ಮ ಆತಂಕಗಳಲ್ಲಿದೆ ಎಮ್ಮೆ ಸಾಕಿ, ಹಾಲು ಮಾರು ತ್ತೀನೆ” ಎಂದಳು

ಎಮ್ಮೆಗಳನ್ನು ಸ್ಪೃಷ್ಟಿಸಿದ ದೇವ! ನೀನು ಸ್ಪೃಷ್ಟಿಸಿದ ಎಮ್ಮೆಗಳಲ್ಲಿ ಕೆಲವದರಲ್ಲಿ ಮಾತ್ರ ಯಧೀಷ್ಠಿ ಹಾಲನ್ನು ತುಂಬಿ, ನೇಮ್ಮದಿಯಿಂದಿರುವ ಹೆಂಗುಸರನ್ನು ಅವುಗಳ ಖರೀದಿಗೆ ಆಕರ್ಷಿಸಿ,—ಆಕರ್ಷಿಸಲ್ಪಟ್ಟ ಆ ಹೆಂಗು ಶರ ಎಮ್ಮೆಗಳನ್ನೇಕೆ ಕೊಣಗಳಪ್ಪು ಕ್ಷೇರವಿಹೀನರನ್ಯಾಗಿ ಮಾಡುವೆ?

—“ವಿಂತಾ, ಕೆಲವೆಮ್ಮೆಗಳು ಹಾಲೇ ಕೊಡುವುದಿಲ್ಲ!” ಎಂದೇ.

“ಅಂಥ ಎಮ್ಮೆಗಳಿಗೆ ಯಾರೂ ದುಡ್ಡಿ ಕೊಡುವುದಿಲ್ಲ!” ಎಂದಳು.

“ಕೊಂಡುಕೊಳ್ಳುವಾಗ ಕೊಂಚ ಇರುತ್ತದೆ, ಮತ್ತೆ ಬೇಗನೆ ಬತ್ತಿ ಹೋಗುತ್ತದೆ” ಎಂದೆ.

“ಕೂಡಲೇ ಹಾಲು ಹುಟ್ಟಿವ ಹಾಗೆ ಜೀವಧಿಯಿದೆ; ಇಲ್ಲದಿದ್ದರೆ, ಬದಲಾಯಿಸಿ, ಹೊಸದನ್ನು ಪಡೆಯಿತ್ತಾರೆ” ಎಂದಳು

“ನೀನು ಎಮ್ಮೆ ಹಂಟ ಬಿಡಲೊಲ್ಲಿಯಾ?” ಎಂದೆ.

“ಕೋಣನ ಕೋಪ ನೀವು ಬಿಡಬಾರದೆ?” ಎಂದಳು.

ಏನು ಮುಸುಡು!

“ನಾನು ಈ ಮನೆಯಲ್ಲಿ, ಎಮ್ಮೆ ಖರೀದಿಯ ತರಾವು ಹಿಂದಿಗೆಯ ರ್ವಿಧುನ ತನಕ ಉಂಟವಾಡಲೊಲ್ಲಿ!” ಎಂದೆ.

“ಈ ದಿನ ಪದಾರ್ಥವೂ ಒಳ್ಳಿದಿಲ್ಲ” ಎಂದಳು.

ನೆಟ್ಟಿಗೆ ಹೋಗಿ, ಹಾಸಿಗೆಯಲ್ಲಿ ಬಿದ್ದ ಕೊಂಡೆ ಅಳಲಿಲ್ಲ. ಗಂಡು ಸರು ಅಳಬಾರದಂತೆ

ಸ್ವಪ್ನ ಎಮ್ಮೆದ್ದೀ! ವಿಂದಿ, ನೀಲಗಿರಿಯಪ್ಪು ಎತ್ತರ ಎಮ್ಮೆ ಕೊಂಡು ಕೊಂಡಳಂತೆ ಕುತುಂಬ ಮಿನಾರಿನಪ್ಪು ಎತ್ತರದ ಅಳು, ಹಾಲುಗರಿದನಂತೆ. ಇಳಿದುದು ಕಾಲುಸೇರಂತೆ! ಹಿಂಡಿ ಅಂಗಡಿಯವ, ಎಪ್ಪತ್ತು ಖಂಡಿ ಹಿಂಡಿಯ ದುಡ್ಡಿಗಾಗಿ ನನಗೆ ರಿಚಿಸ್ಟಿ ನೋಟೀಸು ಕೊಟ್ಟಿನಂತೆ! ‘ಬಾಕ್ತಿದಾರರ ಆಫಿ ಪ್ರಾಯಗಳಿಗೆ ನಾವು ಜವಾಬ್ದಾರರಲ್ಲ’, ಹೇಗೋ ಹಾಗೇ ‘ಚಂಡಿಯಂಥ ಹೆಂಡಿರ ಹಿಂಡಿಗೆ ದಂಡ ನಮ್ಮದಲ್ಲ’ವೆಂದು ನಾನು ಉತ್ತರಕೊಟ್ಟಿನಂತೆ. ಕೋಪಬಂದುದು ಎಮ್ಮೆಗಂತೆ ಅದು ಬಂದು ನನ್ನ ಎದೆಯ ಮೇಲೆ ಕುಳಿತುಕೊಂಡು “ಕೋಡಿರಿ ದುಡ್ಡ, ಏಳಿರಿ!” ಎಂದು ಗದರಿಸಿ.....

ಕಟ್ಟಿಟ್ಟಿ. ವಿಂದಿ ನನ್ನ ಎದೆತಟ್ಟಿ “ಏಳಿರಿ, ಏಳಿರಿ” ಎನ್ನುತ್ತಿದ್ದಳು.

“ಎಮ್ಮೆ?” ಎನ್ನುತ್ತ ಅತ್ತಿತ್ತ ನೋಡಿದೆ.

“ಆ ಸುಭ್ರಿಯ ಎಮ್ಮೆ—ಕತ್ತಿರಂ—ನಮ್ಮ ಸುಗಂಧಿ ಗಿಡಗಳಿಲ್ಲ.. ..” ಎಂದು ಕಟ್ಟಿರು ಸುರಿಸಿದಳು

ನಮ್ಮ ಸುಗಂಧಿ ಗಿಡಗಳಿಲ್ಲ ಸುಭ್ರಿಯ ಎಮ್ಮೆಯಲ್ಲವೆಂದು ನನಗೆ ಗೊತ್ತು. “ಎಮ್ಮೆ ಅವನ್ನೆಲ್ಲ ತಿನ್ನಿತೆಂಬ ಅರ್ಥವೇ?” ಎಂದು ಕೇಳಿದೆ.

“ಮತ್ತೆನನ್ನ ಹೇಳುತ್ತಿದ್ದೇನಂತೆ? ಬೇರು ಸಹ ಇಲ್ಲ! ದಿನಕ್ಕೆ

ಪವತ್ತು ಸುಗಂಧಿ ಹುಟ್ಟುತ್ತತ್ತು!” ಎಂದು ಪುನಃ ಅತ್ಯಳು

“ಅದಕ್ಕೇಕೆ ನೀನು ಅಳುವೆ? ಅದರ ಹಾಲಿಗೇನೂ ಸುಗಂಧಿ ಪರಿ ಮಳ ಸಿಗುವ ಹಾಗಿಲ್ಲ!” ಎಂದೆ

“ಅಲ್ಲ, ಆ ಸುಟ್ಟುಮೂತಿನ ರಾಕ್ಷಸಿ... ”

“ಸುಮೃನೆ ದೂರಬೇಡ! ದೇವರ ಆ ಸುಂದರ ಪಾರಣಿ!”

“ಸತ್ಯಿತು, ಆ ಸುಂದರ ಪಾರಣಿ!”

“ಅಯೋ! ಯಾರಿಗೂ ತೊಂದರೆ ಕೊಡದ ಆ ಪುಣ್ಯವಂತ ಜೀವಿ ವಿಂದಿ, ನೀಲಮೃ ಮತ್ತು ಕಿಟ್ಟಪ್ಪ-- ಈ ಮೂರೂ ಮಹನ್ ವ್ಯಕ್ತಿಗಳ ಅರ್ಪಿಕೆಗೆ ಅಣಿಯಾಗುತ್ತಲಿದ್ದ ಆ ಭಾಗ್ಯವಂತ ನರಲೋಕದೇವತೆ! ಸತ್ಯರೆ, ಅದಕ್ಕೆ ಸ್ವರ್ಗ!” ಎಂದೆ

“ಅಯೋ ದೇವಾ, ಗಂಡುಸರ ನಿಷ್ಳಾರ ಹ್ಯಾದಯವೇ! ಆ ಸುಗಂಧಿ ಗಿಡಗಳಿಗೆ ಒಂದು ಬೇಲಿಹಾಕಿಸಿರೆಂದರೆ . . .”

“.. ತನ್ನ ಹಾಲಿನಿಂದ ವಿಂದಿ ಪರವಾರಿನಲ್ಲಿ ಪ್ರೇರಿಸುವ ಆ ಸೌಭಾಗ್ಯವತಮೃ, ಎಮ್ಮು! ಆ ಪದ್ಧತಿನಿವದನೆ! ಆ ದೊಡ್ಡ ಕಣ್ಣಿನ ಶಾಮಧೀನು! ಆ ಹೇಮಾಂಗಿ! ಹೆಸಿವಾದರೆ ಡೊರೊಂಯ್ ಎಂದು ದಿವ್ಯಗಾನ ಮಾಡುವ ಆ ಗಾನವಿಶಾರದೆ! ಕೆಸರನ್ನು ಕಂಡರೆ, ಅದರಲ್ಲಿಳಿದು ಮೇಲಕ್ಕೆ ಬರಲೊಪ್ಪದ ಆ ಶುಚಿಭೂತಿ! ನವದ್ವಾರಗಳಿಂದಲೂ ಕಡಲೆ ಗಾತ್ರದ ನುಸಿಗಳನ್ನು ಹೇರುವು-ಆ ವಿಶ್ವಕುಟುಂಬಿ! ಆ.... .”

“ಸೋಡಿ, ನೀವು ಸುಮೃನೆ ನನ್ನನ್ನು ಕೆಣಕಬೇಡಿ!”

“ಖಂಡಿತವಾಗಿ ಇಲ್ಲ ಸುಗಂಧಿ ಗಿಡ ತಿಂದುದು ನೀನಲ್ಲಾ!”

“ನೀವಿನ್ನು ಎಮ್ಮೆಯ ಮಾತು ತೆಗೆದರೆ ನಾನು ಬಾವಿಗೆ ಹಾರುತ್ತೇನೆ!”

“ಅದರಿಂದ ಎಮ್ಮೆಗೇನೂ ಬೇಸರವಿಲ್ಲ; ಬಾವಿಗೂ ಇಲ್ಲ. ನೀನು ಎಮ್ಮೆ ಕೊಂಡುಕೊಳ್ಳದೆ ಉಳಿದ ಹೆಣದಿಂದ ನಾನು ಹಗ್ಗ ತರಿಸಿ ನಿನ್ನನ್ನು ಬಾವಿಯಿಂದ ತೆಗೆಸಿ, ಉಪಚರಿಸುತ್ತೇನೆ”.

“ನೀವು ಎಮ್ಮೆ ಸುದ್ದಿ ತೆಗೆದರೆ ಜೋಕೆ! ನಾನಿನ್ನು ಎಮ್ಮೆಯ ಹಾಲು ಕೂಡ ತೆಗೆದುಕೊಳ್ಳುವುದಿಲ್ಲವೆಂದು ಶಪಥ ಮಾಡಿದ್ದೇನೆ”

“ಅಯೋ, ತಟ್ಟಿ ತುಂಬ ತುಪ್ಪ, ಬಟ್ಟಲು ತುಂಬ ಮೊಸರು!”

“ಇಲ್ಲ, ಇನ್ನಿಲ್ಲ ಎಮ್ಮೆ!”

ಮನಸ್ಸಿನಲ್ಲಿದ್ದ ನಗು ಹೊರಕ್ಕೆ ಉಕ್ಕೆ ಬಂತು “ಮಿಂಸೆ”
“ಹನು?”

“ಒಂದು ಅದ್ವಿತೀ! ನನ್ನ ಹೊಟ್ಟಿ ನೋವು ನಿಂತಿದೆ!”

“ನಿಂತಿದೆ?” ಮಿಂಸೆ, ಆಶ್ಚರ್ಯದಿಂದ ಕೇಳಿದಳು: “ಯಾವಾಗಲೂ
ಮಾರು ದಿನ ಬಿಡದೆ ಕಾಡುತ್ತಿತ್ತು!”

“ಅಹುದು, ಆದರೆ, ನಿನ್ನ ನಾನು ನಿನ್ನ ಎಮ್ಮೆಯ ದಯೆಯಿಂದ
ಆಹಾರ ತೆಗೆದುಕೊಳ್ಳಲಿಲ್ಲ ಹೊಟ್ಟಿನೋವಿಗೆ ಉಟ ಬಿಡೋದೇ ಒಕ್ಕೆಯ
ದೆಂದು ನನಗೆ ಕಂಡಿದೆ”

“ಅದು ನನಗೆ ಮೊದಲೇ ಗೊತ್ತಿರಲಿಲ್ಲವಾ ಎಂತಾ ಹಾಗ ತಿನ್ನಬಾರ
ದೆಂಬುದರ ಅಧ್ಯ ಮತ್ತೇನಂತೆ?” ಎಂದಳು

ಆಲ್ಲಿಯೂ ಆಕೆಯ ಮೇಲೆಗೆ! ಸುಗಂಧಿಸಂಹಾರ ವಾರ್ತೆಯಿಂದ
ಮನನೊಂದವಕ್ಕಿಂಡನೆ ಜಗಳವೇಕೆನ್ನುತ್ತ, “ಹೇಗಿದ್ದರೂ, ಎಮ್ಮೆಗೆ ಜಯ
ವಾಗಲಿ!” ಅಂದೆ.

“ಆದರೆ, ಸುಭ್ರಿಯ ಎಮ್ಮೆಗಲ್ಲಾ!” ಅಂದಳು

ಒಪ್ಪಿದೆ

೧೦. ಮಿಂಸೆ ಮತ್ತು ಅದರ ರಕ್ಷಣೆ

“ನೆಬೆಗಾಲದಲ್ಲೇನು ಮಾಡಬೇಕೆಂಬ ವಿಷಯದಲ್ಲಿ ಈಗಿಗ ಲೇಖನ
ಗಳು ಬರುತ್ತಿವೆ; ನೀವು ಕೊಂಬ ಓದಬೇಕು,” ಎಂದು ಮಿಂಸೆ, ಅತಿ ಮೃದು
ವಾದ, ಆದರೆ—ನಿಶ್ಚಯವಾದ—ಧ್ವನಿಯಲ್ಲಿ ಹೇಳಿದಳು.

ನಾನು, ಸೆಬೆಗಾಗಿ ಶಟ್ಟಿನ್ನು ತೆಗೆದು, ಒಂದು ಮಾಲೆಯಲ್ಲಿ ಮುದ್ದೆ
ಯಾಗಿ ಒಗೆದು, ಬರಿ ನೇಲದ ಮೇಲೆ ಮಲಗಿ, ಇತ್ತಿಜಿಗೆ ಉರಿನ ಸೋಡಾ
ಅಂಗಡಿಗಳಲ್ಲಿ ಒಂದ ಹೊಸ ರೀಫರ್ಮುರೀಟರುಗಳನ್ನು ಚಿಂತಿಸುತ್ತಿದ್ದೆ.

“ಬಿಸಿ ನೀರಿನ ಸ್ವಾನದಿಂದ ನರಗಳು ಸಡಲಿಸಿ, ಮೈ ಶುದ್ಧವಾಗಿ....

. ” ಮಾರೆ, ತನ್ನ ಮೊದಲಿನ ಪ್ರಶ್ನೆಗೆ ಉತ್ತರ ನಿರೀಕ್ಷೆ ಸದೆ, ಮುಂದು ವರಿದಳು.

ನಾನು ಸೆಬೆ ತಡೆಯಲಾರದೆ, ಏಸ್ ಹಾಕಿದ ಮಜ್ಜಗೆಯನ್ನು ನೇನ ಸಿದೆ.

“ಶಾರದ ವಸ್ತುಗಳನ್ನು ತಿನ್ನುವುದೂ, ಏಸ್ ಪಾನೀಯಗಳನ್ನು ಕುಡಿಯುವುದೂ.....” ಮಾರೆ, ನನ್ನ ಒಪ್ಪಿಗೆಯನ್ನು ಇಂಥಹ ಶ್ರವಣ ಸುಖಕ್ಕೆ ಒಹುಕಾಲದ ಹಿಂದೆಯೇ ಪಡೆದಂತಹ ನಂಬಿಕೆಯಿಂದ ಮುಂದುವರಿಸಿದಳು.

ಅಲ್ಲಿಯೂ ನಾನು ‘ಥಂಡಾ’ ಪಾನೀಯಗಳ ವಿಷಯವನ್ನು ಬಿಟ್ಟು ಕೊಡದೆ, ಎಳ ನೀರನ್ನು ಕೆತ್ತಿಕೊಡುವ ಅಂಗಡಿ ಕೊರಗನ ಕಡಗದ ಕ್ಷೇತ್ರಾಳಪಿನ ಚೂರಿಕಾರಂಜಿ ಹಾರಿಸುವ ಆ ಕಾರ್ಯ ಇದನ್ನು ಚಿತ್ರಿಸಿಕೊಡೆ.

“ನಿಮಗೆ ತಿಂಗಳಿಗೆ ಎಂಭತ್ತು ಇದ್ದರೂ ಸಾಲದೆನ್ನುತ್ತಿರೀ ಇದನ್ನೊಮ್ಮೆ ಓದದೆ ನಿಮ್ಮ ಲೆಕ್ಕಗಳು ತಪ್ಪಿ ಬಜೇಟ್‌ ಲಾಗೆ ಹಾಕಿ, ತಲೆ ಕರಡಾಗಿ, ಮಾತು ಮುಚ್ಚಿಕೋಗಿ, ಹೂನದಲ್ಲಿ ಬಿದ್ದ ಕೊಂಡು, ಅಧಾರಂಗಿಯು ಅಂಗಲಾಚಿ ಬೆಡಿಕೊಂಡರೂ ಮುಖವೆತ್ತಿ ನೋಡದೆ, ಸೆಬಿಗಾಲದ ಕಳ ವಳದ ಬಂದು ಮುಖ್ಯ ಲಕ್ಷಣವಾಗಿ—ಹತ್ತಿರ ಆಡಬರುವ ಮಗುವನ್ನೂ ದೂರಕ್ಕೆ ದೂಡಿ.” ಮಾರೆ, ನಾಗಾಲೋಟಿದಿಂದ ಹಾರಿ ಹೋಗು ತಿದ್ದಳು.

ಆಗಲೇ ಸುಪ್ರ (‘ಸುಪ್ರಸನ್ನ’=ತತ್ವಮ, ‘ಸುಪ್ರ’=ತಧವ) ಅಂಬಿಗಾಲಿಕ್ಕಿಕೊಂಡು ಬಂದು, ನನ್ನ ಮಾನೆಯೆಳಿದನು ತಾನು ಹೆಟ್ಟಿದ ಆರನೇ ತಿಂಗಳಿಂದ ಈ ಚಿಕ್ಕ ರಾಕ್ಷಸನು ಪುರುಷನ ಆ ಅತಿ ಹೂಲ್ಯದ ವಸ್ತುವಾದ ಮಾನೆಯನ್ನು ಕಿತ್ತು ತೆಗೆದು ಎರಡು ನಿಮಿಷ ಆಟವಾಡಿ ಸುಖ ಪಡಬೇಕೆಂದು ಈ ತನಕ ಸುಮಾರು ಏಳುನೂರು ಬಾರಿ ಯಶ್ವ ಮಾಡಿದ್ದನು. ನಾನವನನ್ನು ತಡೆದರೆ ಮಾರೆಯ ಚಿತ್ತ ಸ್ವಾಸ್ಥ್ಯ ಕೆಟ್ಟು, ನನ್ನ ಮೇಲೆ ಶ್ರೀ ಪೀಡಿಯ ಆರೋಪ ಬರುವುದೆಂದು ಜೆನಾಗಿ ತಿಳಿದು, ಅಹಿಂಸಾ ವೃತವನ್ನಾಚರಿಸಿ, ರಾಕ್ಷದ ಧ್ವಜವನ್ನು ರಕ್ಷಿಸಿದಂತೆ ಅದನ್ನು ರಕ್ಷಿಸಿಕೊಂಡಿದ್ದಿನು. ಈ ದಿನ ಮಾತ್ರ, ಮಾನೆಯೆಳಿಯತ್ತಲೇ ರೆಪ್ರೆರ್ಯೆಟರು, ಪೀಯೂಷ, ಎಳನೀರು ಮೊದಲಾದುದೆಲ್ಲ ಒಮ್ಮೆಗೇ ಮಾಯವಾಗಿ, ಚಿಕ್ಕ

ಮೊಂದು ಕೊಗೂ ನನ್ನ ಗಂಟಲಿಂದ ಹೊರಬಿದ್ದು, ನನಗರಿಯದೇನೇ ಕೈಗಳು ತಾವಾಗಿ ಮುಂದೆ ಹೋಗಿ, ಸುಪ್ರಾ ಎಂಬ ಶೃಶ್ವನ್ಯೇರಿಯನ್ನು ದೂಡಿಬಿಟ್ಟುವು.

ಸೋತ ಸುಪ್ರಾ ರೋಷದಿಂದ ಆಭರಣೆ ಕೊಟ್ಟಿನು. ರೇಗಿದ ವೊರೆ ಹಾರಿ, ಫಂಟೋತ್ತುಚನನ್ನೆತ್ತಿ, ಮೈಸವರಿ, ಪುರುಷೋತ್ತಿಲ್ಲದಿದ್ದರೂ ಕಾಲು ಸೆಕುಂದು ಅವನ ಶುಶ್ರಾವೆ ಮಾಡಿ ಮುದ್ದಾಡಿ ಈ ಅತಿಕ್ರಮಕ್ಕೆ ಕಾರಣ ವೇನೆಂದು ನನ್ನೊಡನೆ ಪ್ರತ್ಯೇಸಿದಳು.

ಎಲ್ಲ ತರದ ಕಾನೂನೂ ನನ್ನ ಕಡೆಗೇ ಇದ್ದರೂ, ಸ್ತ್ರೀ ರಾಜ್ಯದ ಕಾನೂನಿನಂತೆ ನಾನು ಅವರಾಧಿಯಾಗಿದ್ದೆನೆಂದು ತಿಳಿದೂ, ವೊಸೆಯು ಕೆಳಗೆ ಸೂಜಿಗಳನ್ನೊತ್ತಿದ ನೋವು ಇರುವ ಕಾರಣ, ದೃಢತೆಯಿಂದ, “ಯಾವ ಮನುಷ್ಯನಿಗೂ, ಅವನು ಸ್ವತಃ ಮಗನೇ ಇರಲಿ, ವೊಸೆಯೆಳೆವ ಅಧಿಕಾವಿಲ್ಲ” ಎಂದು ಹೇಳಿದೆ.

“ಎರಡು ವರ್ಷದ ಮಗು—ನಾಲ್ಕು ವೊಸೆಗೆ ಮೆಲ್ಲಿಗೆ ಕೈಹಾಕಿದರೆ ದೊರಗು ಕೈಯಿಂದ ಮಾಡುವ ನಿಷ್ಠಾರ ಹೈದರ್ಯಿಗಳೂ ಇರುವರೆಂದು ನನಗೆ ತಿಳಿದಿರಲಿಲ್ಲ” ಎಂದು ವೊರೆ ಸುಪ್ರಾ ಕಡೆಯಿಂದ ವಾದಿಸಿ, ಮತ್ತೊಮ್ಮೆ ಅಧ್ಯ ಸೆಕುಂಡಿನ ಅವಕಾಶ ಮಾಡಿಕೊಂಡು, ಆ ಚಿಕ್ಕ ರಾಕ್ಷಸನನ್ನು ಮುದ್ದಿಸಿದಳು.

“ವೊಸೆಗೆ ಮೆಲ್ಲಿಗೆ ಕೈಹಾಕಿದರೆ ನೂರಾರು ಸೂಜಿಗಳನ್ನು ಒಮ್ಮೆಗೇ ಒತ್ತಿದಂತಾಗುತ್ತದೆ; ಬಲ ಪ್ರಯೋಗ ಮಾಡಿದರೆ ಮೇಲ್ಮೈಟಿಯೇ ಹರಿದು ಹೋಗುತ್ತದೆ. ‘ವೊಸೆ ಬೆಳಿಸಿದವನೇ ಬಲ್ಲ’—” ಎನ್ನತ್ತೆ, “ಹೇಗಿದ್ದರೂ ಇನ್ನು, ಯಾರು ಯಾರ ಎಷ್ಟು ವೊಸೆಯನ್ನು ಯಾವಾಗ ಹೇಗೆ ಏತಕ್ಕೆ ಎಳಿದಾಡಬಹುದು ಎಂಬ ವಿಷಯದ ಮೇಲೆ ತರ್ಕ ಮಾಡಿ ಕುಳಿರಲು ನನಗೆ ಸಂತೋಷವೇ ಇಲ್ಲ” ಎಂದು ಖಂಡಿತವಾಗಿ ಹೇಳಿದೆ.

“ಆದರೆ, ಮಕ್ಕಳಿಗೆ ವೊಸೆಯ ಕುರಿತೇನು ಗೊತ್ತು? ” ಎಂದು ವೊರೆ, ದಿಷ್ಟ ವಾಗ್ನಾದದ ಪ್ರಥಮಾಧ್ಯಾಯಕ್ಕೆ ಕೈಚೆಚ್ಚಿದಳು.

“ಮಕ್ಕಳಿಗೇನೂ ತಿಳಿದಿಲ್ಲ—ಮಕ್ಕಳ ತಂಡೆಗೆ ತಿಳಿದಿದೆ! ಶೃಶ್ವವಿಗೂ ಅಶ್ರವಿಗೂ ಹೆಚ್ಚಿನ ಅಂತರವಿಲ್ಲ—” ಎಂದು ಮುಗಿಸಲೆತ್ತಿಸಿದೆ.

“ಸುಪ್ರವಿಗೆ ತನ್ನ ತಂಡಿಯ ಮೇಲೇನೂ ದ್ವೇಷವಿಲ್ಲ. ಆಟಕ್ಕಾಗಿ ಎಳಿದನು” ಎಂದಳು ವಿಂತಿ

“ಇಂಥಹ ಆಟಗಳನ್ನು ತಂಡೆ ಒಪ್ಪಲಾರನು. ನನ್ನ ತಂಡಿಯ ವಿಂತಿಯನ್ನು ಕೀಡು ನಾನು ಆಟವಾಡುತ್ತಿರಲಿಲ್ಲ, ನೋಡಿ ಹೆದರುತ್ತಿದ್ದೀ. ಇಂದಿನ ಮಕ್ಕಳು ಆ ಮೇಕ್ಕೆ ಜೋಳ ತಿಂದು ಧೈಯರ್ಹೊಂದುತ್ತಿರುವರೋ ಎಂದು ಸಂದೇಹಿ” ಎಂದೆ

“ವಿಂತಿ ಹೊತ್ತು ಗಂಡುಸರು ಚಿಕ್ಕ ಮಕ್ಕಳಿಗೆ ಹೊಡಿದು ಹಿಂಸಿಸುವುದಿಲ್ಲ ಎಂದೇ, ವಿಂತಿ ಬೇಡವೆಂದು ಸುಪ್ರ ಆ ಕಡೆ ಕೈಚಾಚಿರಬಹುದು” ಎಂದು ವಿಂತಿ ನಂಜು ಮಾತಾಡಿದಳು

“ಅಥವಾ, ಅಪ್ಪನ ವಿಂತಿಯನ್ನು, ಗಂಡಸ್ತನ ಹೆಚ್ಚಿದ ಅಮೃತಿಗೆ ಕೊಡಿಸಿದರೆ ಹೇಗಾಗಿಬಹುದೆಂದು ನೆನಸಿದನೋ ಏನೋ!” ಎಂದು ಪ್ರತಿಯಾಡಿದೆ

“ನಮ್ಮ ಕುಟುಂಬದಲ್ಲಿ ವಿಂತಿಯ ಯೋಗ್ಯತೆಯ ಹೆಂಗುಸರೇ ಇಲ್ಲ; ವಿಂತಿಯ ರೀವಿ ಕಾಪಾಡಿಕೊಳ್ಳಲಾರದ ಗಂಡುಸರೂ ಇಲ್ಲ; ನನ್ನ ಮಾವನ ಕಡೆಯು ಗುಣವಿರಬಹುದು” ಎಂದಳು ವಿಂತಿ

“ಕಾಪಾಡಿಕೊಳ್ಳಲೆಂದರೆ ವಿಂತಿಯೇ ಇಲ್ಲದ ಕುಟುಂಬವೇನೋ ನನ್ನ ಮಾವನದು, ಆದ್ದರಿಂದ ಆ ಸಮಸ್ಯೆಯೇ ಇಲ್ಲ, ಹುಟ್ಟಿದ್ದೆಲ್ಲ ನಿನ್ನಂಥ ಗಂಡು ಬೀರಿಗಳೇ ಆಗಿದಿರಬೇಕು” ಎನ್ನುತ್ತಿರಲು—

—ಬಾಗಿಲ ಹೊರಗೆ ಆರ್ಥನಾದ ಕೇಳಿಸಿತು ದಢಾರ್ಮೆಂದು ತೆಂಗಿನ ಕಾಯಿ ಬಿದ್ದಂತಹ ಶಬ್ದವು ಆಯಿತು

ನಾನು ತರ್ಕ ನಿಲ್ಲಿಸಿ, “ಯಾರೋ, ತೆಂಗಿನಕಾಯಿ ಬಿದ್ದ ಮೂರ್ಖ ಹೊದರು—ಅಥವಾ ತಿವಿಯಲ್ಪಟ್ಟು ಬಿದ್ದರು!” ಎನ್ನುತ್ತ ಹೊರಗೆ ಓಡಿದೆ ವಿಂತಿ ನನ್ನ ಹಿಂದೇ ಬಂದಳು

ಅಲ್ಲಿ ಕೆಳಗೆ ಕುಳಿತು, ದುರದುರನೆ ನೋಡುತ್ತಿದ್ದನು ಸುಪ್ರ ತನ್ನ ಬಾಯಿಗೆ ಕೈಯೊತ್ತಿ ಕಣ್ಣಬೆಚ್ಚಿದ್ದನು ಮಾವ (ನನ್ನ ಮಾವ). ಮಾವನ ಪವಿತ್ರ ನಾದ ಕೈಬೆರಳುಗಳಿಡಿಯಿಂದ ಏನೋ ಕೆಂಪಗನ ದ್ರಾವಕ ಹರಿದಂತಿತ್ತು

“ಅಪಾ!” ಎಂದು ಕೊಗುತ್ತ ಮುಂದರಿದಳು ವಿಂತಿ.

“ಕುಳಿತುಕೊಳ್ಳಿರಿ! ಏನು ಬಂದಿರಿ!” ಎನ್ನುತ್ತ, ನಾನು ಗಾಬರಿಯಲ್ಲಿ ಉಪಚರಿಸಿದೆ

ಮಾವನು ಸಮಾಧಿಯಿಂದಿದ್ದ ಕಟ್ಟಿರೆದು, “ಮಗನೇ!” ಎಂದನು “ಮಾವಾ!” ಎಂದೆ

“ಮಗಳೇ!” ಎಂದನು ಮಾವ

“ಅಪ್ಪಾ!” ಎಂದಳು ಮಾರೆ

“ಈ ಮಗುವು ನಿನ್ನದೊ೦?” — ಪ್ರಶ್ನಿಸಿದನು ಮಾವ

“ಅಲ್ಲವೇ ಮತ್ತೆ, ಅಪ್ಪಾ!” ಎಂದು ನೋಂದ ನುಡಿಯಿಂದ ಉತ್ತರ ವಿತ್ತಳು ಮಾರೆ

“ಮಗಳೇ, ಇವನು ರಾಕ್ಷಸ ಯಾನೆ ಹುಚ್ಚು ನಾಯಿ!” ಎಂದನು ಮಾವ

“ಮಾವನವರು ಕೊಂಚ ವಿಶ್ವಮಿಸಿಕೊಳ್ಳಬೇಕು”! ಎಂದು ನಾನು, ಒಂದು ತರದ ಆನಂದ ಹೊಂದಿದರೂ, ಹೊರಗಿಂದ ಕನಿಕರದಿಂದ ವಿನಂತಿಸಿಕೊಂಡೆ.

“ಮಗನೇ, ಇಲ್ಲಿ ಒಂದು ನಿಮಿಷವೂ ಇರಲಾರೆ ಅಪಾಯವಿದೀ” ಎಂದನು ಮಾವ

“ನನಗಧ್ರವಾಗುವುದಿಲ್ಲ ಮಾವಯ್ಯಾ!” ಎಂದೆ.

“ಮಗನೇ, ಅಧ್ರ ಬೇಡ. ಈ ಅನಧ್ರ ನೋಡಿ ತಿಳಿ ನಿನಗೆ ನನ್ನುದು ಒಂದೇ ಒಂದು ಹಿತವಾದಾ!” ಎಂದನು

“ಮಾವಾ ”

“ನನಗಡ್ಡ ಬರಬೇಡ ಮಗನೆ ಮನೆಯೊಳಗಿರುವಾಗ ನಿನ್ನ ಮಿಸೆಗಳ ಮೇಲೆ ಕೈಯಿಟ್ಟು ಮಂಚ್ಚಿಕೊಂಡಿರಬೇಕು ಉಟ್ಟದ ಸಮಯ ದಳ್ಳಿ ಮಾತ್ರ ಬಾಯಿ ತೆರೆಯಬೇಕು”

“ಸಾಧ್ಯವಿಲ್ಲ ಮಾವ, ತಾವೇಕೆ ಹಾಗೆ ಹೇಳುವಿರಿ?”

“ಹಾಗೆ ಸಾಧ್ಯವಿಲ್ಲಿದ್ದರೆ, ಇಂದು ಎಲ್ಲ ಯುವಕರೂ ಮುದುಕರೂ ಮಾಡುವ ಹಾಗೆ ಮಿಸೆಯೆಂಬ ವಸ್ತುವನ್ನೇ ತೆಗಿಸಿ, ಶುದ್ಧ ಮಾನಿನ ಮುಖದಂತೆ ಮುಖವಿರಿಸಿಕೊಳ್ಳಬೇಕು.”

“ಅದೂ ಸಾಧ್ಯವಿಲ್ಲ ಮಾವಾ!”

“ಎರಡೂ ಸಾಧ್ಯವಿಲ್ಲದಿದ್ದರೆ ಇದೋ—ಈ ಹರಣಾಮಕ್ಕೆ ಸಿದ್ಧಿ ನಾಗು!” ಎನ್ನುತ್ತ, ಮಾವಯ್ಯನು ತನ್ನ ಮಿಸೆಯ ಹೇಳಿ ಹಿಡಿದೆ ಕ್ಕೆಯನ್ನು ತೀಗಿದನು.

ಎಡಬದಿಯ ಮಿಸೆ ಹೋಗಿತ್ತು, ತುಟಿ ಹರಿದಂತಿತ್ತು. ನೇತ್ತರು ಇಳಿಯುತ್ತಿತ್ತು!

ಮಿಶ್ರ ಚೀರಿದಳು ನಾನು ಚೀರಲಿಲ್ಲ—ಸುಪುರು ಕಡೆಗೆ ನೋಡಿದೆ. ಸುಪುರಮಹಾಶಯನು ಬಲಕ್ಕೆ ಮುಷ್ಟಿಯಲ್ಲಿ, ತನ್ನ ಕೊಳ್ಳಿಯನ್ನು ಹಿಡಿದು, ಗೆದ್ದೆನೆಂಬ ಹೆಮ್ಮೆಯಿದರೂ, “ಯುದ್ಧವನ್ನು ಗೆದ್ದೆ..ಆದರೆ ಶಾಂತಿ?” ಎಂದಾಲೋಚಿಸುವಂತೆ ಕಂಡಿತು

ಮಿಶ್ರಾ ಆಗಲೇ ಪೂರ್ವ ಚಿತ್ರ ಕಂಡಿತು ಸುಪುರನನ್ನೆತ್ತಿ ಮುದ್ದಾಡುವ ಬದಲು ಮರ್ದಿಸಿದಳು. ನಾನು ಮುಂದರಿದು ಭಾಲ ರಾಕ್ಷಸ ನನ್ನೇ ಹೇದು ಕಾಪಾಡಿದೆ

“ಮಿಶ್ರಾ!”

“ಏನು?”—(ಬುಸುಗುಟ್ಟುತ್ತಿದ್ದ್ಲು)

“ಚಿಕ್ಕ ಮಕ್ಕಳು ತಮ್ಮ ಮೃದುವಾದ ಎಳಿ ಕ್ಕೆಗಳಿಂದ ನಾಲ್ಕು ಕುಡಿ ಮಿಸೆಗಳನ್ನೇ ಹೇದರೆ...”

ಮಿಶ್ರ ಪ್ರಿನ್ಸಿಸ್ ಚೀರಿದಳು ಅಪ್ಪನು ಬರುವುದೇ ಅಪರೂಪವೆಂದಳು; ಬಂದರೆ, ಹೀಗೆ ಮಿಸೆ ಎಳಿದಾಡಬೇಕೆ ಎಂದು ನನ್ನನ್ನು ಪ್ರತ್ಯೇಸಿದಳು. ಮಕ್ಕಳಿಗೆ ಮಿಸೆಯೂ ಆಟಿದ ವಸ್ತುವೇ ಎಂದು ತಾನು ತಿಳಿಯಲಿಜ್ಞಿಸುವೆ ನೆಂದಳು. ಮತ್ತೆ, ಕೊನೆಯಾಗಿ, ಸುಪುರಿನ ಅಪ್ಪನು (ನಾನು) ಆಗಾಗ್ಗೆ ಮುಖ ಮುಂದೆ ಮಾಡಿ ಅವನ ಲಕ್ಷ್ಯವನ್ನೇ ಹೇದು, ಆ ಎಳಿ ಭಾಲಕನಲ್ಲಿ ಮಿಸೆಯ ವಿಷಯ ಆಸೆ ಹುಟ್ಟಿಸಿ, ಇಂದಿನ ಈ ಪ್ರಗತಿಯಾಗಿರ ದೇಕೆ ಎಂದೂ ಶಂಕಿಸಿದಳು!

“ಮಂಗಳ!” ಎಂದನು ಮಾನ

“ಇಲ್ಲ ಅಪ್ಪಾ, ನಾನೀ ಚಾಂಡಾಲ (ಸುಪುರ)ನನ್ನ ಕ್ಷಮಿಸುವ ದಿಲ್ಲಿ!”

“ನಾನವನನ್ನು ಮೊದಲೇ ಎತ್ತಿ ಸೆಲಕ್ಕುಪುಳಿಸಿದ್ದೀನೆ ಇನ್ನು ನಿನ್ನ ಶಿಕ್ಷೆಯು ಪ್ರತ್ಯೇಕ ಬೇಡ!” ಎಂದನು ಮಾವ. (ತೆಂಗಿನಕಾಯಿ ಬಿದ್ದಿಂತಹ ಶಬ್ದದ ಅರ್ಥ ನನಗೇಗ ತಿಳಿಯಿತು. ನನ್ನ ವಿಂಸೆ ಕೀಳಲಾರದೆ ಸೋತು ಸುಪ್ರವು, ನಾನೂ ಮೊರೆಯೂ ತರ್ಕದಲ್ಲಿದ್ದಾಗ ಹೊರಗೆ ಹರಿದು ಹೋದ ವನು, ಮಾವನು ಬರುತ್ತಲೇ ನೋಡಿ ಹಾರಿದನು. ಮಾವನು ಮುದ್ದಿನ ಮೊಮ್ಮಗನನ್ನುತ್ತಿ ದೊರಗಾದ ವಿಂಸೆಗಳನ್ನು ಅವನ ಮುಖಕೊತ್ತುವಾಗ, ಒಹು ಕಾಲದ ಆಸೆ ನೆರವೇರಿತಿಂದು ಸುಪ್ರಸ ತನ್ನ ಅಜ್ಞನ ವಿಂಸೆಯನ್ನೇಳಿದನು)

“ಒಕ್ಕೆದಾಯಿತು!” ಎಂದಳು ವಿಂಸೆ ಮತ್ತೆ, ತನ್ನಪ್ಪನಿಗೆ ‘ಮುಖೋವಚಾರ’ಗಳನ್ನೆಲ್ಲ ಮಾಡ ಹೋದಳು.

“ತವರು ಮನೆಯೆಂದರೆ ಹಾಗೆ ಸ್ತ್ರೀ ಯೆಂದರೆ ಹೀಗೆ!” ಎನ್ನತ್ತೆ (ಮೆಲ್ಲಗೆ) ನಾನು, ‘ಸ್ತ್ರೀಯಾಗಿ ಹುಟ್ಟಬಾರದು’ ಎಂದು ಪ್ರತಿಯೋವನು (‘ಭೂ’ ಸಹ) ದೇವರೊಡನೆ ಬೇಡಲಿಕ್ಕೆ ಕಾರಣವಿದೇಶ ದೃಷ್ಟಿಭೇದ ಬಾರ ದಿರಲಿ ಎಂದು,—ಎನ್ನತ್ತೆ, ಸುಪ್ರಸನ್ನನನ್ನು ಹಿಡಿದು, ಪರ್ವತೋಮಿರಾಯಿ ಕೊಡಲು ಪೇಟಿಗೆ ಹೋದೆ ಒಂದು ಕಣ್ಣನ್ನು ರಸ್ತೆಯ ಮೇಲೂ, ಮತ್ತೊಂದನ್ನು ಸುಪ್ರವಿನ ಕೈಗಳ ಮೇಲೂ ಇರಿಸಿದೆ.

X

X

X

X

ಪ್ರತಿ ದಿನ ನಾನು ‘ವಿಂಸೆ ಮತ್ತು ಅದರ ರಕ್ಷಣೆ’ ಎಂಬ ವಿವರದ ಮೇಲೆ ಸುದೀರ್ಘ ಗ್ರಂಥವನ್ನು ಬರೆಯಬೇಕೆಂದು ಅಲೋಚಿಸುತ್ತಿದ್ದೀನೆ ಆದರೆ, ದೇಶ ಸೇನೆಯಲ್ಲಿ ಇಡೂ ಸೇರಲಾರದು, ಇದು ಸಾಹಿತ್ಯ ಸೇನೆಯೂ ಎನಿಸಲಾರದು ಎಂದು ವಿಂಸೆ ಎಚ್ಚರಿಸುತ್ತಿದ್ದಾಳೆ ಆದರೂ, ನಾನು ನೂರು ಸಲ ಲೇಖನಿ ಎತ್ತಿದುದುಂಟು, ನೂರೇ ಸಲ ಕೆಳಗಿಳಿಸಿದ್ದೀನೆ. ಸುಪ್ರಬೇಳಿಯಲ್ಲಿ—ಮತ್ತೆ ಆರಾಮ ಖಚಿತಯಲ್ಲಿ ಕುಳಿತು, ನಾನು ಬಾಯಿಂದ ಹೇಳಿ, ಅವನ ಕೈಯಿಂದ ಬರೆಸುವೆನು—ಎಂದೂ ಒಂದು ಶೀಮಾನವು ದೃಢಗೊಳ್ಳತ್ತಲಿದೆ

೧೦. ಸ್ವದೇಶೀ ನೋನು.

“ಮನುಜಕರೀರಪಿದೇನು ಸುಖ | ಇದೇನು ಸುಖ ||”

ಹಾಡು ನಿಂತಿತು “ಪ್ರಭು ಎಂಡ್ ಕಂಪೆನಿ”ಯ ಪಾಲುಗಾರನು, “ಹಾಡು ಸುಖವಾಗಿತ್ತಲ್ಲವೇ?” ಎಂಬಘರದಲ್ಲಿ, ನನ್ನ ಅಭಿಪ್ರಾಯವನ್ನೇ ತಾನು ಪ್ರತಿಧ್ವನಿಸುತ್ತೇನೆಂದು ಖಚಿತವಿರುವಂತೆ, ಮೇಲುಟೆಯನ್ನು ಮಾತ್ರ ಅಗಲಿಸಿ ವಿಕಾರವಾಗಿ ನಕ್ಕು, ತಲೆಯಲ್ಲಾಡಿಸಿದನು ನಾನು ಕೆಳದುಟೆಯನ್ನು ಕಾಶಲ್ಪಿಸುತ್ತಿರುವಾಗಿ ಅಗಲಿಸಿ ಉತ್ತರ ಹೇಳಿ, ನಮಸ್ಕಾರ ಕೊಟ್ಟು ಕೆಳಗಿಳಿದೆ

ವೊರೆ (ನನ್ನಾಕೆ), ಹೆಲ್ಲು ನೋವೆಂದು “ಡೆಂಟಿಲ್‌ಲ್ಯಾರ್” ಬೇಕೆಂದಷ್ಟು ಎರಡು ವರ್ಷಗಳಿಂದ ಆಕೆಗೆ ನಿತ್ಯವೂ ಹೆಲ್ಲುನೋವು. ದಿನಂಪ್ರತಿ ಅಥಾರ ಣಿಯ ಇಂಗು, ಕಾಲಾಣಿಯ ಮೊಸು, ಇಲ್ಲವೇ ನಶ್ಯ ಇವುಗಳನ್ನು ಆ ಹಲ್ಲಿನಲ್ಲಿಟ್ಟು, ಬಾಯಿ ತುಂಬ ಜೊಲ್ಲು ಸುರಿಸಿ, ತೊದಲ್ಲುಡಿಯುತ್ತ ಸಮಾಪಕ್ಕೆ ಬರುವ ಮಗುವನ್ನು ತೊದಲ್ಲುಡಿಯಿಂದಲೇ ಗದರಿಸಿ ಇಂಗಿನಲ್ಲಿ ಅದಿದ್ದ ಕೈಯಿಂದ ಹೊಡಿದು ಕಳುಹುತ್ತ,—ಅನ್ನ ಮಾತ್ರ ಬಡಿಸಿ ಹೊರಗೆ ಹೊದವಳಿನ್ನೂ ಬರಲಿಲ್ಲವೇಕೆಂದು ಆಷ್ಟೇಯರ್ಪಡುತ್ತದ್ದ ನಾನು “ವೊರಾ” ಎಂದು ಹತ್ತು ಬಾರಿ ಕರೆದರೂ ಉತ್ತರ ಕೊಡದ ಕಾರಣ ಬೇಸರದಿಂದ ಚಿತ್ತ ಕದಲಿ ನಾಲಿಗೆಯು ಹೊರಳಬಿದ್ದು “ಮಾರೀ!” ಎಂದು ಶಬ್ದ ಹೊರ ಟಿರೂ ಕದಲದೆ ನನ್ನ ಜೀವನದಲ್ಲಿಲ್ಲಿಂದು ಹಲ್ಲುನೋವಾಗಿ ಪರಿಣಾಮಿಸಿದ್ದಳು ಕೊನೆಗೆ ಆಕೆಯ ಹಿಂದಿನ “ಕನ್ಸೆಂಟ್” ಶಾಲಾ ಗೆಳತಿಯೊಬ್ಬಳು “ಡೆಂಟಿಲ್‌ಲ್ಯಾರ್” ಎಂಬ ದಂತಮಂಜನದ ಗುಣಗಳನ್ನು ಕೊಂಡಾಡಲು, “ಹದಿನಾರಾಣಿ! ಮೂವತ್ತೀರಡು ಹೆಲ್ಲುಗಳನ್ನುಳಿಸಿದ ಪುಣ್ಯ! ಒಮ್ಮೆ ತಂದು ಕೊಡಿರಿ!” ಎಂದಳು ಹೊರಟಿ “ಡೆಂಟಿಲ್‌ಲ್ಯಾರ್” ಎಂಬುದು ನನಗೆ ತೀರ ಹೊಸ ಶಬ್ದ. ಅಂಗಡಿಯಲ್ಲಿ ವಿಚಾರಿಸುವಾಗ “ಡೆಲ್ಲೀಂಟೊರ್” ಅಥವಾ “ಲೆಂಡೆಂಟೊರ್” ಎಂದು “ಸ್ವಾನರಿಸಂ” (ಇಂಗ್ಲೀಷು ಜಾತಿಯ ರೋಗ) ಜಾಡ್ಯ ತಟ್ಟಿದಂತೆ, ಬಾಯಿಯಲ್ಲಿ ಅದನ್ನು ಉಳ್ಳಿರಸುತ್ತ ಪ್ರಭು ಎಂಡ್

ಕಂಪೆನಿಯನ್ನು ಸೇರಿದೆ ಅಲ್ಲಿ ಗ್ರಾಮಫೋನ್ ಇಟ್ಟಿದ್ದರು. ಅದರಲ್ಲಿ ಆ ಹಾಡು; ವಾಲುಗಾರನ ಮುಖದಲ್ಲಿ ಈ ನಗೆ! ನನಗೀನಾಗಚೇಡ!

“ಇದೇನು ಸುಖಿ!” ಎಂದು ಆ ಹಾಡುಗಾರನು ಮೂರು ಮೂರು ಬಾರಿಯೂ ಹಾಡಿದನು “ಮನುಜ ಶರೀರ .”ವೆಂದಾರಂಭಿಸಿದಾಗಲೇ ಮಾರೆಯ ಹಲ್ಲಿನ ನೆನಪಾಗಿ, ವೈರಾಗ್ಯ ಹುಟ್ಟಿ, ಕಣ್ಣ ಮುಖ್ಚಿಕೊಂಡಿದೆ. “ಇದೇನು ಸುಖ್ಯಾ!” ಎಂದು ಮೂರು ಬಾರಿ ಪುನರೋಚಿತಾರವಾದ ಕೂಡಲೇ ಆತ್ಮಹತ್ಯೆಯ ವಿಚಾರ! ಆದರೆ ಇಂತಹ ಸಾಮಾನ್ಯ ವಿಷಯಗಳನ್ನು ಮಾರೆಗೆ ಹೆಲ್ಲುಸೋನು ನಿಂತ ಮೇಲೆ ಆಲೋಚಿಸಬಾರದೇಕೆ ಎಂದು ಹೊಳೆ ಯುತಿದ್ದಂತೆ ಹಾಡಿನ ಮುಂದಿನ ಚರಣವಾರಂಭವಾಗಲು, ರಾಗದಲ್ಲಿ ವೈರಾಗ್ಯವು ಮರಿತು, ಹಾಡು ನಿಂತ ಮೇಲೆ ಪುನಃ ಮೂಡಿದರೂ, ಮಾರೆಗೆ ಹಲ್ಲಿರುವ ತನಕ ಆ ವಿಚಾರ ಸಲ್ಲದಿಂಬ ವಿವೇಕವೂ ಜತೆಯಲ್ಲಿ ಮೂಡಿತಾದ ಕಾರಣ, ಸುಖವಾಯಿತೆಂದು ನಕ್ಕೆ ಕಂಪೆನಿಯ ವಾಲುಗಾರನಿಗೆ ಹೆಲ್ಲು ಕೀರಿದು ಉತ್ತರ ಸಲಿಸಿ ಕೆಳಗಿಳಿದುದು

ದಾರಿಯುದ್ದಕ್ಕೂ ಆ ಹಾಡೇ ಕೆವಿಯಲ್ಲಿ ಧ್ವನಿಸುತ್ತಿದ್ದಿತು. “ಮನುಜ ಶರೀರವಿದೇನು ಸುಖಿ” ಬರಿದ ದಾಷನಾರೋ,—ಆತನಿಗೋ ಹೆಂಡತಿಗೋ ಹೆಲ್ಲು ...

ಮಾರೆಗೆ ಹೆಲ್ಲು ಸೋವೋಂದು ಇಲ್ಲದಿದ್ದರೇ..!

* * * * *

ಮಾರೆ ಜಗಲಿಯ ಮೇಲೆ ಕುಳಿತು ಅಂಗಳವನ್ನೇ ದಿಟ್ಟಿಸುತ್ತಿದ್ದಳು. ಬಾಯಲ್ಲಿ ನಿರು. ಸಮಾಪದಲ್ಲಿ ಇನ್ನಾಂತಿರು ನಡೆಯಲು ಕಲಿಯದ ಚಿಕ್ಕ ಮಾನು; ಮಾನುವಿಗೆರಡು ಕೈಗಳು, ಕೈಗಳಲ್ಲಿಯೇ ಮೇಣಸುಗಳು! ವನಸ್ಪತಿ ಶಾಸ್ತ್ರ ಕಲಿಯುವ ಮೊದಲನೆ ಪಾರವಾಗಿ ಮೇಣಸನ್ನೆತ್ತಿ, ಅದರ ದಿವ್ಯ ಗುಣ ಗಳನ್ನು ಪರೀಕ್ಷೆಸಲು ಕುಳಿತಿತ್ತೆಂದು ಎಣಿಸಿದೆ. ಆದರೆ ತಾಲ್ಯಿಯೋಂದಿಗೆ ಕುಳಿತರೆ ಪಾಠಕೈ ಆತಂಕವುಂಟಾಗಬಹುದೆಂದು ಅಂಗಳಕ್ಕೆ ಹಾರಲು ನಿಶ್ಚಯಿಸಿ, ಒಂದು ಕಾಲನ್ನು ಮುಂದುವರಿಸಿದುದೂ ತೋರಿತು. ಓಡಿ ಹೋಗಿ ಹಿಡಿದುಕೊಂಡೆ. ಮೇಣಸನ್ನು ಮೇಲುಟ್ಟಿಗೊತ್ತಿಬಿಟ್ಟು. ಕ್ಷೂರಕನ ಬಾಳು ಅಂದೇ ಆ ಸ್ಥಳದಲ್ಲಿ ಕಾಳಗವಾಡಿದುದರಿಂದ, ಬೆಂಕಿ ಹಾಕಿ

ಸುಟ್ಟಂತಾಯಿತು ಮಗುವಿನ ಎರಡು ಕೈಗಳನ್ನೂ ನನ್ನ ಕೈಗಳಲ್ಲಿ
ಹಿಡಿದು, ಮೇಣಸೆತ್ತಿ ಮಗುವೇ ಮೇಣಸಾದರೆ ಗತಯೇನೆಂದು ಬಗೆದು,
ಮೇಣಸನ್ನು ಕಿತ್ತು ತೆಗೆದೆ. ಹೊಸ ಭಾವನೆಗಳು ಮೂಡುವಲ್ಲಿ ಭಂಗ
ಒಂತೆಂದು ಕೂಗಿತು.

“ತಂದಿರಾ?” ಎಂದಳು ವಿಂದಿ; “ತಂದೆ” ಎಂದೆ ನಾನು

“ಬೃಶಾ?” ಎಂದಳು.

“ಯಾವ ಬೃಶಾ?”

“ಪ್ರಿಪ್ರೋಲಿಟ್ ಟಿಕ್ಸ್!”

“ಹಾಗೆಂದರೆ?”

“ಅದೇ,—ಹೆಸರು!”

“ತನೆನ್ನ ಮೈಲ್ ಹೇಳು?”

“ಪ್ರಿಪ್ರೋಲಿಟ್ ಟಿಕ್ಸ್!”

“ಪ್ರೆಲಿ-ಟಿಕ್ಸ್-ಪಿಕ್ಸ್?”

“ಅಲ್ಲ,—ಪ್ರಿಪ್ರೋಲಿಟ್ ಟಿಕ್ಸ್”

“ಅದೂ ವಿದೇಶಿಯೇ?”

“ಯಾರಿಗೆ ಗೊತ್ತು? ನನ್ನ ಹಲ್ಲುನೋವು ವಿದೇಶಿಯಲ್ಲ!”

“ಅದರೆ”—

“ಅಯೋಽ, ಒಂದು ತಂದು ಬಿಡಿರಿ!”

“ಅದರ ಹೆಸರು?”

“ಪ್ರಿಪ್ರೋಲಿಟ್ ಟಿಕ್ಸ್.”

“ವೊರಾ, ಅದು ಉಚ್ಛೃರಕ್ಕೆ ಸ್ಪೃಹ ಕಷ್ಟ!”

“ಅಯೋಽ—ಹಲ್ಲಿನ ನಷ್ಟಿ?—”

“ಆ ಹೆಸರು ಬರೆದುಕೊಡಬಾರದೇ?”

“ಹೆಚ್ಚು ಮಾತಾಡಬೇಡಿರಿ; ಮೊದಲೇ ಬೇಸರ ಅದರಲ್ಲಿ ಹಲ್ಲು
ನೋವು; ಆ ಮೇಲೆ ಮಗುವಿನ ಕರಕರೆ; ಇನ್ನು ನಿಮ್ಮ.....”

ಎರಡೇ ನಿಮಿಷಗಳಲ್ಲಿ ಪ್ರಭು ಎಂಡೂ ಕಂಪನಿಯನ್ನು ಮುಟ್ಟು,
ಉಸಿರಿಗಾಗಿ ಕೊಂಚ ನಿಂತು, ಆ ಮೇಲೆ ಮೆಟ್ಟಲು ಹತ್ತಿಹೋದೆ.

“మనుజ శరీరద సుఖి” దింద నక్కవనే ముండే బందు మతొన్నమైనగుత్తి, “ఏను బందిరి పునః?” ఎందను.

“ప్రోటా-లి-లెక్స-ఫిట్చా!”

కంపెనియ పాలుగారను తటస్థ!

“ఇల్లవే?” ఎందు నన్న ప్రత్యే.

మాట్టి తిళదు, “నీవు కేళిదుదేను?” ఎందను

“నానీగ హేళలిల్లవే,— అదే!”

“అదేను?”

“ప్రోలా-కెట్టా-ఫిట్చా-ఇకా!”

“కాగెందరే?”

“హల్లు జ్ఞావ బుత్తు! అష్ట్వ తిళయదే?”

“ప్రిష్టాలిట్టా టిక్కే? ఇదే, ఇదే. హి, నీవెందుదేను?”

“క్రుయవేష్టు?”

“హదినేరడాణి ప్రో-లికా-హి హి!—”బ్రుశ తందను.

“ఇగొళ్లిరి! హదినేరడాణి!—ప్రోలా హి హి!”

“నాల్చుణి హిందె కొడిరి” ఎందే

“రూపాయి-ప్రోలా—హి హి—కొడలిల్లవలల్ల—అదేను, ప్రో-ప్రోలా—హిహి..... ..నీవు!” ఎందను

రూపాయి కొట్టు నాల్చుణియన్న పడిదు, కేళగిళిదే “ప్రోలా హికా—హిహిహి— ఏళనేయ తరగతియ హెండతియ నాల్చునే తరగతియ గండ తిళయితే, వెంకూ?” ఎందు పాలుగారను నౌకరసొడనే గక గహిసి నగుత్త హేళిదుదు కేళిసితు.

మనుజ శరీరద సుఖి!

దారియల్లేల్ మిఱియ హల్లొందే కణ్ణ ముందే! ఆ మేలే శంసెనియవన “హి హి!” ఏళనేయ తరగతియ హెండతియ నాల్చునే తరగతియ గండి.

సిగరీటు సేదువుదొందు నన్న మానసిక అబలతన. కొండు

ಕೊಂಡೆ ಬರುವಾಗ, ದಾರಿಯಲ್ಲಿ ಮೈದಾನು ದೊಡ್ಡ ಸಭೆ ಕೂಡಿದೆ. ವಿಚಾರಿಸಿದಾಗ,—ನಾರಾಯಣರಾಯರ ಭಾವಣವೆಂದತ್ತು. ಜಿಲ್ಲೆಯಲ್ಲಿಲ್ಲ ಅಪ್ರತಿಮು ಭಾವಣಗಾರರೆಂದು ಇವರ ಪ್ರಶಂಸೆ ಒಮ್ಮೆ ಈ ಪುರುಷ ಪುಂಗವನನ್ನು ನೋಡಿಂಥವನಿಂತು ಹೋದೆ

ಭಾವಣಗಾರನ ಆವೇಶದ ಭರೆ ದಟ್ಟವಾಗಿ ಜನರು ಮುತ್ತಿಕೊಂಡಿದ್ದರು. ಭಾವಣಗಾರನ ಒಂದು ಶಬ್ದವಾದರೂ ಕೇಳುವಂತಿರಲ್ಲಿ. “ಯಾರು ಸ್ವಾಮಿ ಭಾವಣ ವಾಡುವವರು?” ಎಂದು ಏರಡು ಕೈಗಳನ್ನೂ ಇಬ್ಬದಿಯ ದಿಂಡರ ಭುಜಗಳ ಮೇಲಿಟ್ಟು ನೆಲದಿಂದ ಒಂದಡಿ ಮೇಲಕ್ಕೇರಿ ನಿಂತ ಒಬ್ಬ ಗಿಡ್ಡ ಮನುಷ್ಯನನ್ನು ಕೇಳಿದೆ. ಕೇಳಿಗಳಿಯದೆ, ನನ್ನನ್ನು ನೋಡಿದೆ, “ನಾರಾಯಣ!” ಎಂದನು “ಕ್ಷಮಿಸಿರಿ! ತಮಗೆ ಬೀಸರವಾಯಿತೇ?” ಎಂದೆ “ನಾರಾಯಣರಾವಾ!” ಎಂದನು. ಅರಿವಿಲ್ಲದೆ ಇವ ಸನ್ನು ಹೊತ್ತುಕೊಂಡು ನಿಂತ ದಿಂಡರು ಅವನನ್ನೂ ನನ್ನನ್ನೂ ನೋಡಿದರು. ಗಿಡ್ಡರಾಯನು ಘಕ್ಕನೇ ಕೇಳಿಗೆ ಹಾರಿದನು. ದಿಂಡರು ಅವನನ್ನು ಏರಡೂ ಕೈಗಳಿಂದ ಹಿಂದೆ ದೂಡಿ ಸೇಡು ತೀರಿಸಿಕೊಳ್ಳಲು, ನನಗೆ ಸ್ಥಳದೊರಿತು, ಒಳಗೆ ನುಸುಳ, ಬೆಂಟಿಗಾಗಿ ನಿಂತುಬಿಟ್ಟೇ.

ಎಂಥ ಭಾವಣ! ರೋಮಾಂಚನವಾಯಿತು!

“..... ರಿಂದ ವಿಶ್ವನಿಮಾರಣಕನ ಅಗೋಂಚರ ರೂಪವನ್ನು ಇದರಲ್ಲಿ ಕಾಣುತ್ತಿರುವೆಂೱೊ ಎಂಬಂತೆ ಭೀವಣವಾದಾ ಗಾಥಾಂಧಿಕಾರದಲ್ಲಿ ನಿರ್ವಿಯರ ಜನಾಗಂಪೋಂದು ಕಡು ಭೀತಿಯಿಂದ ನೋರಿಯಿಟ್ಟುದಕ್ಕೆ ಅಪ್ರಶ್ನಕ್ಕಾಗಿಯಾದರೂ.. ..”

ಎಂಥ ಮಾತುಗಳು! ಮುಂದೆ,—

“ಬಣ್ಣವು ಕಪ್ಪು (ಕೈಚಪ್ಪಾಡೆ), ಕಸ್ತು ರಿಯೂ ಕಪ್ಪು (ಕೈಚಪ್ಪಾಡೆ); ಆದರೂ ಪರಿಮಳವೂ ಕಪ್ಪೇ? ಕೊಗಿಲೆಯು ಕಪ್ಪು; ಆದರೆ, ಸ್ವರವು ಕಪ್ಪೇ? (ಕೇಳಿರಿ, ಕೇಳಿರಿ ಎಂಬ ಕಾಗು); ಕೃಷ್ಣನು ಕಪ್ಪು; ಕಬಿರನು ಕಪ್ಪು; ಕನಕನು ಕಪ್ಪು; ಕಬ್ಬಣ ಕಪ್ಪು;

“ನಿಮ್ಮ ಕೂದಲು ಕಪ್ಪು!” ಎಂದಾವನೋ ಪುಂಡನು ನಡುವಿನಲ್ಲಿ ಕೂಗಿ ಬಿಟ್ಟಿನು. ಎಲ್ಲರೂ ಒಮ್ಮೆನಕ್ಕುಬಿಟ್ಟಿರು; ನನ್ನ ಎಡದಲ್ಲಿ ನಿಂತು

ಕೊಂಡಿದ್ದ ಅಧಿಕಾರಿಯೊಬ್ಬನಂತೂ ನಕ್ಕೆ ಭರಕ್ಕೆ ತಲೆಯ ಮೇಲಿನ ಹೆಟ್ಟು ಧೃತಿ ತಪ್ಪಿತು, ಆ ಮೇಲೆ ಗುಜುಗುಜು, ಮತ್ತೆ ಪುನಃ ನಿಶ್ಚಯಿ ಭಾಷಣವು ಮುಂದರಿಯಿತು.

“ಭಾರತೀಯರೇ! ದೃಢಮನಸ್ಸರಾಗಿ! ಈ ಚರಾಚರಾತ್ಮಕವಾದ ಪ್ರಪಂಚಕೆಲ್ಲಾಡಿಯನಾದವನೊಬ್ಬನೇ! (ಕೈಚಪ್ಪಾಳಿ) ಮನುಷ್ಯರೆಲ್ಲ ಅವನ ದಾಸರು ಆದರೆ ಈ ದಾಸರಿಗೂ ದಾಸರಿರುವರೆಂದರೆ ಅದೊಂದು ದುಃಖ ಪ್ರಾಣವಾದ ಆಶ್ಚರ್ಯ! ಆ ದಾಸರೇ ನಾವು!” (ಪುನಃ ಕೈಚಪ್ಪಾಳಿ,—“ದಾಸ” ೧೦ದ)

“ಎಕ್ಕಲ್ಲೊಂಟೂ” ಎಂದನು, ನನ್ನ ಮುಂದೆ ಸೀಂತಿರುವ ಮಹಾಶಯ ಸೊಬ್ಬ ಸೋಡಿದರೆ—ಸಂಭರಮಯ್ಯ! ನಾನು “ನಾಲ್ಕನೆ ತರಗತಿಯ ಗಂಡ”, ಆತನು “ಮೂರನೆ ತರಗತಿ”ಯವನೆಂದು ಬಲ್ಲೆ ಆದರೂ ನನ ಗಿಂತಲೂ ರಮ್ಯವಾಗಿ ಕಾಗಬಲ್ಲನು!

ಭಾಷಣ ಮುಂದರಿದಿತ್ತು—“ಎಲ್ಲವೂ ಸ್ವದೇಶೀ! ಅದೇ ಪ್ರತಿಯೋ ವರನ ಧೃತವ್ಯತವಾಗಬೇಕು।”

“ಎಗೆಟ್ಟಿ!” ಎಂದೊಂದು ಉದ್ದಾರ, ನನ್ನ ಹಿಂದಿನಿಂದೀ ತಲೆ ತಿರುಗಿಸಿದರೆ—ದೊಡ್ಡ ಕುಂಬಕ್ಕಾಯಿಯಷ್ಟು ದೊಡ್ಡ ಮುಖದಲ್ಲಿ ಆಧಾರಣೆ ಗಾತ್ರದ ಕಣ್ಣುಗಳಿರದನ್ನು ಉದ್ದೀಕದಿಂದ ತಿರುಗಿಸುತ್ತ ಯಾವನೋ ಒಬ್ಬ ಉತ್ಸಾಹಿಯು ತಳಮಳಿಸುತ್ತಿದ್ದಾನೆ. ಸ್ವದೇಶೀಭಕ್ತಿಯಿಂದ ಮುಖವೆಲ್ಲ ಕೆಂಪಗಾಗಿದೆ! ಬಾಯಿಯನ್ನು ಕಾಲಂಗಳ ತೆರೆದು, ಇಹಲೋಕವನ್ನೇ ಮರಿತು, ಯಾವುದೋ ಒಂದು ಕಲ್ಪನಾರಾಜ್ಯದ ರಣರಂಗದಲ್ಲಿ ಭರಮಣ ಮಾಡುತ್ತಿದ್ದಾನೆ; ಎಲ್ಲವೂ ಭಾಷಣಗಾರನ ಮಹಿಮೆ! ಭಾಷಣಗಾರನು ತನ್ನ ಈ ದೈವಿಕಶಕ್ತಿಯನ್ನು ರಿಯದೆ ಮುಂದರಿಸಿದನು:—

“...ಬಟ್ಟಿ ಸ್ವದೇಶೀ; ಟೊಪಿ ಸ್ವದೇಶೀ; ಪಾದರಕ್ಕೆ ಸ್ವದೇಶೀ; ಸಾಬೂನು ಸ್ವದೇಶೀ, ಲೇಖನಿ ಸ್ವದೇಶೀ, ಕೊಡ ಸ್ವದೇಶೀ, ಟೊತ್ತ ವಾಡರ್ ಸ್ವದೇಶೀ, ಬ್ರೂ ಸ್ವದೇಶೀ. . .”

ನಿಮಿಷಾಧ್ಯದಲ್ಲಿ ನನ್ನ ಕೈಯೊಳಗಿನ ಬ್ರುಶ್‌ನನ್ನ ಕಿಸಿಗೆ ತುರುಕಿಸು ಬಟ್ಟೆ. ಎಲ್ಲರೂ,—ನನ್ನನ್ನ ಕಳ್ಳನೆಂದು ಬಗೆದು ನೋಡುತ್ತಿರುವರೂ

ಎಂದು ಸುತ್ತಲೂ ನೋಡಿದೆ ಇಬ್ಬರು, ಕಂದು ಬಣ್ಣದ ತಮ್ಮ ಪೊಸ್ಟ್
ಗಳನ್ನು ತೆಗೆಯುತ್ತಿದ್ದರು, ಒಬ್ಬನು ಸಿಗರೀಟೆನ್ನು ಮುಂದಿನವನ “ಟ್ರೇಡ್”
ಅಂಗಿಗೆ ತಿಕ್ಕಿ ನೋಂದಿಸುತ್ತಿದ್ದನು ನನಗೆ, ನನ್ನ ಕೈಯೊಳಗಿನ ಸಿಗರೀಟೆನ್ನೇನಾಯಿತು ಮೆಲ್ಲನೆ ಹಿಂದಕೊಳ್ಳಿಯ್ದು—“ಡೆಮಿಟ್—ರಾಸ್ಟ್ಲ್—
ಅಯ್ಯೋ!—” ಒಂದು ಆಭರಣ ಹೊರಟಿತು,—ನನ್ನ ಕೈಯ ಬಳಿಯಲ್ಲಿ!—
ಅದನ್ನನು ಸರಿಸಿ ನನ್ನ ಬೆಂಜಿಗೆ ತೆಂಗಿನಕಾಯಿಯ ಗಾತ್ರದ ಕಬ್ಬಿಣದ
ಗುಂಡನ್ನು ಬಡೆದ ಹಾಗಾಯಿತು ಹಿಂದಿರುಗಿ ನೋಡಿದೆ. “ಎಗೆ ಟ್ರೀ”
ಎಂದು ಒಂದರೆ ಕ್ಷೇತ್ರದ ಹಿಂದೆ ಕೂಗಿದವನು ರೋಫೋನ್‌ತ್ರಾಗಿದ್ದಾನೆ
ಮೂಗಿನ ಸೋಳ್ಳಿಗಳು ಅರಳವೆ, ಕಣ್ಣಗಳು ಫಕ್ಕನೆ ದೊಡ್ಡದಾಗಿ, ಮುಖದ
ಅಥ ಪ್ರದೇಶವನ್ನು ಆಕ್ರಮಿಸಿವೆ, ನನಗೆ ಗುದ್ದ ಹೊಡೆದ ಕೈಯು ಪುನಃ
ಎರಡಡಿ ವೇಲಕ್ಕೆ ಹಾರಿದೆ! ಇಷ್ಟೆಲ್ಲವೂ ಮಿಂಚಿನ ವೇಗದಲ್ಲಿ ನಡೆದು
ಹೋಯಿತೆನ್ನುವಾಗ,—ಮಿಂಚಿನಂತೆಯೇ ಒಂತು ಆ ಕೃಮುಷ್ಟಿ; ನನ್ನ
ಮೂಗಿನ ತನಕ ಬಂದುದನ್ನು ನೋಡಿದೆ,—ಆಲ್ಲೇ ಎಲ್ಲಿಯೋ ಮಿಂಚು
ಬಡೆದಂತಾಯಿತು ಆ ವೇಲೆ—

ಕೈಯಲ್ಲಿ ಬಿರುಗಾಳಿ—ಕಣ್ಣ ಮುಂದೆ ಕಾಳ್ಜ್ ತ್ತಲೆ—ದೊಡ್ಡ ಸೆರೆ—
ಅದರಲ್ಲಿ ರೂ ತೇಲಿದಂತೆ—

* * * * *

“ಎಗೆ ಟ್ರೀ—ಎಗೆ ಟ್ರೀ—ಡೆಮಿಟ್—” ಎಂದಂತಾಯಿತು! ಎದೆ ಜುಮ್ಮೆ
ನಿಸಿ ಭಯದಿಂದ ಕಣ್ಣ ತೆರೆದೆ! ಎಂಥ ನೋಟಿ!—

ಕಣ್ಣ ಮುಂದೆ ಆಕಾಶ, ಸುತ್ತಲೂ ಹತ್ತಿಪತ್ತು ಮುಖಗಳು! ಗಾಳಿ
ಬೀಸುತ್ತಿದ್ದಾರೆ—ನೀರು ಚಿಮುಕಿಸುತ್ತಿದ್ದಾರೆ—ಕೈ ಒತ್ತುತ್ತಿದ್ದಾರೆ—ಮತ್ತು—

ಬಾಯಿಯ ಮೇಲೆ ಕಾಲು ಮಾಡಿ ಭಾರದ ಹಲಗೆಯನ್ನು ಒತ್ತಿ
ಟ್ರೇಟಿಂತಾಗಿದೆ, ಹಲ್ಲುಗಳು ನೋಯುತ್ತಿವೆ ಪರೋಪಕಾರಿಯೊಬ್ಬನು ಒಂದು
ಕರವಸ್ತುವನ್ನು ನನ್ನ ಮುಖಕ್ಕೆ ಒತ್ತಿಟ್ರೆದ್ದಾನೆ ನಾನು ಮಲಗಿದ್ದೇನೆ!

ಅವನ ಕೈಯನ್ನು ತೆಗೆದು, ಎದ್ದಿ ಕುಳಿತುಕೊಂಡೆ! “ನಿಮ್ಮ
ಕರವಸ್ತು ಇಗೊಳ್ಳಿರಿ!” ಎಂದನು ಕರವಸ್ತುವೆಲ್ಲ ನೆತ್ತುರಿನಲ್ಲಿ ತೋಯ್ಯು
ಹೋಗಿದೆ ಎಲ್ಲವೂ ನನ್ನ ಹಲ್ಲುಗಳ ನೆತ್ತುರಂತೆ!

ನೂರಾರು ಮುಖಗಳಿಂದ ನೂರಾರು ಬಗೆಯ ಮಾತುಗಳು ಎಲ್ಲವೂ ಸ್ವಷ್ಟವಾಗಿ ಕೇಳುವಂತಿಲ್ಲ. ಆದರೂ ಸಾರಾಂಶವಿಷ್ಟು —

ಆ ಉದ್ದೇಶಗೊಂಡ ಸ್ವದೇಶೀ ಭಕ್ತನ ತೊಡೆಗೆ ನನ್ನ ಸಿಗರೀಟೆನ ಕೊನೆಯ ಬೆಂಕಿ ತಗಲಿತೆಂಬ ಕೋಪದಲ್ಲಿ—ಆ ಬೆಂಕಿ ವಿದೇಶೀ ಸಿಗರೀಟೆ ನಿಂದ ಬಂದುದೆಂಬ ಕೋಪವು ಬೆರಿತು, ಉಳ್ಳಣವಾಗಿ, ಆ ಬೆಂಕಿಯನ್ನು ಉದಲು ಸಹಾಯ ಮಾಡಿದ ಬಾಯಿಗೊಂದು ಗುದುಕೊಟ್ಟಿನಂತೆ, ಸಿಗರೀಟೆನ್ನು ಆತನ ತೊಡೆಯ ಬಳಗೆ ಕರೆದು ತಂದ ಕೈಯನ್ನೂ ಮುರಿಯುವ ಅಶೋಚನೆಯೂ ಇತ್ತಾದರೂ, ಮೊದಲನೆ ಗುದಿನಲ್ಲಿ ಉರುಳದ ನಾನು ಇನ್ನು ಏಳುವಂತಿಲ್ಲವೆಂದು ನೇನೆದು, ಹೊದ ಕೈಯನ್ನೂ ಮುರಿದು ಪುರುಷಾರ್ಥವಿಲ್ಲವೆಂದು ಗ್ರಹಿಸಿ,—ಅಗಲೇ ಪಾಸಿಕಂಭದ ನೆನಪಾಗಲು,— ಸ್ವದೇಶೀ ಪ್ರೇಮಿಗಳಿಗೆ ಆ ಕಂಭಗಳೊಡನೆ ಕೆಲಸವಿಲ್ಲವೆಂದು ಹೊಳೆದೊ ಏನೋ—ನಿಮಿಷಾರ್ಥದಲ್ಲಿ ಅಲ್ಲಿಂದ ಮಾಯವಾದನಂತೆ!

ಮಹಾಸಾಹಸರಟ್ಟಿ ತಂದ ಆ ಬೃಶ್ಯ ಇರಲಿಲ್ಲಾ ಆವರಿವರ ಉಪಜಾರದ ಮಾತುಗಳಿಗೆಲ್ಲ ಒಂದೇ ಬಾಯಾಗಿ ಉತ್ತರ ಸಲಿಸಿ, ಮುಖ ಕೊಂಡು ಕೈಯನ್ನು ಅಡ್ಡವಿಟ್ಟು, ಪ್ರಯಾಸದಿಂದ ಮನೆ ಸೇರಿದೆ

ಮನೆ ಜಗಲಿಯ ಮೇಲೆ ಹೊಸ ನಾಟಕ—ಹೊಸ ಸಿನಾ! ಮಗುವು “ಡೆಂಟಿಲೊ” ನಳಿಗೆಯನ್ನೇತ್ತಿ, ತನ್ನ ಕೈಗಳಿಂದ ಮನದಣಿಯೆ ಒತ್ತಿ, ಹೊರಗಿಳಿದ ಅಂಟನ್ನೆಲ್ಲ ನಿಷ್ಪಯೋಜಕವಾಗಗೊಡದೆ ಜಗಲಿಯ ಮೇಲೆ ಅರೆಳು ನಕಾಶೆಗಳನ್ನೂ, ಮೈ ಮೇಲೆ ಮುಖದಿಂದ ಕಾಲು ತನಕ ಲೇವ ವನ್ನೂ ಮಾಡಿ ತನ್ನ ಪುಟ್ಟ ತುಟಿಗಳನ್ನು ಒತ್ತಿ ಹಿಡಿದು, ಬರಿದಾದ ಆ ನಳಿಗೆಯನ್ನು ದಿಟ್ಟಿಸುತ್ತಿದೆ ಅವರೂಪವಾದ ಚಿತ್ರೀಕಾಗ್ರತೆ! ಅದಕ್ಕೆ ಭಂಗವನ್ನುಂಟುಮಾಡಲು ಅಲ್ಲಾರೂ ಇಲ್ಲ! ವನಸ್ಪತಿಶಾಸ್ತ್ರವನ್ನು ಕಲಿಯುವ ಸಂದರ್ಭ ತಪ್ಪಿದರೂ ಈ ವಿಜ್ಞಾನ ಪ್ರಯೋಗದ “ಸುಸಂದರ್ಭವೇ ಅದಕ್ಕೆ ಒದಗಿದೆ. ಹದಿನೆರಡಾಣೆಯ ಒಂದು ನಳಿಗೆಯಿಂದ ಎಷ್ಟೋ ಲಂಭಾ

ನನ್ನನ್ನು ನೋಡುತ್ತೆ ಹಲ್ಲು ಕಿರಿದು, ಆ ನಳಿಗೆಯನ್ನೇತ್ತಿ ನನಗೆ ತೋರಿಸುತ್ತ ತನ್ನ ಸಂತೋಷವನ್ನು ವ್ಯಕ್ತ ಪಡಿಸಿತು. ನನ್ನ ಹಲ್ಲು ನೋವನ್ನು ಮರಿತು “ಮೊರಾ!” ಎಂದು, ಉಸಿರೆಲ್ಲ ವಿಚಾರಗುವಂತೆ

ಕೂಗಿ,—ನದಿಯ ಬಳಿಯಲ್ಲಿ ಆಚೆ ದಡದ ಕಡೆಗಿರುವ ದೋಷೆಯನ್ನು ಕಾದು ಸಿಂತ ಹಾಗೆ ಸಿಂತೆ

ಹತ್ತು ನಿಮಿಂಷಗಳ ಮೇಲೆ ವಿಂರಾದೇವಿಯು ದರ್ಶನ ಕೊಟ್ಟಳು. ನನಗಿಂತಲೂ ಚುರುಕು ವಿಂರೆ ಬಂದವರೇ ನನ್ನನ್ನು ನೋಡುವ ಮೊದಲೇ ಮಂಗುವನ್ನು ನೋಡಿ, “ಅಯ್ಯೋ—ಕೆಟ್ಟ ಮಂಗು—ಇದೇನು?” ಎಂದು ಒವರುತ್ತ, ಮಂಗುವನ್ನೆತ್ತಿ, ಅದರ ಬೆಸ್ತೀ ಮೇಲೆ ಕೇವಲ ಅಧ್ರ ಕ್ಷಣದ್ದೊಳಗೆ, ವಿದ್ಯಾಷ್ಟಕ್ಕಿರು ಕೈಗಳಂತೆ ಹತ್ತಿಪ್ಪತ್ತು ಪೆಟ್ಟಿಗಳನ್ನು ಹೊಡಿದಳು! ನೋವಾದ ಕೂಡಲೇ ಅಳಬೇಕೆಂಬ ನಿಸರ್ಗ ಜ್ಞಾನವಿದ್ದ ಆ ಮಂಗು, ಕಲ್ಲುರಗಳೆಲ್ಲ ನೀರಾಗುವಂತೆ ಕೂಗಿತು.

ಆ ಮೇಲೆ, “ಬೃಶ್ ಎಲ್ಲಿದೆ?” ಎಂದು,—ಆ ಕೂಗುವ ಮಂಗುವಿನ ಮುಖದ ಮೇಲಿಂದ ಕೇಳಿದಳು ವಿಂರೆ

“ಬೃಶ್ ? ! ? ! ? ! ಯಾವ ಅಂಗಡಿಯಲ್ಲಾ ಬೃಶ್—ಬೃಶ್ ಇಲ್ಲವೇ ಇಲ್ಲ—” ಎಂದೆ

“ಈ ಹೊಡ್ಡ ಶಹರಿನಲ್ಲಿ ಬೃಶ್ ಇಲ್ಲವೇ? ಹಾಳಾಗಲಿ, ಈ ಉರು” ಎಂದಳು

“ಒಂಭತ್ತು ವರ್ಷಗಳ ಹಿಂದೆ ಬಂದ ಹೊಡ್ಡ ನೇರಿಯಲ್ಲಾ ಅಳಿಯದ ಉರಿದು, ಬರೇ ಒಂದು ಬೃಶ್ ಇಲ್ಲದ ಮಾತ್ರದಿಂದ ಹಾಳಾಗುವುದೆಂಬು ದನ್ನು ನಾನು ನಂಬುವುದಿಲ್ಲ” ಎಂದೆ

“ಮತ್ತೆ,—ಒಂದು ಬೃಶ್ ಇಲ್ಲವೆಂದರೇನು?—ಕುತ್ತಿಗೆಗೆ ಸುತ್ತುವ ಟ್ಯಾ ಇದೆ—ತಲೆ ಬಾಚಲು ಬಾಚಣಿಗೆ ಇದೆ—ಹಚ್ಚಲು ಬ್ರಿಲ್ಲೆಂಟ್ಸ್‌ನು ಗಳವೆ—ಕ್ವಾರಕ್ಕೆ ಕತ್ತಿಗಳವೆ—ಲ್ಲವೂ ಒಂದಲ್ಲ, ನೂರು ಬಗೆಯಲ್ಲಿಪೆ. ಬೃಶ್ ಮಾತ್ರ ಭಂದೇ ಒಂದು ಇಲ್ಲವೇ? ಹಲ್ಲುಗಳಿಂದ ಉರಿಗಿರುವ ಬೃಶ್ ಗೆಲ್ಲಿಲ್ಲಿದ್ದರೆ—ಅದೊಂದು ಉರೆಿ?”

“ಹಾಗಲ್ಲ ನಮಗೆ ಹಲ್ಲುಗಳವೆಯೆಂಬುದರ ವಿಷಯವಾಗಿ ವಿದೇ ಶೀಯರಿಗೆ ಸಂದೇಹವಾಗಹಕ್ಕಿದೆಯೆಂದು ತೋರುವುದು. ಇಲ್ಲಿಂದಲೂ ಯಾರೂ ಆ ವಿಷಯವಾಗಿ ಪತ್ರ ಬರೆದಿಲ್ಲವಾಗಿರಬಹುದು!” ಎಂದು ಸೂಚಿಸಿದೆ.

“ಸ್ವದೇಶೀ ಬ್ರಹ್ಮನಾದರೂ ತರಬಾರದೀ?” ಎಂದಳು

ಸ್ವದೇಶೀ ಬ್ರಹ್ಮಗಳು ಒಂದಿರಡು ಬಗೆ, ‘ಗಟ್ಟಮುಟ್ಟಾಗಿಲ್ಲದಿದ್ದರೂ ಬಾಲಹೆಜ್ಜೆ ಗಳನ್ನಿಟ್ಟು ವೇಟಿಗೆ ಬಂದಿವೆಯೆಂದು ಕೇಳಿದ್ದನಾದರೂ, ಈವಿಯಲ್ಲಿನ್ನೂ “ಎಗೆಟ್ಟಿ—ಎಗೆಟ್ಟಿ” ಎಂದು ಧ್ವನಿಯಾಗುತ್ತಲೇ ಇತ್ತಾದ ಕಾರಣ, ಬ್ರಹ್ಮಿಗಾಗಿ ವೇಟಿಗೆ ಹೊರಡುವ ಮನಸ್ಸಿಲ್ಲದೆ,—“ಇಲ್ಲ ವಿಂತಾ ಸ್ವದೇಶೀ ಬ್ರಹ್ಮಗಳಲ್ಲ” ಎಂದು ಸುಳ್ಳನ್ನೇ ಹೇಳಿದೆ

“ಅಯೋಽ, ಆ ತನಕ ಈ ಹಲ್ಲು,—!” ಎಂದಳು

“ಹೆದರಬೇಡ ನಿನ್ನ ಹಲ್ಲು ಹೋದರೆ ನನ್ನ ಹಲ್ಲುಗಳನ್ನು ನಿನ ಗಾಗಿಯೇ ಕೊಡುವೆನ್ನು!” ಎಂದು ವಿನೋದಕ್ಕಾಗಿ ಹೇಳಿ ನಗಲು ತುಟಿಗಳ ಸ್ನೇಗಲಿಸಲು,—

“ಇದೇನು, ನಿಮ್ಮ ಮುಂಭಾಗದ ಎರಡು ಹಲ್ಲುಗಳು—ಇಲ್ಲ?— ಅಯೋಽ ತುಟಿಗಳೂ, ಜಜ್ಜೆ, ಬಾತುಕೊಂಡಿವೆ ನಾನು ಈ ತನಕ ನೋಡಲೇ ಇಲ್ಲ! ನೀವು ಮುಖದ ಮೇಲಿನ ಕೈಯನ್ನು ತೆಗೆದುದೂ ಇಲ್ಲ!” ಎನ್ನುತ್ತ, ಗಾಬರಿಗೊಂಡು, ಕೈಯಲ್ಲಿ ಅಳುತ್ತ ಕಸರತ್ತಾಡುವ ಮಗುವನ್ನು ಕೆಳಗಿರಿಸಿ, ನನ್ನ ಮುಖದ ಶುಳ್ಳನೆಗೆ ಬಂದಳು. ಆಕೆಯೊಡನೆ, ರಹಸ್ಯ ವನ್ನು ಹೊರಗಿಡಹಬಾರದೆಂದು ಯೋಚಿಸಿದು, ಸಿಷ್ಟಲವಾಯಿತು.

ನಾಚಿಕೆ—ರೋಪ—ದುಃಖಗಳಿಂದ ಹ್ಯಾದಯವು ತುಂಬಿರಲು,—ಮಾತ್ರ ತ್ತಾರದೆ, ಆಕೆಯನ್ನೇ ದಿಟ್ಟಿಸಿ ನೋಡಿದೆ ಆ ಮೇಲೆ ಮೆಲ್ಲಿನೆ ಹೇಳಿದೆ:—

“ವಿಂತಾ ಬೈಬಲಿನಲ್ಲಿ ‘ಹಲ್ಲಿಗೆ ಹಲ್ಲು’(a tooth for a tooth) ಎಂದು ವಚನವಿದೆ ಅದರಧರವು ಮುಯ್ಯಿಗೆ ಮುಯ್ಯಿ ಎಂದಿರುವುದಾದರೂ, ಇದಿಗ ನವೀನ ಅರ್ಥವೊಂದನ್ನು ಕಲಿತುದು!” ಎನ್ನುತ್ತ, ಮೈದಾನಿನಲ್ಲಿ ನಡೆದುದನ್ನು ವಿವರಿಸಿದೆ

ಆಕೆಯ ಮನಸ್ಸಿನ ಭಾವಗಳೇನೋ,—ನಾನರಿಯೆ ಕಣ್ಣಿಗಳು ಒದ್ದೆಯಾದಂತೆ ತೋರತೆಂದು, “ಆ ಕಣ್ಣಿರ ಹನಿಗಳನ್ನು ಮುತ್ತಿಡಲಾರೆ; ನನ್ನ ತುಟಿಗಳ ವಾಸಿಯಾಗುವ ತನಕ ಅಳಬೇಡ” ಎಂದು ಮೃದುವಾಗಿ ಆಕೆಯ ಕಿವಿಯಲ್ಲ ಸುರುತ್ತ—

“ಬ್ರಹ್ಮ ಸ್ವದೇಶಿಯಾಗಿ ದೊರೆಯುವುದಾದರೂ ಶುದ್ಧ ಸ್ವದೇಶಿಯೆ

ನಿಸಬೇಕಾದರೆ ಮಿತವ್ಯಯದ ತತ್ವವೂ ಇರಬೇಕು. ಮೇಲಾಗಿ, ನಿಸಗೆ ದೇವತೆಯು ದಾನ ಮಾಡಿದ ಬ್ರಹ್ಮಗಳಿರುವಾಗ ಇತರ ಬ್ರಹ್ಮಗಳನ್ನು ಹುಡುಕುವುದು ಸರ್ವತೋಮುಖವಾಗಿ ತಪ್ಪಾಗಿ. ಸದ್ಯಃ ಬೇವಿನಮರ ದಿಂದೊಂದು ಚಿಕ್ಕ ಕಡ್ಡಿಯನ್ನು ಕಡಿದು ತಿಗೆದು, ಅಗಿದು, ಹಲ್ಲಿಜ್ಞಿದರೆ ಅದೇ ಹೊಸ್ಟಿಕ ರಸಾಯನ, ಮರಕ್ಕೂ ತನ್ನಿಂದ ಲೋಕೋಪಕಾರವಾಗು ಶ್ರದ್ದೆಯೆಂದು ಸಂತೋಷವಾಗಿದಿರದು!” ಎಂದೆ.

ಮಾರೆಯು ಸಿಡಿದೇಳಲಿಲ್ಲ; ಅದೇ ಆಕೆಯ ಸಮೃತಿ

* * * * *

ಮೊನ್ನೆ ಮೈದಾನಿಗೆ ಶ್ರೀಕೆಟ್ ಪಂಡ್ಯಾಟಿ ನೋಡಲು ಹೋಗಿರಲು, ನನ್ನ ಬಳಿಯಲ್ಲೇ “ಎಗೆಟ್—ಎಗೆಟ್” ಎಂದ ಹಾಗಾಯಿತು ಸರಕ್ಕನೇ ಮುಖ ತಿರುಗಿಸಿದೆ ಆ ಭರಕ್ಕೆ ಆ ವ್ಯಕ್ತಿಯೂ ಮುಖ ತಿರುಗಿಸಲು,— ಶರಿ, ನಾವೇ; ನಾನು ಮತ್ತೆ ಆ ರಾಯ—ಅಂದು ನನ್ನ ಹಲ್ಲಿಗಳೊಂದಿಗೆ ಪಂಡ್ಯಾಟವಾಡಿದಾತ!

ನನ್ನನ್ನ ನೋಡುತ್ತಲೇ ಆತನ ಮುಖ ಕಪ್ಪಿಟ್ಟು “ತಾವು—ತಾವು” ಎಂದನು.

“ಆಹುದು, ನಾನೇ—” ಎಂದೆ

“ನನ್ನನ್ನ ಕ್ಷಮಿಸಬೇಕು. ನನಗೆ ಯಾವಾಗಲೂ ‘ಎದುರು ಕೋಪ,’ ಕ್ಷಮಿಸಬೇಕು” ಎಂದನು

“ಎದುರು ಕೋಪದವರು ಎದುರು ಹೊಡಿಯಬಾರದು ಹಲ್ಲಿಗಳೇ ರಡನ್ನ ಡಾಕ್ಟರ್ ರಲ್ಲಿ ಇಡಿಸಿದೆ” ಎಂದೆ.

“ಎರಡೇ? ನನ್ನ ನಾಲ್ಕು ಹಲ್ಲಿಗಳನ್ನು ಡಾಕ್ಟರೇ ಇಟ್ಟರು?” ಎಂದನು.

“ತಮ್ಮ ಹಲ್ಲಿ ಹೇಗೆ ಹೊರಿಯತು?” ಎಂದು ಪ್ರಶ್ನಿಸಿದೆ

“ನನ್ನಂತೆಯೇ ಎದುರು ಕೋಪದವನನೊಬ್ಬನು ಭೇಟಿಯಾದನು!” ಎಂದನು.

“ಆದರೆ,—ತಾವು ವಿದೇಶಿ ಸಿಗರೀಟ್ನೇ ಳೆದುದು ಮಹಾಪಾಪ, ಬೀಡಿ ಯಾಗಿದ್ದರೆ ನನಗೆ ಅಷ್ಟು ಕೋಪ ಬರುತ್ತಿರಲಿಲ್ಲ!” ಎಂದನು.

“ತಾವು ಮೇಲೆ ಖಾದಿ ಶಟ್ಟನ್ನು ಹಾಕಿದ್ದರೂ ಕೆಳಗೆ ವಿದೇಶಿ ಧೋತಿಯನ್ನು ಟ್ರೈಕೊಂಡಿದ್ದಿರಿ ಅದು ಕಾರಣವೇ ಸಿಗರೀಟಿನ ಬೆಂಕಿಯು ಸಮಾಪಕ್ಕೆ ಬರುವಷ್ಟರಲ್ಲೇ ವಸ್ತುವು ಮಂಟ್ಟು, ಬೆಂಕಿಗುಳ್ಳೆ ಎದ್ದಿರಬೇಕು. ತಾನು ಸ್ವತಹ ವಿಲಾಯತಿ ಧೋತಿಯನ್ನು ಟ್ರೈಕೊಂಡು, ಸ್ವದೇಶಿಪ್ರೇಮದ ಹೆಸರಲ್ಲಿ ನನ್ನ ಮೇಲೆ ಬಲಪ್ರಯೋಗ ಮಾಡಿದಿರಾದ ಕಾರಣ, ನನ ಗಿಂತಲೂ ದಿಗುಣಿತ ಪಾಪವನ್ನು ನಿಷ್ಟ ಮಾಡಿದಂತಾಯಿತು!” ಎಂದೆ.

“ಅದಕ್ಕಾಗಿಯೇ, ಮೊದಲಾಗಿಯೇ ನಿವೃತ್ತಲ್ಲಿ ಕ್ಷಮಾಯಾಚನೆ ಮಾಡಿದೆನು ನೋಡಿರಿ, ಈಗ ಖಾದಿಯನ್ನು ಉಟ್ಟುಕೊಂಡಿದ್ದೇನೆ!” ಇಂದನು

“ಸರಿ, ನೋಡಿರಿ,—ನನ್ನ ಕೈಯಲ್ಲಿ ಬೀಡಿ ಮಾತ್ರವಿದೆ!” ಎನ್ನತ್ತು, ಒಂದನ್ನು ಹೊರಗೆ ತೆಗೆದು ಬೆಂಕಿ ಹತ್ತಿಸಿದೆ.

“ಎಗೆಟ್ಟಿ!” ಎಂದು ಉದ್ದಾರ ತೆಗೆದನು

“ಇನ್ನೊಂದು ಚಿಕ್ಕ ವಿನಂತಿ ತಾವು, ಕನ್ನಡ ಮಾತಾಡುವಾಗ ಎಗೆಟ್ಟಿ” ಎಂಬ ಉದ್ದಾರವನ್ನು ಮುಂಟ್ಟರೆ ತಮ್ಮ ಆಂಗ್ಲ ಭಾಷಾಜ್ಞಾನದ ಗೌರವಕ್ಕೆ ಕುಂದುಂಟಾಗದು!” ಎಂದು ಸೂಚಿಸಿದೆ

“ಯಾ! ಎಗೆಟ್ಟಿ! ಎಗೆಟ್ಟಿ! ಧೇಂಕ್ಸ್!” ಎಂದು ಸಂತೋಷದಿಂದ ತನ್ನ ಸಮೃತಿ ಸೂಚಿಸಿದನು.

ಇದೇ,—ಇಷ್ಟೇ ಸ್ವದೇಶಿ ಕತೆ

೧೨. ಸ್ವದೇಶಿ ಹೆಸರು.

“ಸುಬ್ಬಾ! ದೇವರಿದ್ದಾನೆ. ಬರಿದೇ ಬಿಡುವೆನು. ಆದರೆ, ಹೆಸರೇನು ಕೊಡಲಿ?” ಎಂದೆ.

“ಅಬ್ಬಾ! ಯಾವ ಸುಟ್ಟವನು ಬಂದಿದ್ದಾನೋ ಎಂದೆಣಿಸಿದೆ. ಸುಬ್ಬಾ! ನಿಮ್ಮ ಕೊಬ್ಬಾ!—‘ಟೋಮ್‌’ ಇದ್ದರು ಸುಬ್ಬಾ ಆದುದು ಯಾವಾಗಾ?

ಹೊಸ ವರ್ಷದ ಬಿರುದೇ?” ಎಂದು ಒಂದು ಕೊಳ್ಳಲಧ್ಯನಿಯು ಬಾಗಿಲು ಸಂದಿನಿಂದ ಕೇಳಿಸಿತು.

ಹೆಲ್ಲು ನೋವು ನಿಂತ ದಿನದಿಂದ ಆಕೆಯ ಕಂಠವೇ ಬದಲಾಗಿ ಹೊಗಿತ್ತು. ಇಂಗಿನ ಖಚು ಕಡಿಮೆ, ಮೆಟಾಸಿನ ಖರಿದಿಯೂ ಕಡಿಮೆ; ನಶ್ಯದ ಮಾತೇ ಇರಲಿಲ್ಲ. ಆದರೆ, ಏರದು ದಿನಕ್ಕೊಮ್ಮೆ ಬೇವಿನ ಮರ ಗಳನ್ನು ನಾನೇ ಹುಡುಕುತ್ತ ಹೊಗಿ, ವಿಚಿತ್ರವಾಗಿ ಅವುಗಳ ಕೊಂಬುಗಳಿಗೆ ನೇತಾಡಿ ಸ್ವರ್ಗವನ್ನೆದುರು ನೋಡುತ್ತ ಮರವೇರಿ, ಕಡ್ಡಿಗಳನ್ನು ಕಿತ್ತು ಕಿಸಿಗೆ ತುರುಕಿ, ಮಾರಿಗೆ ತಂದೊಪ್ಪಿಸುವ ಪುಣ್ಯಕಾರ್ಯವನ್ನು ಹೊತ್ತು ಕೊಳ್ಳುವಂತಾಗಿತ್ತು ‘ಸ್ವದೇಶೀ’ ಎಂಬುದರಲ್ಲಿ ಒಂದಡಿ ಮುಂದೆ ಇಟ್ಟು ಬೇವಿನ ಮರದ ಕಡ್ಡಿಯೇ ‘ಬೃಶ’ ಎಂದು ನಾನು ಕೊಟ್ಟಿ ಬೋಥನೆಯು ಜಿನ್ನೂಗಿ ಮನಸ್ಸಿಗೆ ನಾಟಿಯೇ ಮಾರೆಯು ತಾನ್ನ ಮೂರಡಿ ಮುಂದೆ ಇಟ್ಟು, ಗಂಡನು ಸ್ವತಹ ಸಾಹಸದಿಂದ ತಂದರೆ ಮಾತ್ರ ‘ಶುದ್ಧ ಸ್ವದೇಶೀ’ ಎನಿಸುವುದೆಂದು ‘ಸುಜ್ಞನದಿಂ ನೋಡುತ್ತ’—ಒಮ್ಮೆಗೆ ತಂದ ನೂರು ಕಡ್ಡಿಗಳನ್ನು ದಿನಕ್ಕೊಂಡರಂತೆ ಎರಡು ದಿನ ಮಾತ್ರ ಉಪಯೋಗಿಸಿ—ಉಳಿದ ಇಲರ ಮಾತ್ತಿದರೆ ಸಿಡಿದೆದ್ದ ಪುನಃ ಗಂಂಕ್ಕೆ ‘ಅರ್ಜರು’ ಕೊಡುತ್ತಿದ್ದಳು. ಹಗಲಲ್ಲಿ ಬೇವಿನ ಮರಗಳನ್ನೇರಿದರೆ ಸೈಹಿತರು ಕಂಡು ನನ್ನ ಸ್ವಾಸ್ಥ್ಯದ ವಿಷಯ ಸಂಶಯಗೊಂಡಾರೆಂಬ ಸಂಶಯದಿಂದ ಸೂರ್ಯಾಸ್ತ ಮಾನವಾದ ಮೇಲೆಯೇ ಆ ಕಸರತ್ತಿಗೆ ತೆರಳುತ್ತಿದ್ದ ಇಷ್ಟಾದರೂ ನನ್ನ ಸ್ವದೇಶೀ ಪ್ರೇಮವು ಎಳ್ಳುಷ್ಟು ಕಡಿಮೆಯಾಗಲಿಲ್ಲ

“ಬಾ, ನಮ್ಮಲ್ಲಿನ್ನು ‘ಟೊಮ್ಮ’ ಇಲ್ಲ, ಸುಬ್ಬ ಮಾತ್ರ—ತಿಳಿಯತೇ?” ಎಂದೆ

ಮಾರೆಯು ಕೊರಡಿಗೆ ಬಂದು, ಮೇಜಿನ ಮೇಲಕ್ಕೆ ಬಾಗುತ್ತ, “ಅದೇನು, ಸುಬ್ಬ ಎನ್ನುವುದೇಕೆ?” ಎಂದು ಕೇಳಿದಳು

“ಟೊಮ್ಮ ಎಂಬ ಹೆಸರು ವಿದೇಶಿ!”

“ನಿಮಗೆ ಹುಚ್ಚು! ನಾಯಿಯ ಹೆಸರಲ್ಲಿಯೂ ವಿದೇಶಿ—ಸ್ವದೇಶಿಗಳ ಮಾತೇ?”

“ಕೇವಲ ತತ್ತ್ವ, ನೀತಿ ಸ್ವದೇಶಿ ನಾಯಿಗೆ ವಿದೇಶಿ ಹೆಸರೇಕೆ?”

పరోహ్యరు తమ్మునాయిగళన్ను ‘నాటి’ ‘శిట్టు’ ముంతాగి కరివరే? అవరల్లి స్పృదేతీఏ ఎంబుదర ప్రేమ అష్టిదే. అవరష్టి స్పృదేతీఏ నిష్ఠావంతరు నావూ ఆగబారదే? నాయియ హేసరిగూ నమగే విదేతీయరే గతియే? ఆచాయ్య ప్రపుల్ల చంద్రరోయ్యర. .”

“ಸಾಕು, ಸಾಕು! ಛೆವ್ಧವಿಲ್ಲದ ಹುಳ್ಳು ಇದು! ನಾಯಿಗೆ—‘ಸುಬ್ಬು’! ಗಂಡನರಿಗೆ ಅಭಿನೂನ ಇಲ್ಲ! ಮನುಷ್ಯರ ಹೆಸರು ನಾಯಿಗೇ?”

“ಮತ್ತೇನೆಂದು ಕರೆಯಲಿ? ನಾಯಿ ಜಾತಿಯಲ್ಲಿ ಹೆಸರಿಡುವ,—
ನಮಗೆ ತಿಳಿಯುವ—ಅದ್ಭುತ ಇನ್ನೊಷಟಿಸಿಲ್ಲ ಮನುಷ್ಯರೇ ಕರುತ್ತಿ
ಗೊಂಡು ಒಂದು ಹೆಸರನ್ನು ಕಲ್ಪಿಸಿ ಆ ಬಡ ವ್ಯಾಳಿಗಳಿಗೆ ನಾಮಕರಣದ
ಉಪಕಾರ ಮಾಡುತ್ತಿರುವರು!—ಏನು, ಏನೆನ್ನಬೇಕೆನ್ನುವೆ?—‘ಶಾಸಕ
ರತ್ನ’ವೆನ್ನಲೇ?”

“ನೇರಿಕೆರಿಯ ರತ್ನನ ಗಂಡನು, ತನ್ನ ಹೆಂಡತಿಗೆ ಪರಿಹಾಸ್ಯವಾಡು
ತೀರುವರೆಂದೆಣಿಸನ್ನೇ”

“శానుమణియేందరాగదే?”

“ಅದು ಉಚ್ಛರಕ್ಕೆ ಸ್ವಲ್ಪ ಕಷ್ಟ ಮುಂದೆ ನಾವು ಸುಲಭೋ ಉಚ್ಛರಕ್ಕಾಗಿ ‘ಶ್ವಾಸವನ್ನ ಬಿಟ್ಟು ‘ನಮಹಿ’ ಎಂದು ಕರೆದರೆ, ರತ್ನನ ಅತಿಗೆಗೆ ದುಃಖವಾಗುವದೇನೋ’”

ರತ್ನನ ಅತಿಗೆಯ ಹೇಸರು ರಮಣಿ! ಒಂದು, ನಿಟ್ಟಿಸಿರುಬಿಟ್ಟೆ.
“ಮಾರಾ” ಪ್ರೇಗಾದರ ಬಾಳುವುದೇ ಕವ್ಯ ನಾವು ನಿರಪರಾಧಿಗಳಾಗಿದ್ದರೂ
ಇತರಿಗೆ ದುಃಖವೆಂದರೆ ಅದೊಂದು ನಮಗೂ ದುಃಖ! ಆದುದರಿಂದ
‘ಶಾನರಾಜ’ನೆನ್ನುವ ”

“ మింగి కోపబంతు “సుబ్బ ఆయితు—రత్నవాయితు—
వణియాయితు—జన్మ రాజు—ముందే చక్రవర్తి—ఆ మేలి
నిమ్మ నాలిగేయీ నమ్మ రమేయ గండన హసరు రాజు ఎంచుదన్న
లక్ష్మిసువంతిల్లవే?”

ನನ್ನ ಬಡನಾಯಿಗೊಂದು ಹೆಸರನ್ನು ದಯಪಾಲಿಸದವ್ಯಕ್ತಾಗ್ರಹಣಿ
ವೊರೆಯ ಬಳಗವು ಬೆಳೆದಿರಬೇಕೇ?

“‘ಒಹೋಯ್ಯು’ ಎನ್ನುವ, ಹಾಗೆ ಸಂಬೋಧಿಸುವುದೇ ಒಂದು ಹೆಸರಾಗಿರಲಿ!” ಎಂದೆ ವಿಂತೆಯು ನಕ್ಕಳು ಆಕೆಯನ್ನು ನಗಿಸುವ ಗುಟ್ಟು ನನಗೆ ಗೊತ್ತು ಎಂದು ಹೆಮ್ಮೆಪಟ್ಟಿ.

“ನಿಮ್ಮ ಮನಸ್ಸಿನಲ್ಲಿದ್ದಂತಾಗಲಿ ಜನರು ನಿಮ್ಮನ್ನೇ ನೋಡಿ ನಕ್ಕಾರು! ಮಾತ್ರ, ಸೆಲೀಮನ ವಿಂತೆಯ ನೇನಪಾಗಿ ನನ್ನ ಹೆಸರನ್ನು ‘ನೇತ್ರಾವತಿ’ ಅಥವಾ ‘ವಿಂತಾಕ್ಷಿ’ ಎಂದು ಬದಲಾಯಿಸಬೇಕಿರಿ. ನಾನು ಕೇಳುವವಳಿಲ್ಲ!” ಎಂದು, ನಾನು ಮರಿಯದಂತೆ ತನ್ನ ರೂಪದ ಶ್ರೀಷ್ಟತೆಯನ್ನು ನೆನಪು ಮಾಡಿಕೊಟ್ಟು, ನಾನೇ ಸಾಹಸಗೊಂಡು ಕಲ್ಪಿಸಿದ ಹೆಸರುಗಳನ್ನೂಲ್ಲದೆ— ತಾನಾಗಿ ಸೂಚಿಸದೆ, ಮೇಜಿನ ಮೇಲಿದ್ದ ಲೇಖನಿಯನ್ನು ತೆಗೆದು, ಶಾಗದದ ಮೇಲೆ ‘ನಾಯಿ—ನಾಯಿ—ನಾಯಿ—ನಾಯಿ’ ಎಂದು ಪಳೆಂಟು ಬಾರಿ ಬರಿದುಬಿಟ್ಟಳು. ನಾನು ಈ ಲೇಖನಿಯನ್ನು ಮೆಲ್ಲನೇ ನನ್ನ ಕ್ರೇಗೆ ಸೆಳಿದು ಕೊಂಡು ಆಕೆಯ ಅರಿವಿಲ್ಲದೆ—‘ನಾಯಿ’ ಎಂಬುದರ ಮೇಲೆ ‘ವಿಂತೆ’ ಎಂದು ಬರಿದು ಕೇಳಿಗೆ ನನ್ನ ಸರಿಹಾಕಿ ಇಟ್ಟು,—

“ಇರಲಿ, ನಾನೋಂದು ಕತೆ ಬರಿಯಬೇಕೆಂದಿದ್ದೆ ಏನು ಹೆಸರಿಡಲಿ? ಅದನ್ನೇ ಸುಬ್ಬವಿನೊಡನೆ ಕೇಳುತ್ತಿದ್ದೆ ಆದರೆ, ಅದಕ್ಕೆ ನಿನ್ನಪ್ಪ ಮಿದು ಇಲ್ಲ.—ನಿನ್ನಪ್ಪ ಅಂದವಾಗಿ ಮಾತಾಡಲೂ ಬಾರದು ಆದಕಾರಣ ನೀನೇ ಸೂಚಿಸು” ಎಂದೆ

“ನಾಯಿಗೆ ನಿಮಿಷಕ್ಕೆ ನಾಲ್ಕು ಹೆಸರಿಡುವ ಚಾತುಯಾವುಳ್ಳವರು ಸೀವು, ಸಣ್ಣ ಕತೆಗೊಂದು ಪುಟ್ಟ ಹೆಸರಿಡಲು ಹೆಂಡತಿ ಬೇಕೇ? ನಾಚಿಕೆಯಿಲ್ಲವೇ?” ಎಂದಳು ವಿಂತೆ

“ನಾಚಿಕೆ? ಮಾವಯ್ಯನವರಿಂದ ನಿನ್ನನ್ನು ಕೊಂಡುಕೊಂಡಾಗ ಬೇರೆ ಬೆಲೆಕೊಡಲಾರದೆ ನಾಚಿಕೆಯನ್ನು ಕೊಟ್ಟಬಿಟ್ಟೆ. ಆಗಲಿ, ಏನನ್ನು ಸೂಚಿಸುವೇ?”

“ಕತೆಯೇನು?”

“ಕೃಷ್ಣಸ್ವಾಮಿ ಎಂಬವನೊಬ್ಬ ದಿಂಡ; ಅವನಿಗೆ ದೊಡ್ಡ ಮುಖ; ದೊಡ್ಡ ಕಣ್ಣ; ಸಣ್ಣ ಮೈ ಯಾರೂ ಹೆಣ್ಣ ಕೊಡುವವರು ಮುಂದೆ ಬರಲಿಲ್ಲ.”

“ನಾನು ಹೇಳಲಿಲ್ಲವೇ, ಗಂಡಸರಿಗೆ ನಾಚಿಕೆಯಿಲ್ಲವೆಂದು? ಹೊಣ್ಣು—
ಮದುವೆ—ಚುಂಬನ, ಇಷ್ಟಿಲ್ಲದೆ ನಿಮ್ಮ ಕತೆಯಿಲ್ಲ!” ಎಂದು ಬಿರುನುಡಿ
ಯನ್ನಾಡಿದಳು

“ಸ್ವಾಮಿಯು ತಾನೇ ಹುಡುಕಿ ತರುವೆನೆಂದು ಹೊರಟನು. ದಾರಿ
ಯಲ್ಲಿಂದು ಹೊಟೀಲು ಸ್ವಾಮಿಯು ಉಟಕ್ಕೆ ತಂಗಿದನು ಅಲ್ಲಿಯ
ಯಜಮಾನಿಗೆ ”

“ನೋಡಿ, ಪುನಃ ಹೆಂಗಸಿನ ಮಾತ್ರಾ!”

“ಇಬ್ಬರು ಹೊಣ್ಣು ಮಕ್ಕಳು”

“ಒಂದಲ್ಲಿ—ಎರಡು!”

“ಒಬ್ಬಳ ವಯಸ್ಸು ಹದಿನಾರು ”

“ಆಯ್ದ್ಯೇ, ನಿಮ್ಮ ಕತೆಗಳಲ್ಲಿ ಸ್ತ್ರೀಯರೆಲ್ಲ ಹದಿನಾರರಿಂದ ಹದಿನೆಂಟು
ವಯಸ್ಸಿನೊಳಗಿನವರೇ!—ಮಾರ್ಕಂಡೇಯನಂತೆ! ಪ್ರಾಯಸಂದವರ ಮೇಲೆ
ಅಷ್ಟೂ ಅನಾದರಾ!”

“ವಂತೊಬ್ಬಳಿಗೆ ಇನ್ನೂ ಹದಿನೆಂಟಾಗಿರಲಿಲ್ಲ!”

“ನೋಡಿ! ನಾನು ಹೇಳಿದಲ್ಲಿಗೇ ಬಂತು! ಯಜಮಾನಿಯ ಪ್ರಾಯ
ವನ್ನೇಕೆ ಹೇಳಲಿಲ್ಲ?”

“ಸ್ವಾಮಿಗೆ ಕಿರಿಯರ ಮೇಲೆ ಮನಸ್ಸು ನೆಟ್ಟುಕೂತಿತು”

“ಕಿರಿಯರ ಮೇಲೆ ಧೈಸ್ಟಿ! ಕತೆ ಬರೆಯುವ ಬದಲಾಗಿ ನೀವು ಮದುವೆ
ಮನೆಯ ಲೆಕ್ಕ ಬರೆವ ಕರಣಿಕರಾಗಬಾರದೇ?”

“ಆ ಕಿರಿಯವಳ ಮೈವಣ ಕೇತಕಿಯಂತೆ”

“ರಾಮರಾಮಾ! ಕೇತಕಿಯಂತೆ ಮೈಗೆ ಮುಳ್ಳುಗಳೂ ಇರಲಿಲ್ಲವಷ್ಟೇ!

.... ಒಂದು ಮದುವೆಯ ಕಂಪನಿ ತೆರೆಯಿರ, ಅಲ್ಲಿ ಕುಳತು, ಹಾದಿ
ಹೋಕರೆಲ್ಲರ ರೂಪದ ಮನೋಹರತೆ, ವಯಸ್ಸಿನ ಅಂದಾಜು ಸಂಖ್ಯೆ.
ನಡಿಗೆಯ ಲಾಲಿತ್ಯ, ಸೀರೆಯ ಸೊಬಗು, ಕೈಬಳಿಗಳ ರುಣತ್ವಾರದ
ರಮ್ಮತೆ, ಕಣ್ಣಗಳ ಚಲನೆಯ ಬೆಡಗು ಮುಂತಾದುವನ್ನು ಬರೆದಿಡುವ
ಕೆಲಸ ಕೈಗೊಳ್ಳಿರಿ!”

ಎಂತಹ ಮಾತುಗಳು! ಗಂಡಸರಿಗೆ ಅಭಿಮಾನವಿಲ್ಲ—ನಾಚಿಕೆಯಿಲ್ಲ—

ಮುದುಳಿಲ್ಲ,—ಮುದುವೇ, ಚುಂಬನಗಳಿಲ್ಲದೆ ಕತೆ ಬರೆಯಲು ತಿಳಿಯುವುದಿಲ್ಲ—
ಕೀರಿಯ ಹೊಣ್ಣಿನ್ನು ಬಿಟ್ಟು ಮಾತಿಲ್ಲ.... !

ಕೋಪ ಬಂದುದು ನನಗೆ ಈಗಲೀಗ “ಮಿರಾ!” ಎಂದೆ.

“ಎನ್ನು?”

“ಗಂಡಸರಿಗೆ ಅಭಿಮಾನವಿದೆ!”

“ಇಲ್ಲ”

“ನಾಚಿಕೆ ಇದೆ!”

“ಎಳ್ಳುವೂ ಇಲ್ಲ.”

“ಮಿದುಳಿದೆ!”

“ಕಾಲಾಜೆ ತೂಕವೂ ಇಲ್ಲ ”

“ಚುಂಬನದ ಮಾತಿಲ್ಲದೆ ಕತೆ ಬರೆಯಬಲ್ಲರು!”

“ಒಂದು ಪಂಕ್ತಿಯನ್ನೂ ಬರೆಯಲಾಗುವುದಿಲ್ಲ.”

“ಕೀರಿಯ ಹೊಣ್ಣಿನ್ನು ಬಿಟ್ಟುಬಿಡುಬಲ್ಲರು!”

“ಅಸಾಧ್ಯೀ”

ಹೆಜ್ಜೆ ಹೆಜ್ಜೆಗೂ ಕಡಿದಂತಾಯಿತು. ಹೆಂಗುಸರಿಗೆ ಗಂಡುಸರ
ಜಾತಿಯ ವಿವರ ಇಷ್ಟು ಕನಿಷ್ಟುತ್ತರ ಅಭಿಪ್ರಾಯವೇ?— ಎಂತಹ
ನಾಲಿಗೆ!

ಹೇಳಿದೆ “ಮಿರಾ, ಬರೆಯಬಲ್ಲಿ! ಹೆಂಗುಸರಿಲ್ಲದೆ, ಸ್ತ್ರೀಪಾತ್ರದ
ಸನ್ನಿವೇಶವೇ ಇಲ್ಲದೆ, ಒಂದು ಕತೆ ಬರೆದುಬಿಡುವೆನು ನೀನು ನೋಡುವಿ
ಯಂತೆ! ಹೆಸರನ್ನೂ ಬಲ್ಲೆ,—‘ಆ ನಾಯಿ’”

“ಈ ಕೋತಿ ಎಂದರಾಗದೇ?”

“ಅಥವಾ,—ಹೆಂಗುಸರಿಲ್ಲದಿದ್ದರೆ?”

“ನೀವು ಜನನಕ್ಕೆ ಬರುತ್ತಲೇ ಇದ್ದಿಲ್ಲ” ಎನ್ನುತ್ತ ಮಿರೆಯು ತಿರುಗಲು,
ವೇಣಿಯನ್ನು ಹಿಡಿದೆಕೊಡಾಗ “ಬರಟೆ ಬುದ್ಧಿ!” ಎನ್ನುತ್ತ ತಪ್ಪಿಸಿ
ಕೊಂಡು ಅಡ್ಡಶ್ಯಾಳಾದಳು

ಅಷ್ಟಕ್ಕೂ ಪರಾಭೂತನಾಗಿ ಹೋದೆ! ನಿಮಿಷ ನಿಮಿಷಕ್ಕೂ ಅಪ
ಜಯಾ!!

ಮಿಂದಿಯ ಮೇಲೆ ಸೇಡುತ್ತಿರಿಸಿಕೊಳ್ಳುವೆನೆಂದು ಅಗಲೇ ಬರಿಯಲು ಆರಂಭಿಸಿದೆ ಸಾರಾಂಶವಿಷ್ಯೆ —

“ಧ್ವಜರಕ್ಷಕ”

‘ಟೋಮ್’ ಎನ್ನುತ್ತಿದ್ದರು,—ಅದನ್ನು ಕುಂಜಾರಾವು ನಾಯರ ನಿಗೆ ‘ಸ್ವದೇಶೀ’ ಪ್ರೇಮವು ಮೇರೆ ಮಿಂದಿದುದರಿಂದ ಹೆಸರು ದೇಶಿಯಾಗಬಾರದೇಕೆಂದು ಹೊಳೆಯಿತು ನಾಮವು ಅನ್ನಧರ್ಮವಾದುದಾಗಿರಬೇಕೆಂದೇ ಆಲೋಚನೆಯಲ್ಲಿದ್ದನು ತಿಂಗಳಿರಡು ಕಳೆದರೂ ಹೆಸರು ಹೊಳೆಯಲ್ಲಿ ಒಂದು ರಾತ್ರಿ ಅವನು ಹೀಗೆಯೇ ಆಲೋಚಿಸುತ್ತ ತನ್ನ ಮಹಡಿಯ ಮೇಲೆ ಮಳ್ಳಿಗಿ, ಕಿಟ್ಟಿಕಿಯಿಂದ ಹೊರಗೆ ಸೋಡುತ್ತಿದ್ದನು. ಬೆಳ್ಳನೆ ಬೆಳದಿಂಗಳತ್ತು ನಾಯಿಯು ಕೆಳಗೆ ಬೊಗಳಿತು ಸೋಡಿದರೆ, — ಮನೆಯ ಪ್ರವೇಶದ್ವಾರದಲ್ಲಿ ಕಟ್ಟಿದ್ದ ರಾಷ್ಟ್ರೀಯ ಧ್ವಜವನ್ನು ಹಾಡಿಹೊಕೊಬ್ಬನು ಕಿತ್ತು ತೆಗೆವ ಪ್ರಯತ್ನದಲ್ಲಿದ್ದನು ಒಂದೇ ನಿಮಿಷ,—ನಾಯಿಯು ಅಪರಿಚಿತನ ಮೇಲಕ್ಕೆ ನೆಗೆಯಿತು ಮರುನಿಮಿಷದಲ್ಲಿ ಇಬ್ಬರೂ ರಸ್ತೆಯಲ್ಲಿ ಹೊರಾಡಿದರು. ಮೂರನೆ ನಿಮಿಷದಲ್ಲಿ ಅಪರಿಚಿತನು ಮಾಯ! ನಾಯಿಯು ಧ್ವಜದಿಗೆ ಒಂದು ಕುಳಿತಿತು ಕುಂಜಾಕಣ್ಣನಿಗೆ ‘ಟೋಮ್’ನ ಸ್ವದೇಶೀ ಪ್ರೇಮವನ್ನೂ ರಜಪೂತರಂತಹ ಶಾಯಿವನನ್ನೂ ಕಂಡು ಆಶ್ಚರ್ಯ—ಸಂತೋಷಗಳುಂಟಾದುವು. ಅಗಲೇ ತಟ್ಟನೆ ಒಂದು ಹೆಸರೂ ಮನಸ್ಸಿನಲ್ಲಿ ಉದಯಿಸಿತು —‘ಧ್ವಜರಕ್ಷಕ’ ಮರುದಿನ ಟೋಮನ ಹೆಸರು ‘ಧ್ವಜರಕ್ಷಕ’ನೆಂದು ಕಳೆದ ರಾತ್ರಿಯ ವಿಸ್ತೃಯಕರ ಫಟನೆಗಳೊಂದಿಗೆ ಉರಿನಲ್ಲಿಲ್ಲ ಪ್ರಸಿದ್ಧವಾಯಿತು. ಮುದುಕ ಫೋಟೋಗ್ರಾಫರೊಬ್ಬರು ಸ್ವಾಕಲಿನಲ್ಲಿಡಿ ‘ಧ್ವಜರಕ್ಷಕ’ನ ಒಂಭತ್ತು ಬಗೆಯ ಭಾವಚಿತ್ರಗಳನ್ನುತ್ತಿ, ಬಾಲವನ್ನೊಬ್ಬರಿಗೂ, ಮಾತಿಯನ್ನೊಬ್ಬರಿಗೂ, ಶಾಲುಗಳನ್ನೊಬ್ಬರಿಗೂ, ಇವೆಲ್ಲವುಗಳನ್ನು ಕೆಲವರಿಗೂ ವಿಕರಿಸಲು,—ಹಾಗೂ ಪ್ರಕಾರವಾಯಿತು. ಅದರೆ, ದುಡ್ರೀವನಶಾತ್ರಾ ‘ಧ್ವಜರಕ್ಷಕ’ನು ಕೆಲವು ದಿನಗಳಲ್ಲೇ ಒಂದು ವಿಷಪೂರಿತ ಅಂಬೋಡಿಯನ್ನು ತಿಂದು ಆದೇ ಧ್ವಜದ ಕೆಳಗೆ ಮಲಗಿ ಪ್ರಾಣತ್ಯಾಗ ಮಾಡಿತು! ನಗರವೆಲ್ಲ ಶೋಕದಿಂದ ಕರಗಿತು! ಉರಲಿನ ಹರತಾಳ. ಎಲ್ಲರೂ ಅಂಗಡಿಗಳನ್ನು ಮುಚ್ಚಿ ರಾಷ್ಟ್ರೀಯ ಧ್ವಜಗಳೊಂದಿಗೆ

‘ಧ್ವಜರಕ್ಷುಕ’ನ ಶವನನ್ನು ನಗರದ ಹೊರಗೆ ಹಿಂಬಾಲಿಸಿ, ಅಲ್ಲಿ ಎಂಟಡಿ ಆಳಕ್ಕೆ ಹೊಳಪ್ಪು ಇರುವಾಯಿಯ ಹೊಗಳನ್ನು ಸುರಿದು, ಅನೇರು ಉದುಬತ್ತಿಯನ್ನು ಹೊತ್ತಿಸಿಪ್ಪು, ‘ದೇಶಭಕ್ತ ಧ್ವಜರಕ್ಷುಕಕೇ ಜೈ’ ಎಂದು ಆಶಾಶವನ್ನು ಭೇದಿಸಿ ದೇವರ ಕಿವಿಗೆ ಖಂಡಿತವಾಗಿ ಮುಟ್ಟುವಂತೆ ಫೋನ್ ಗಳಿಂದ ಮೆರೆದರು. ದೇಶಭಕ್ತರೊಬ್ಬರು “ಹಾ ಹೇದನೇ ಧ್ವಜರಕ್ಷುಕನು ವರ | ಏರ ಸ್ವರ್ಗವ ಪಡೆದನೇ || ನಾದಿಗರ ಅಂಬೋಡಿ ತಿನ್ನುತ | ಬೂದಿಯಾದನೇ ಸತ್ತನೇ ||” ಎಂದು ಹೃದಯಂಗಮನಾದ ಕವಿತೆಯನ್ನೂ ಆರ್ಥತಾವಿನಲ್ಲಿ ಅಚ್ಚುಹಾಕಿಸಿ, ಅಂದೇ ಸಾಯಂಕಾಲ ಮೈದಾನಿನಲ್ಲಿ ದುಃಖಸೂಚಕ ರರಾವು ಮಾಡಲು ಕೂಡಿದ ಜನರಿಗೆ,—‘ಇದರಿಂದ ಹುಟ್ಟಿ ಬರುವ ಹಣವು ಧ್ವಜರಕ್ಷುಕನ ಸ್ವಾರಕಕ್ಷಾಗಿ ಸಹಾಯಧನ’ವೆಂದು ಪ್ರತಿಗೆ ಇಪ್ಪೆಯಂತೆ ವಿಕ್ರಯಿಸಿದರು ಉರ ಸದ್ಗೃಹಸ್ಥರು ವಂತಿಗೆಮಾಡಿ, ಶೋಕಾಕುಲರಾಗಿ ಹುಚ್ಚುತನದ ಚಿಹ್ನೆಗಳನ್ನು ತೋರಿದ ಕುಂಜಾನಾಯರ ರಿಗೆ ಒಂದು ನಾಯಿಮರಿಯನ್ನು ಬಹುಮಾನಕೊಟ್ಟಿರು. ಈ ಬಹುಮಾನದ ನಾಯಿಯು ಕಳ್ಳಿರು ಬಂದರೆ ಎಂದೂ ಬೋಗಳದೆ ಅಪಾಯಕಾರಿ ಎಂದು ಕಂಡರೆತಪ್ಪದೆ ಕಚ್ಚುತ್ತಿದ್ದ ಕಾರಣ ಇದಕ್ಕೆ ‘ಸತ್ಯನಾರಾಯಣ’ ಎಂದುನಾಮ ಕರಣವಾಯಿತು ನಾಯಕರು ಇಂದಿಗೂ ಆ ಮೃತಶ್ವಾನದ ಹೆಸರಲ್ಲಿ ಈ ಹೊಸ ಮರಿಗೆ ವಂತಿಗೆಯ ಹಾಲು ಇಡಿಸಿ, ಧ್ವಜರಕ್ಷುಕನ ಹೆಸರು ಚಿರಸ್ವಾಯಿಯನಿಸುವಂತೆ ಸಾಧಿಸುತ್ತಿರುವರು ಇಂತಿದು ‘ಆ ನಾಯಿ’.

ಕತೆ ಮುಗಿಯಿತು ಸ್ತ್ರೀ ವಾತ್ರವಿರಲಿಲ್ಲ ಮರುದಿನ ವಿಂತೆಗೆ ನನ್ನ ಯಶಸ್ವನ್ನು ತಿಳಿಸಿ, ಗೌರವದಿಂದ ಹೊರಗೆ ಹೋಡಿ

“ಟೋಮ್ ಇಲ್ಲ!” ಎಂದು ಗಾಬರಿಯಿಂದ ನುಡಿದಳು ವಿಂತೆ,— ನಾನು ಮನೆಯೋಳಗೆ ಕಾಲಿಡುವಾಗ ಈ ಉತ್ತಾಹ!

“ಸುಬ್ಬ? ಎಲ್ಲಿ ಹೋಡನು?”

“ಅಲ್ಲ,—ಟೋಮ್! ಎಲ್ಲಿ ಹೋಡನೋ! ಅಯ್ಯೋ, ಎಷ್ಟ ಮಂದರ ನಾಯಿ!”

‘ಕೊರಂಬ್ಯಾನ್’ ಬಳಯಲ್ಲಿ ವಿದ್ಯುಷ್ಟಕ್ಕೆಯ ಪ್ರವಾಹದಲ್ಲಿ— ಅಂಗೇಯರಂತೆ—ಗೌರವಾಹಂವೇನಿಸುವಂತೆ ನಗುತ್ತ ತನ್ನ ಜಾತಿಗೃಹಸ್ಥ

ರೊಡನೆ ಪ್ರಾಣಬಿಡುವ ‘ಸುಭ್ಯ’ (ಅಥವಾ ಟೋಮ್‌)ನ ಚಿತ್ರವು ಕಣ್ಣ ಮುಂದೆ ಬಂದಂತಾಗಿ ತಲೆತಿರುತ್ತು ಅಲ್ಲಿಂದಲೇ ಹೊರಗೆ ಕಾಲಿಟ್ಟಿ,— ಸುಭ್ಯವನ್ನು ಹುಡುಕಹೋಗುವೆನೆಂದು.

“ನಿಲ್ಲಿರಿ!” ಎಂದಳು ವೊರೆ

“ಏಕೆ” ಎಂದು ಕೇಳಿದೆ

“ಇತ್ತೆ ಬನ್ನಿರಿ!—ಅಷ್ಟು ಗಾಬರಿ ಬೇಡ ”

ಬಂದು, “ಸುಭ್ಯ ಇಲ್ಲ—ಹುಡುಕಲೇ ಬೇಕು” ಎಂದೆ

“ಹುಡುಕಬಹುದು ಆದರೆ, ಒಂದು ಪ್ರಶ್ನೆಗೆ ಉತ್ತರ ಕೊಡಬೇಕು ನಿಮ್ಮು ಆ ಕತೆಯಲ್ಲಿ ಆ ಸುಟ್ಟಿನಾರಾಯನ ವಂತಿಗೆಯ ನಾಯಿಯ ಹೆಸರೇನು”

• “ಘೂ, ಅಷ್ಟೇ? ಸತ್ಯನಾರಾಯಣ!”

“ಈಗಲೇ ಆ ಕಾಗದವನ್ನು ಸುಟ್ಟುಹಾಕಬೇಕು”

“ನಾಯರನ ನಾಯಿ.. ”

“ಇಬ್ಬರೂ ಈ ನಿಮಿಷದಲ್ಲಿ ಬೂದಿಯಾಗಬೇಕು! ಇಲ್ಲದಿದ್ದರೆ ..!”

ತಿಳಿಯಿತು,—ವೊರಿಗೆ ಕೋಪ ಬಂದಿದೆ! ‘ಸ್ವಾಂಡಿ’ನಲ್ಲಿದ್ದ ಸೀರೆಯ ಕಡೆಗೆ ದೃಷ್ಟಿ ಎತ್ತಿದ್ದಾಳೆ!—ತವರುಮನೆಯ ನೇನಪು! (ಕಳೆದ ವರ್ಷ ಸೆರಬಂದಾಗ ಆಕೆಯ ತವರುಮನೆಯ ಜಗಲ ತನಕವೂ ನೀರು ಬಂದಿತ್ತಂತೆ ಮನೆ ಸುರಕ್ಷಿತಾ ಅದೇ ಆಕೆಯ ಹೆಮ್ಮೆ!)

“ವೊರಾ! ಸತ್ಯನಾರಾಯಣ ಎಂದರೆ. ..”

“ಇಲ್ಲ, ನಾನು ಕೇಳುವುದಿಲ್ಲ ಅಣ್ಣನು ಇನ್ನೆರಡು ದಿನಗಳಲ್ಲಿ. ”

ಹಾ! ಸರಿ ಆಕೆಯ ಅಣ್ಣನ ಹೆಸರು ಸತ್ಯನಾರಾಯಣ!—ಎಂತಹ ಮಹತ್ವಾಪ ಮಾಡಿರುವೆನು!! ”

“ಆ ಹೆಸರು ಹೋಗಲ ಹನುಮಂತ ಎಂದು ಬರೆವೆನು

“ಹೊರಟೆ—ಹೊರಟೇ ಬಿಟ್ಟಿ ಲಲಿತೆಯ ಮಾವನ. ..”

ನಿಜ ನಿಜ! ಲಲಿತೆಯೆಂದರೆ ಸಿಡುಕಿನ ವೊರಿಯ ಮಿಡುಕಿನ ತಂಗಿ, ಅಂತಹ ಲಲಿತೆಯ ಮಾವನ ಹೆಸರು ಹನುಮಂತರಾಯ. (ನಮ್ಮ ಸುಭ್ಯವಿಗೇ ಅವಮಾನವಾಗುವಂತೆ ರಾಯರ ರೂಪ)

“ಹಾಗಾದರೆ ಆ ಕತೆ ಹೋಗಲಿ. ಅಥವಾ, ಕುಂಜಾರಾಮ ನಾಯ

ರೆನ್ನೂ, ತನ್ನ ನಾಯಿಯ ಶೋಕ ತಾಳಲಾರದೆ ಪ್ರಾಣತ್ಯಾಗಮಾಡಿದನು ಎಂದು ತಿದ್ದುವೇನು”

“ಭಾರೀ ಲೇಖಕರು ಇಂತಹ ಕತೆ ಬರೆದರೆ ಹೇಗೂ ಆಗಬಹುದು. ಕನ್ನಡ ನಾಡಿನ ಭಾಗ್ಯವೇನಿಸಿತು! ಆದರೆ, ನೀವು ಬರೆದರೆ ಆ ಕತೆಯನ್ನೊಂದು ವ ಕೆಲವುಂದಿಗಳನ್ನು ಸಂಬಳ ಕೊಟ್ಟಬಾರೂ ಸಂಪಾದಿಸಿರಿ. ಅಷ್ಟು ಸುಲಭವಾಗಿ ಸಾಯುವ ಆ ಕೊಮುಲ ಹೈದರ್ಯಾ ನಾಯರನನ್ನು ಆಯು ವೇರೆದದಲ್ಲಿ ಪ್ರಸಿದ್ಧಿಹೊಂದಿದ ಮಲೆಯಾಳಗಳು ಹೊದಲೇ ತಿಳಿದಿದ್ದರೆ ‘ಸಿಕ್ಕಿಸ್’ ಮಾಡಬಹುದಿತ್ತು ಪಾಪ! . ಹೇಗೂ ಇರಲಿ ಇತ್ತು ಬನ್ನಿ. ನಿಮ್ಮ ಸುಬ್ಜಿವನ್ನು ನಾನೇ ಹುಡುಕಿಕೊಟ್ಟರೆ ನನಗೇನು ಬಹುಮಾನ ಕೊಡುವಿರಿ” ಎಂದಳು

ವಿಚಿತ್ರ!

“ನೀನು ಬೆಲೆಕಟ್ಟಲಾರದ ಅಂ ಮುತ್ತುಗಳನ್ನು ಕೊಡುವೇನು!”

“ಖಂಡಿತವೇ? ಇವ್ವತ್ತೆಯದು? ಸಾಲವೇ?”

“ಸಾಲವಲ್ಲ ನಿನಗೆ ಸಂತೋಷವಾಗುವುದಾದರೆ ಸ್ವೀಕರಿಸಬಹುದು. ಇಲ್ಲಿದಿದ್ದರೆ ಹಿಂತಿರುಗಿ ಕೊಡು ಹಾಗೆಯೇ ಭದ್ರವಾಗಿಟ್ಟುಕೊಳ್ಳತ್ತೇನೇ”

“ಒನ್ನಿರ್” ಎನ್ನತ್ತೆ ಒಳಗೆ ಕರೆದುಕೊಂಡು ನಡೆದಳು ಒಳಗಿನ ಕೊರಡಿಯಲ್ಲಿ ನಾಯಿಯ ಬಗುಳಾಟ ಕೇಳುತ್ತಿದೆ ಆದರೆ, ಎಲ್ಲಿಯಾ ಸುಬ್ಜಿ ಇಲ್ಲ! ಎಂತಹ ಏಂದ್ರಜಾಲ!

“ಸುಬ್ಜಿ ಎಲ್ಲಿ?” ಎಂದು ಕೇಳಿದೆ

“ಕಣ್ಣ ಮುಚ್ಚಿರಿ!” ಎಂದಳು ಮುಚ್ಚಿಕೊಂಡೆ.

ಎರಡೇ ಕ್ಕೊಣ,—ಸುಬ್ಜಿವು ಬಂದು ನನ್ನ ಕಾಲನ್ನು ನೆಕ್ಕತ್ತಿರುವುದು ಭಾಸವಾಯಿತು ಕಣ್ಣ ತೆರೆದೆ. ನಿಜವಾಗಿ ಸುಬ್ಜಿ! ಸಂತೋಷದಿಂದ ಬಾಲವನ್ನಾಡಿಸುತ್ತಿದೆ

“ಮಾರಾ! ಇದೇನು? ಎಲ್ಲಿಂದ?—ಎಲ್ಲ ನಾಟಕ!” ಎಂದೆ

“ಅಹುದು; ಇನ್ನು ನಾಯಿಗೆ ‘ಸ್ವದೇಶಿ’ಯ ಹೆಸರಲ್ಲಿ, ಇತರರ ಮನನೋಯಿಸುವ ಹೆಸರಿಡಬೇಕಿರ ನಮ್ಮ ಹಿಂದೂ ಸಮಾಜದಲ್ಲಿ ಅದು ಸೆಲ್ಲದು. ಯಾವ ಹೆಸರೂ ಒಪ್ಪಿನಂತಿಲ್ಲ. ‘ಟೋಮ್’—‘ಟ್ರೋಗರ್’

ಎನ್ನಲಾರಿರಾದರೆ ಮನುಷ್ಯರಿಗಿಲ್ಲದಂತವುಗಳನ್ನು ಜೆನ್ನಾಗಿ ಆಲೋಚಿಸಿ ಕಲ್ಪಿಸಿ ಇಡಬಾರದೇಕೆ?” ಎಂದಳು

ಈ ಪ್ರಮಾದ! ಇನ್ನೊಂದು ಗಳಿಗೆ ಆ ಕಪಾಟನಲ್ಲಿದ್ದರೆ!

“ಸುಬ್ಬ ಎಂದು ಕರೆದರೇನಾಗುವುದು?”

“ನಿವು ನಿಮ್ಮ ಸುಬ್ಬನೊಂದಿಗೆ ವಿಹಾರಕ್ಕೆ ಹೋದಾಗ ‘ಸುಬ್ಬ ಸುಬ್ಬ’ ಎಂದು ಕರೆದರೆ ಎರಡು ಕಾಲಿನ ಸುಭನೊಬ್ಬನು ತನಗೆ ಎರಡು ಕ್ಷೇಗಳೂ ಇವೆಯೆಂದು ಪರಿಚಯ ಮಾಡಿಕೊಟ್ಟರೆ?”

“ಬೋವೂ ಬೋವೂ—ಎಂದರೆ?”

“ಅವಷ್ಟಡಗಳಿಲ್ಲ”

ಒಂದು ನಿಮಿಷ ಆಲೋಚಿಸಿದೆ, ಆ ಮೇಲೆ ಹೇಳಿದೆ “ಬೇಡ,
ವಿದೇಶಿ ಹೇಸರಿಗೂ ನಾವು ಶರಣಾಹೋಗುವುದು ಬೇಡ. ‘ಬೋವೂ’
ಎನ್ನವ ಯಾರಿಗೂ ಕೊಪವಿಲ್ಲ—ದುಃಖವಿಲ್ಲ!”

“ಇರಲಿ ನೋಡಿ ಹೆಂಗುಸರಿಲ್ಲದಿದ್ದರೆ! ಎನ್ನತಿದ್ದಿರಲ್ಲ, ಏನು
ಗುವುದೋ ನೋಡಿರಿ .ಹಣ್ಣಾ, ಮುತ್ತುಗಳೆಲ್ಲಿ?”

ಆಗಲೇ, ಅಲ್ಲೇ, ಒಂದೇ ಕ್ಷಣದಲ್ಲಿ ಇಪ್ಪತ್ತೆಂದು ಮುತ್ತುಗಳನ್ನು
ಕೊಡುವುದೊಂದು ದೋಡೆ ಮಾತೇ?

× × × × ×

ವಿಲೆಯು ಈಗ ನಾಯಿಗೆ ಅನ್ನ ಇಡುವಾಗ ‘ಬೋವೂ ಬೋವೂ’
ಎಂದು ಕರೆವುದಿದೆ. ಆದರೆ, ಮೋಟಾರು ಕೊಂಬಿನ ನೀನಿಂದಾಗಿ ನಾಚಿ
ಕೊಳ್ಳುವುದೂ ಇದೆ “ಸ್ವದೇಶಿಗಾಗಿ ನಾಚಿಕೆ ಬೇಡ” ಎಂದು ಧೈರ್ಯ
ಹೇಳುತ್ತಿದ್ದೇನೆ

೧೨. ಬಾರದ ಜನ್ಮ ದಿನ

ಒಂದಾನೊಂದು ತಿಂಗಳ ತಾರಿಕು ಒಂದು

ನಾಳಿ ತನ್ನ ಜನ್ಮದಿನವೆಂದು ವಿಳಿಸಿ ನನಗೆ ಹೇಳಿ, ಅಥವಾಂವಿನೆ ಮೇಲೆ, ಪ್ರಪಂಚದಲ್ಲಿ ಸಿಗಬಹುದಾದ ಉತ್ಸಾಹವನ್ನು ಗಳಿಸಿರುಗಳನ್ನು ಬರೆದು ಕೊಟ್ಟಿದ್ದಳು

“ನಿನಿದು, ನಿನ್ನ ಜನ್ಮದಿನೋತ್ಸವ ಸಂಭರಮ—ಪೈಭವಗಳೇ ಹುಟ್ಟಿದ ಇಷ್ಟ ವರ್ಷಗಳ ಮೇಲೆ?” ಎಂದು ಪ್ರಶ್ನಿಸಿದೆ

ವಿಳಿಯ ಅಭಿಮಾನವನ್ನು ಕೇಳಿಕಿದಂತಾಯಿತು “ನನ್ನ ಜನ್ಮ ದಿನೋತ್ಸವವೆಂದು ಹೇಳಿದಿನಷ್ಟೇ ಜೀನಸುಗಳು ಮನೆ ಖಚಿಗೆ” ಎಂದಳು “ಹಂ” ಎಂದೆ

“ಕೆಮೈ? ಕಷಾಯ ಮಾಡಲೇ?” ಎಂದು ಪ್ರಶ್ನಿಸಿದಳು

“ಕೆಲವ ಕೆಮ್ಮುಗಳಿಗೆ ಕಷಾಯ ವರ್ಚನವೇ ಪಧ್ಯ—ಕೆಲವಕ್ಕೆ ಹೆಂಡಂಡಿರಿಂದ ಸಾವಿರ ಪೈಲು ದೂರವಿರುವುದು ಪಧ್ಯ!” ಎಂದೆ.

“ನನ್ನ ಜನ್ಮದಿನೋತ್ಸವದ ಸಿದ್ಧತೆಯೆಂದು ನೀವು ನಂಜು ಆಡುವುದಕ್ಕೆ ದಾರಿಯಿಲ್ಲಿ? ಕಳೆದ ಏಳು ವರ್ಷಗಳಿಂದ ಜನ್ಮದಿನೋತ್ಸವಕ್ಕೆ ಯಾತ್ರೆಸಿದವರು ನೀವೇ!”

“ನಿನ್ನ ಸೂಚನೆಯಿಂದಾ!”

“ಸೂಚನೆಯಿರಲಿ. ಒಂದಾದರೂ ನನ್ನ ಜನ್ಮದಿನೋತ್ಸವವು ಆಚರಿಸಲ್ಪಟ್ಟಿರುತ್ತೇ?”

“ಅದು ನನ್ನ ತಪ್ಪಲ್ಲ ಜನ್ಮದಿನೋತ್ಸವದ ಮೂರು ದಿನಗಳ ಮೊದಲು, ನಿನಗೆ, ಆಡರ್ ಮಾಡಿದಂತೆ ಜ್ವರ ಬರುವುದೇಕೆಿ?”

“ಹಾಗಾದರೆ, ಈ ವರ್ಷ, ನಾಳಿಯೇ ಜನ್ಮದಿನೋತ್ಸವ; ಜ್ವರ ಬಂದಿಲ್ಲವೆಂಬ ಸಂತೋಷದಿಂದ ನಾನು ಹೇಳಿದೆ. ಇಷ್ಟ ವರ್ಷಗಳಲ್ಲಾ, ಜ್ವರ ಬಂದರೆ ಮೂರ್ಛೆ ದಿನಗಳಲ್ಲಿ ಜನ್ಮದಿನೋತ್ಸವವೆಂದು ನೇನಪಾಗು

ತಿತ್ತು ಈ ವರ್ಷ ಜ್ಯೋತಿಂಬಿನೇ ನೆನಪಾದುದು ಪುಣ್ಯ ಹೆಂಡತಿಯ ಸ್ವಾಸ್ಥ್ಯ ನೋಡಿ ನಿಮಗೂ ಸಂತೋಷವಾಗಬೇಡವೇ?”

“ನನ್ನ ಅನಂದ ನನ್ನೊಳಗೇ ಇದೆ. ದುಃಖವಾದರೆ ನಾನು ಮಾತೇ ಆಡದಿ ಸಮುದ್ರ ತೀರಕ್ಕೆ ಹೋಗುತ್ತಿದ್ದೆ” ಎಂದೆ

“ಸಾಖ್ಯವಿದ್ದಾಗ ಜನ್ಮದಿನೋತ್ತವ ಆಚರಿಸಿದರೂ ಕೇಡೇನು?”

“ಕೇಡಿಲ್ಲ, ಕಳೆದೇಳು ವರ್ಷಗಳ ಜ್ಯೋತಿ ಮೇಲೆ ಸೇಡು ಆಚರಿಸಿಯೇ ಬಿಡ್ಡೋಣ.” ಎಂದೆ.

“ಹಾಗಾದರೆ, ಬರೆದು ಕೊಟ್ಟುದನ್ನೆಲ್ಲ ತನ್ನ! ನೀಲೂ, ಲೀಲೂ, ವಿಲ್ಲೂ ಎಲ್ಲರಿಗೆ ನಾಕೆ ಬರಬೇಕೆಂದು ನಾನೇ ಹೋಗಿ ಹೇಳುತ್ತೇನೆ” ಎಂದಳು.

‘ತಧಾಸ್ತ’ ಎಂದೆ. ವಿಂತೆ ಬರೆದು ಕೊಟ್ಟು ಕೆಟಲಾಗನ್ನು ಪುನಃ ನೋಡಿದೆ. ಎಲ್ಲ ಸಂಧಿಗಳನ್ನು ಹಳೇ ಕಾಗದಗಳಿಂದು ಹರಿದು ಹಾಕಿದ ಯುರೋಪಿನ ಅಹಿಮಾಹಿಗಳನ್ನು ನೆನಸಿ, ಆ ಕಾಗದವನ್ನು ಮಡಚಿ ಕಿಸೆಯೋಳಿಗೆ ಇತರ ಬೀಲುಗಳ ಮತ್ತು ‘ರಿಜಿಸ್ಟ್ರಿ’ ನೋಟೀಸುಗಳ ನಡುವೆಯಿಟ್ಟು, ಆರಾಮ ಕುಚಿಗೆ ಬಿದ್ದು, ಪೇಪರ್ ತೆರೆದು ಓದಿದೆ ವಿಂತೆ ಮಾತಾಡಿದರೆ ಕೆಣಕುವ ಉತ್ತರಗಳನ್ನು ಕೊಡುವದೆಂದು ನಿಶ್ಚಯವಾಡಿಕೊಂಡಿದ್ದೆ. ವಿಂತೆ, ‘ಗೃಹಿಣಿ’ ಪತ್ರಿಕೆಯಲ್ಲಿ ಬಂದ ‘ಕೇಸ್’ ಮಾಡುವ ‘ಪಿಥಾನವನ್ನೊಂದುತ್ತಿದ್ದಳೆಂದು ತೋರುವುದು.

“ಮೂರು ಕೊಳು ತತ್ತ್ವಗಳನ್ನು ಒಡೆದುಹಾಕಬೇಕಂತೆ—ಹಿಟ್ಟಿಗೆ” ಎಂದಳು.

“ಲಾಹೋರ್ ಬಳ ಎಪ್ಪತ್ತು ಸಾವಿರ ಹಿಂದೂಗಳಿಗೂ ಅಷ್ಟೆ ಮುಸ್ಲಿಮರಿಗೂ ಒಂದು ಬೆಂಕಿಪೆಟ್ಟಿಗೆಗಾಗಿ ಜಗತ್ವಂತೆ” ಎಂದು ನಾನಂದೆ.

“ಅನಂತರ ಮುಕ್ಕಾಲು ಸೇರು ಸಕ್ಕರೆಯನ್ನು ಸೇರಿಸಬಹುದಂತೆ” ಎಂದು ವಿಂತೆ ಮುಂದರಿಸಿದಳು.

“ಇಡೀ ಮೂವರು ಸಭಾ ಇನ್ನು ಪೆಕ್ಕರರೂ ಇಬ್ಬರು ಸಾರ್ಫಂಟರೂ, ಅವರುಪ್ಪದ್ದ ಚಲ್ಲಣಗಳ ಸಹಿತ ಕಾಣಿಯಂತೆ” ಎಂದು ನಾನೂ ಮುಂದರಿಸಿದೆ.

“ಬಡಕೇಪನ್ನು ಒಂದು ತೊಲೆ ಸೇರಿಸಬಹುದಂತೆ!” ಎಂದಳು ಮಿಂದಿ.

“ಮಾಗಿದಲ್ಲಿ ಕೊಳಿವ ಶವಗಳನ್ನು ರಣಹಡ್ಡಗಳು ಮಾತ್ರ ತಿನ್ನು ಶ್ರೀವೇಯಂತೆ!” ಎಂದೆ ನಾನು

“ಮನುಷ್ಯರೂ ತಿನ್ನಬಹುದಿತ್ತಲ್ಲ!” ಎಂದು ದಂಗೆಯೆಡ್ಡಳು ಮಿಂದಿ.

“ಅದಕ್ಕೆ ಬಡಕೇಪನ್ನು ಸಕ್ಕರೆಯನ್ನೂ ಹೊಟ್ಟಿಯನ್ನೂ ಸೇರಿಸಿ ಕೊಡುವ ಕರುಣಾಳು ಹೆಂಗಳಿಯರಿದ್ದಲ್ಲವೇನೋ!” ಎಂದು ನಾನು ಸಂದೇಹ ತೆಗೆದೆ. *

“ನಾನು ಕೊಳಿ ತಶ್ವಿಯ ಸುದ್ದಿ ತೆಗೆವಾಗ ನೀವು ರಣಹಡ್ಡ ಎಂದಿ ರಲ್ಲ—ಎಕೆ?” ಎಂದಳು.

“ನೀನೂ ಓದಿದೆ, ನಾನೂ ಓದಿದೆ, ಅಷ್ಟೇ” ಎಂದೆ ನಾನು

“ಬಿಡಿರದನ್ನು—ನಾನೂ ಇದನ್ನು ಬಿಟ್ಟು ಮತ್ತೊಂದನ್ನೊಂದುನೇನು” ಎಂದು ಸೂಚಿಸಿದಳು

ಒಪ್ಪಿದೆ

“ಮನೆಗೊಂದು ಅಜ್ಞ ಲೇಸು ಸರ್ವಜ್ಞ!”—ಮಿಂದಿ ಓದಿದಳು

“ಆದರೆ, ಆಕೆಯ ಗಂಡನ ಅತ್ಯೇ ಎಂಬಜ್ಞಿಯಲ್ಲ—” ನಾನೂ ಓದಿದೆ. ಮಿಂದಿ ಪುನಃ ದಂಗೆಯೆಡ್ಡಳು. “ಆದು ನಿಮ್ಮ ವೇಪರಿನಲ್ಲಿರುವುದೇ?”

“ಇಲ್ಲ. ಆದರೆ, ನನ್ನದೊಂದು ಸೂಚನೆ!” ಎಂದೆ

“ನನಗೆ ಸೂಚನೆ ಬೇಡ—ನೀವು ವೇಪರನ್ನು ಮಾತ್ರ ಓದಿರು” ಎಂದಳು.

“ಏನಡ್ಡಿ!” ಎನ್ನತ್ತೆ ಆರಂಭಿಸಿದೆ: “ಗಂಡನ ಕೊಲೆ....!”

“ಗಂಡನ ಕೊಲೆ? ಎಲ್ಲಿ?” ಎಂದು ಪ್ರಶ್ನಿಸಿದಳು ಮಿಂದಿ.

“ಕರಾಚಿಯಲ್ಲಾಂದು—ಮದರಾಸಿನಲ್ಲಿ—ದು—ಬೊಂಬಾಯಿಯಲ್ಲಿ—ಂಟ್ರು—ಕಲ್ಕತ್ತದಲ್ಲಿಪ್ಪತ್ತು.....ಮಿಂದಿ, ನೇಲದಲ್ಲಿ ಗಂಡನ ಕೊಲೆಯೆಂದರೆ, ಸಮುದ್ರದಲ್ಲಿ ಮಿಂದಿಗಳ ಕೊಲೆಯಾದಷ್ಟೇ ಸುಲಭಿ!”

“ಹೆಂಡತಿಯ ಕೊಲೆ ಎಂದಿಲ್ಲವೇ?”

“ಇಲ್ಲ—ಆತ್ಮಹತ್ಯೆ ಎಂದಿದೆ!”

“ಎಕೆ ಆತ್ಮಹತ್ಯೆ ಮಾಡಿಕೊಂಡಳಂತೆ?”

“ಗಂಡನನ್ನು ಕೊಂಡು!”

“ಅದನ್ನು ನೀವು ಯಾವ ಆಥಾರದ ಹೇಗೆ ಹೇಗೆ ನಂಬುತ್ತಿರಿ?”

“ಹೇಂಡಿರಿಗೆ ಗಂಡರಿರುವರೆಂಬ ಒಂದೇ ಆಥಾರ!”

“ನಾಳಿ ನನ್ನ ಜನ್ಮದಿನೋತ್ಸವ—ಜಗಳ ಬೇಡ!”

“ಯಾರೋ ಯಾರನ್ನೋ ಕೊಂಡುದಕ್ಕೆ ನಮಗೆ ಜಗಳ ಖಂಡಿತ ಇಲ್ಲ”

“ಆದರೆ, ನೀವು ಕೆಣಕ್ಕುತ್ತಿರಿ”

“ಕೇವಲ ಸುದ್ದಿ—ಒಂದಿದೆ”

“ಶುಭ ದಿನದಲ್ಲಿ ಕೊಲೆಯ ಸುದ್ದಿಯನ್ನೇಕೆ ಓದುತ್ತಿರಿ?”

“ಬೇಡ—ನಿನ್ನ ವಿಷಯವಾಗಿಯೇ ಮಾತಾಡೋಣವಂತೆ. . . ಈಗ ನೋಡು, ನಾಳಿ ನಿನ್ನ ಜನ್ಮದಿನ—ಒಳ್ಳೆ ದಿನ!” ಎನ್ನುತ್ತ ಕೆಲೆಂಡರ್ ನೋಡಿದೆ.

ಮೈರ್ಪುಮಾರ್ಪಾಯಿತು. ತೆಪ್ಪನೆ ಕುಳತುಬಿಟ್ಟೆ

ವಿಂತಿ, “ಏಕೆ ಮಾನವಾದಿರಿ?” ಎಂದು ಕೇಳಿದಳು

“ಮಿಂರಾ!”

“ಏನು?”

“ಚೇಸರ್ಪಡಬೇಡ!”

“ಏಕೆ?”

“ಚೇಡ—ಪಡಬೇಡ!”

“ಇಲ್ಲ”

“ಮಿಂರಾ... . .”

“ಏನು? ಮಾತಾಡಿ!”

“ಮಾತಾಡುತ್ತೇನೇ ನೋಡು—ಈ ದಿನ ಮಾಚ್ಚಿ ತಾರೀಕು ಒಂದಲ್ಲ—ಎಪ್ಪಿಲು!” ವಿಂತಿ ಸಪ್ಪಗಾದಳು. ಮತ್ತೆ ನಾನೇ ತಪ್ಪಿಸಿದೆ ಯೆಂದಳು. “ಬಾರದ, ಬಂದರೂ ತಿಳಿಯದ, ತಿಳಿದರೂ ಆಚರಿಸಲ್ಪಡ ಅಂತರದ ಆ ಜನಧಿನವು ಹಾಳಾಗಲಿ!” ಎಂದಳು.

“ಹಾಳಾಗಲಿ ಹೋಳಾಗಲಿ—ಆ ಜನ್ಮದಿನಗಳು ಮೇಲ್ಲಿನೆ ಬರಲಿ! ಜನ್ಮದಿನಗಳನ್ನಾಚರಿಸುವುದು ಸುಖವಲ್ಲ—ಆಯುವ್ಯವು ತುಂಬಿ ಬಂತೆಂದು

ನೆನೆಪು ಕೊಡುವುವು! ನಾವು ಜನ್ಮದಿನಗಳನ್ನಾಚರಿಸದೆ ಮನಸ್ಸಿನಲ್ಲಿ ತರುಣರಾಗಿರೋಣ” ಎಂದೆ. ಒಪ್ಪಿದಕು.

೧೪. ವಿಲಾಯತಿ ಕೂಗು

ಸುಪುರು ಭಾರೀ ಮನುವ್ಯ—ಆದರೆ, ‘ಸೈಜಿ’ನಲ್ಲಿ ಚಿಕ್ಕವ. ಇನ್ನೂ ಮೂರೇ ವರ್ಷ. ಕೆಲವೇ ವರ್ಷಗಳಲ್ಲಿ ಬೆಳೆದು ಬಲಿಷ್ಠನಾಗಿ, ಹತ್ತೀಂಟು ಇಂಚು ದಪ್ಪದ ಪ್ರಸ್ತುಕಗಳನ್ನೋದಿ ಭಾರೀ ಕಾರಭಾರು ಮಾಡಲಿಕ್ಕಿದೆ ಎಂದು ನನ್ನ ಅಜ್ಞ ಭವಿವ್ಯಹೇಳುವುದುಂಟು. ಮೊನ್ನೆ ತಾನೆ, ನಾಲ್ಕುಂಗುಲ ದಪ್ಪದ ನನ್ನ ಪ್ರಸ್ತುಕ (ಕಡ ತಂಡದ್ದು) ತೆಗೆದು, ಎರಡು ನಿಮಿಷ ನೋಡಿ, ಇಂತಹ ಗ್ರಂಥಗಳು ತನಗೆ ಗಣ್ಯವೇ ಇಲ್ಲವೆಂಬಫರ್ಡಲ್ಲಿ ಹರಿದು ಹಾಕಿ ದ್ವಾನೆ. “ಇದು ನಮ್ಮ ಕುಲಕ್ಕೇ ಕುರಾರ” ಎಂದು ನಾನು ಕೋಷದಿಂದ ಒಂದು ಮಾತು ಹೇಳಿದುದಕ್ಕೆ ಅಜ್ಞ ರೇಗಿ, “ಕೃಷ್ಣನಂತಹ ಮಗು; ಈಗ ಒಂದು ಪ್ರಸ್ತುಕ ಹರಿದರೆ, ದೊಡ್ಡವನಾದ ಮೇಲೆ ಸಾವಿರ ಪ್ರಸ್ತುಕ ತರಲಿ ಕ್ಕಿದೆ” ಎಂದಳು. ವಿಂತೆ ಅದನ್ನು ಅನುಮೋದಿಸಿದಳು (ತನ್ನ ಹೀಗೆ ಮಗಳ ಮನೆಯಿಂದ ಅಜ್ಞ ಬಂದು ಇನ್ನೂ ಹದಿನ್ಯೇದು ದಿನಗಳಾಗಿರಲಿಲ್ಲ. ನಾನು ಮಾತ್ತತ್ತಲಿಲ್ಲ.)

ಸಾವಿರ ಗ್ರಂಥಗಳನ್ನು ತರುವ ನನ್ನ ಅಧ್ಯತ ಪುತ್ರನನ್ನೋಮೈ ನೋಡಿದೆ, ಹರಿದುಬಿಡ್ಡ ಆ ಪಾಪದ ಪ್ರಸ್ತುಕವನ್ನೂ ನೋಡಿದೆ ಮತ್ತೆ ಒಂದು ನಿಟ್ಟುಸಿರಿಟ್ಟು ಸುಪುರವನ್ನು ಕುರಿತು, “ಮಗನೇ, ನೀನು ದೊಡ್ಡವನಾದ ಮೇಲೆ ಸಾವಿರ ಅಲ್ಲ, ಲಕ್ಷ ಗ್ರಂಥ ತಾರಪ್ಪ—ಆದರೆ, ನಿನ್ನ ಕಾಲದಲ್ಲಿ ಯಾದ್ದ ಮಾತ್ರ ಬಾರದಿರಲಿ!” ಎಂದು ಹರಿಸಿದೆ

ಸುಪುರು ಹನುಮಂತನ ಹಾಗೆ ಒಮ್ಮೆ ಬಾಯಿಯಗಲಿಸಿ ಕಿಸಕ್ಕೆಂದು ಹಲ್ಲು ತೋರಿಸಿದ. ಮತ್ತೆ ಹೊಂಕಾರ ಕೊಟ್ಟು ನನ್ನ ಮೇಲೆ ಹಾರಿ ನನ್ನ ಘಾಂಟೆನ್ನೇಪೆನ್ನನ್ನು ಎಳೆದು ನೆಲಕ್ಕೆ ಬಡಿದ ಅಜ್ಞಗೆ ಸಂತೋಷವಾಯಿತು. ವಿಂತೆ ಅನಂದಾತಿಶಯದಿಂದ ಮಗುವನ್ನೇತ್ತಿ ಮುತ್ತಿಟ್ಟಳು ಈ

ರಾಕ್ಷಸ ಕಂಪನಿಯಲ್ಲಿ ಇನ್ನೇರಡು ನಿಮಿಷವಿದ್ದರೆ ದೇಹಕ್ಕೂ ಅಪಾಯವಿದೆಯೆಂದು ಕಂಡಿತು; ಮೇಲ್ಲಿಗೆ ಕಾಲ್ತಿಗೆದೆ.

“ಬಿಸ್ಕೂಟು ಡಬ್ಬಿ ಒಂದು ಬೇಕು” ಎಂದಳು ವಾರೆ

“ವಿಲಾಯತ್” ಎಂದಳು ಅಜ್ಞ “ಬೇರೆ ಬಿಸ್ಕೂಟು ಅವ ತಿನೊಽದೆ ಇಲ್ಲ!”

“ಬೀಬೀಬಿ” ಎಂದನು ಸುಪ್ರ, ಮೂರು ವರ್ಷಗಳಲ್ಲವನು ಮೂರು ಶಬ್ದ ಕಲಿತು ಸಾವಿರ ಗ್ರಂಥಗಳನ್ನು ಇನ್ನು ಕೆಲವು ಶತಮಾನಗಳಲ್ಲಿ ತರುವ ಸೂಚನೆ ಕೊಡುತ್ತಿದ್ದನು.

ನಾನು ‘ಅಡಿಯ ಹಿಂದಿದೆ ಸ್ವರ್ಗ’ವೆನ್ನುತ್ತೆ ಒಂದಡಿ ಹಿಂದೆ ಸರಿದೆ.

“ಬೀಗ ತಾ ಮಾಗು—ವಿಲಾಯತಿ, ಏನು!” ಎಂದಳಜ್ಞ.

“ಬೀಬೀಬಿ” ಎಂದನು ಪುನಃ ಸುಪ್ರ.

“ತಿಳಿಯಿತು ಹೊರಟೆ” ಎಂದು, ಮತ್ತೊಂದು ಹಜ್ಜೆ ಹಿಂದಿಟ್ಟೆ

ಸುಪ್ರ, ನನ್ನ ಕಿಸೆಯೊಳಗಿನ ಆ ಚಿಕ್ಕ ಕೆಪ್ಪು ವಸ್ತುವಿನ ಮೇಲೆ ದೃಷ್ಟಿಯಿಂಟ್ಟುವನಾಗಿ, ಎರಡನೇ ನೇಗೆತಕ್ಕೆ ಬೆನ್ನು ನೇರಾಗಿ ವಾಡಿ ಮತ್ತೆ ಮುದುಡಿಕೊಂಡು ಸಿದ್ಧನಾದನು

ಅಡಿಗಶ್ವಮೇಧ ಘಲಕ್ಕಾಗಿ ಹಾರಲು ಹಿಂದೆ ಗೋಡೆ ವಾತ್ರ ಉಳಿದಿದೆಯೆಂದು ತಿಳಿದು ನಾನು ಟೋಂಟಿಯನ್ನು ಕೈಯಲ್ಲಿ ಹಿಡಿದು ಓದಿದೆ.

ಮಿಸ್ತ್ರಿತನು ನಮ್ಮ ಓಟಿಯ ಕಾಲು ಶತಮಾನದ ಬಿಸ್ಕೂಟ್ ಆರಷ. ಕಾಲ ಬದಲಾದರೂ ಮಿಸ್ತ್ರಿತನೂ ಅವನ ಬಿಸ್ಕೂಟುಗಳೂ ಗಿರಾಕಿಗಳೂ ಬದಲಾಗಿರಲಿಲ್ಲ ಇವನಂತೇ ಗಿರಾಕಿಗಳೂ ಚಿರಂಜಿವಿಗಳಾಗಿದ್ದರೆಂಬು ದೊಂದು ಸುಲಕ್ಷಣ. ಅವನ ‘ಬೇಕರ್’ ಎಂಬ ಕರಿಗೂಡಿನ ಬಳಿಗೆ ಬಂದು ಸಿಂತು, “ಮಿಸ್ತ್ರಿತ್” ಎಂದೆ

ಸ್ವರ ಕೇಳಿ ಹೊರಗೆ ಬಂದು, ಹುಟ್ಟಿನ ಕೈಯಿಂದ ವೊಸೆಯ ಮೇಲಿನ ನೊಣ ಓಡಿಸಿ ಮಿಸ್ತ್ರಿತನು, ಬಾಯಿಂದ ಸಲಾಂ ಎನ್ನುತ್ತ ಕೈಗೆ ಕೈತ್ತಿಕ್ಕೆ ನೇಲ ನೋಡಿದನು

“ಬಿಸ್ತ್ರಿತ್—ಮಿಸ್ತ್ರಿತ್—ನಾಲ್ಕುಟೆದು” ಎಂದೆ.

ಮಿಸ್ಟ್ರೆ ಕೂಡಲೇ ಮಾಯವಾಗಿ, ಎರಡು ಶೈಗಳಲ್ಲಿ ನಾಲ್ಕು ಬಿಸ್ಕುಟುಗಳೊಡನೆ ಹೊರಬಂದನು. ತೆಗೆದುಕೊಂಡೆ. ಮನೆಗೆ ಬಂದೆ.

ಚಿಕ್ಕ ಫೋರ್ತೆಚನು ಬಾಗಿಲಲ್ಲಿ ಕಾಯುತಿದ್ದನು. ಭಾಷೆ ಬಾರದಿದ್ದರೂ ಈ ಪಂಡಿತವರಿಗೆ ಯಾ ಮರಿಪಂಡಿತನಿಗೆ ಎಲ್ಲವೂ ತಿಳಿಯುತ್ತು. “ತಕ್ಕೊಳ್ಳಿ ಸಾಮಿ—ಬಿಸ್ಕುಟ್ಟು” ಎಂದೆ.

ಸುಪ್ರ ಕೈಚಾಚಿ ನಾಲ್ಕು ಬಿಸ್ಕುಟುಗಳನ್ನೂ ಕೈಗೆ ತೆಗೆದುಕೊಂಡನು. ಅವುಗಳನ್ನೇ ಒಂದರೆಕ್ಕಣ ದಿಟ್ಟಿಸಿದನು. ಮತ್ತೆ, ತನ್ನ ಬಲವನ್ನೆಲ್ಲ ಹಾಕಿ ಕೈಬಿಸಿ ಬಿಸ್ಕುಟುಗಳನ್ನು ಹೊರಗೆ ಬಿಸುಡಿ, ಶ್ವಾಸಕೋಶಕ್ಕೆ ಬಲವಿದ್ದಷ್ಟು ಗಟ್ಟಿಯಾಗಿ ರೋದನಕ್ಕಾರಂಭಿಸಿದನು.

ನನ್ನ ಎದೆ ಧನಕ್ಕೆಂದಿತು. “ಸುಪ್ರ—ಕೂಗುವನೇ?” ಎನ್ನುತ್ತೆ ಒಂದಳಜ್ಜೆ ಒಣಿಗದ ಗಂಟಲಿಂದ “ಸುಪ್ರ.... ಕೂಗಿದನಹುದು. ಏಕೋ!” ಎಂದೆ.

“ಮಕ್ಕಳನ್ನು ಕೂಗಿಸಿ ಚಂದ ನೋಡುವುದು ಅವರ ಕ್ರಮ. ಮಾನುವಿಗೆ ಪೀಡಿ ಕೊಡುವುದು ಅವರಿಗೆ ಆನಂದ!” ಎಂದು ಒಂದು ಅಕಾಶವಾಣಿಯಾಯಿತು. ಮಿಂದ, ಮಹಡಿಯ ಮೇಲಿಂದ ರೇಡಿಯೋದಲ್ಲಿ ನಾತಾಡಿದ ಓಂದು ತಿಳಿದು ನನ್ನ ಪೂರ್ವ ಬಲ ಹೋಯಿತು.

“ಆನಂದ—ಚಂದ—ನೋಡಲಾಡುದೇನೂ ಇಲ್ಲವೇನ್ನಿ— ನಾಲ್ಕು ಬಿಸ್ಕುಟು ..ಅವನಿಗೆ ಬೇಡವೆಸಿಸಿತೋ ಏನೋ...ಅಷ್ಟೆ” ಎಂದೆ

ಮಹಡಿಯಿಂದ ವಿವಾನಧಾರ್ ಸೂಚಕ ಎಚ್ಚರಿಕೆ(ಮಿಂದ)ಯಾಯಿತು ಕೆಳಗೆ ನಾನು ಕುಳಿತಲ್ಲಿ ಬ್ರ್ಯಾಂಕು ದಳದ ಅಸ್ತಿತ್ವದ(ಅಜ್ಞಾ)ಅರಿವುಂಟಾಯಿತು “ನೂರಹನ್ನೇರಡು ಮಿಲಿಮಿಟರ್ ಗನ್ನು” (ಜಮ್‌ನ್ ಕೋವಿ) ಯಾನೆ ಸುಪ್ರ ಹಾರುವ ಸೂಚನೆಯೂ ಆಯಿತು. ಇನ್ನು ನನ್ನ ಗುಳಿದುದೆಂದರೆ “ಗ್ಲೋರಿಯಸ್ ರಿಟ್ರೆಟ್ಸ್” ಯಾನೆ “ಪೊರುವಯುಕ್ತ ಪಲಾಯನ.” ಆದರೆ, ಈ ರೀತಿಯ ಮರಾಠಿಯೆ ಓಟಗಳಿಂದ ಸಾಕೋ ಸಾಕೆನ್ನಿಸಿತ್ತು ಈಗ ಕಾಲಿಗೆ ಬಲವೂ ಕಾಣಲಿಲ್ಲ ಅಡಿಗ್ರ್ಯಾಮೇಧ ಫಲವೆನ್ನುತ್ತ ನಿಂತೆ.

ಮಿಂದ ಒಂದಳು. ನಾನವಳ ಮುಖ ನೋಡಲಿಲ್ಲ. ಕಾಲುಗಳನ್ನು

ನೋಡಿದೆ;—ಅವಳದೇ ಕಾಲುಗಳು, ಖಂಡಿತ್ತಾ ಬಂದವಳೀ, ತಿರಸ್ಕೃತ ಪಲ್ಲಿ ನಾಲ್ಕುನ್ನೂ ಹೆಚ್ಚೆ, ಎರಡೂ ಕಡೆ ತಿರುಗಿಸಿ ನೋಡಿದಳು ಮತ್ತೆ ಅಂದಳು:

“ಹಾಗೆ ಹೇಳಿ ಮಿಸ್ತ್ರಿ ಪಲ್ಲಿ!”.

“ಮಿಸ್ತ್ರಿ ಪಲ್ಲಿ? ವಿಲಾಯ್ತ ಅಲ್ಲವೇ?”—ಅಜ್ಞ ಗಾಬರಿಯಂದ ಹೇಳಿದಳು

“ಶುದ್ಧ ದೇಶಿ! ದೇಶಿ ಮಾತ್ರವಲ್ಲ,—ದೇಶಿಯಲ್ಲಿ ಅತೀ ಕೀಳ್ತರಗತಿ ಯದು, ಇಲ್ಲೇ ಆಚಿ ಓಟಿಯ ಮಿಸ್ತ್ರಿತನ ಗುಡಿಸಲಿನ ಬೆರಣಿ!” ಎಂದಳು ಮಾರೆ.

ಸುವರ್ತ ಸ್ಥಿರದ್ವಷ್ಟಿಯಂದ ನನ್ನನ್ನೇ ನೋಡಿ, ಹುಲಿಮರಿಯಂತೆ ಹಂರುವ ದುಕ್ಕಿಹ್ಯೆ ತೊರಿದನು ನಾನು, ಫೌಂಟನ್ ಪೆನ್ನನ್ನು ಹೊರಕಿಸೆ ಯಂದ ಒಳಕಿಸಿಗೆ ವರ್ಗಾಯಿಸಿ, ಒಣಗಿದ ತುಟ್ಟಿಗಳನ್ನು ನಾಲಗೆಯಂದ ನೆನೆಯಿಸಿ, ಸ್ವರ ತೆಗಿದೆ “ಪಲ್ಲಿ ಅಷ್ಟೊಂದು ಹಲ್ಮಿ ಜಾತಿಯಲ್ಲ—ಮಿಸ್ತ್ರಿ ತನು ಆಶ್ವಸನೆ ಕೊಟ್ಟಿದ್ದಾನೆ.....”

“ಮಿಸ್ತ್ರಿತನ ಮಾತಿಗೆ ಮೂರು ಕಾಸು ಬೆಲೆ. ಈ ಪಲ್ಲಿ ಹಲ್ಮಿ— ಇದನ್ನು ನಮ್ಮ ಮಗು ತಿನ್ನಲಾರದು”—ಎಂದು ಖಂಡಿತವಾಗಿ ಹೇಳಿದಳು ಮಾರೆ

“ಇಸ್ತಿ—ಮಿಸ್ತ್ರಿ ಪಲ್ಲಿ? ನಮ್ಮ ಮಗು ಇದನ್ನು ತಿನ್ನೊಂದು ಚಿಟ್ಟು, ನೋಡಲೂ ಇಷ್ಟವಡಲಾರದು!”—ಅಜ್ಞ ತೀಪು ಹೇಳಿದಳು

“ಪಾವಾಣಿಗೆರಡರಂತಿತ್ತು—ಈಗ ಆಣಿಗೊಂದು.... ...”—ನಾನು ಯತ್ನಿಸಿದೆ.

“ಆಣಿಗೆ ಹತ್ತಾದರೂ ನಮಗೆ ಬೇಡ ನಮ್ಮ ಮಗು ಇದನ್ನು ತಿನ್ನೊಂದಿಲ್ಲ. ತರುವುದಾದರೆ ಜೊಸೊ ಕಂಪನಿ ಬಿಸ್ಕಿಟು ತನ್ನು” ಎಂದಳು ಮಾರೆ.

“ನಿಜ. ಏನು ಮಗು ಅದು—ದೋಸಿ ಕಂಪನಿ ಬಿಸ್ಕಿಟು—ಅದು ವಿಲಾಯ್ತ ಅಲ್ಲವೇ—ಅದೇ ತರಲಿ” ಎಂದಳು ಅಜ್ಞ

“ಹೂಂ” ಎಂದನು ಚಿಕ್ಕ ಫೋತ್ತುಚ. ಬಾಯಿಬಾರದಿದ್ದರೂ, ನಮ್ಮ ತರ್ಕವೇಲ್ಲ ಅವನಿಗಫ್ರಾವಾಗುತ್ತತ್ತು.

ನಾನು ಹನ್ನೆರಡು ಇಂಚು ಹಿಂದೆ ಸರಿದು, ಸ್ವಲ್ಪ ಛೈಯಿತಾಗಿ, ಹೇಳಿದೆ: “ಜೊಸೆಫ್ ಎನ್ನು ಪುಡೆಲ್ಲ ಸರಿ. ಆದರೆ, ಅಂಗಡಿಯಲ್ಲಿ ದೊರೆಪೆ ದಿಲ್ಲ.”

“ಅಂಗಡಿಗೆ ದರಿದ್ರವೆಂಬಾದನ್ನು ನಾನು ಕೇಳಿರಲಿಲ್ಲ. ನೀನು ಸಣ್ಣ ದಿರುವಾಗ ನಾವು ಸಾವಿರ ಡಬ್ಬಿ ತರಿಸಿದ್ದೀವೆ”—ಎಂದಳು ಅಜ್ಞಿ

“ಆಗ ಯುದ್ಧವಿರಲಿಲ್ಲ ಈಗ ಇದೆ. ಸ್ವೀಮರುಗಳು ಮುಳುಗು ತೀವೆ” ಎಂದೆ

“ಸ್ವೀಮರ್ ಮುಳುಗಿದರೆ ಬಿಸ್ಕೂಟಿಗೇನು .ಫಾಡಿ” ಎಂದು ಕೇಳಿ ದಳು ವಿಂತಿ.

ಪುನಃ ಹೂಂಕರಿಸಿದನು ಕುಲದೀಪಕ

ಮತ್ತೆ ನಾಲ್ಕುಂಗುಲ ಹಿಂದೆ ಸರಿದು, ಫೌಂಟನ್‌ವೇನ್ ಇರಿಸಿದ ಕಿಸೆಯ ಮೇಲೊಂದು ಕೈಯನ್ನಿಷ್ಟು, ಇನ್ನು ಹಿಂದೆ ಸರಿಯಲಾರದೆ, ಗೋಡೆಗೆ ಒರಗಿ ಕುಳಿತೆ. ಮತ್ತೆ ಹೇಳಿದೆ. “ಆ ಬಿಸ್ಕೂಟ್ ಕಂಪೆನಿಯ ಜಾಹೀರಾತಿನಲ್ಲಿ ಚಿತ್ರ ಮಾತ್ರವಿದೆ ಕೆಳಗೆ ಬರೆದಿದ್ದಾರೆ—‘ಸ್ವೀಮರಿನಲ್ಲಿ ಸ್ಥಳ ದೊರೆಯು ತ್ತಲೇ ಶುನಃ ಕಳಸುವೆವು’ ಎಂದು ನಾನೆಲ್ಲಿಂದ ತರಲಿ?”

“ತಾರದಿದ್ದರೆ ಸುವುರ ಅನ್ನಸತ್ಯಾಗ್ರಹ ವಾಡುತ್ತಾನೆಂ” ದಳು ವಿಂತಿ.

“ಮತ್ತೆ ಅವನನ್ನು ಸಮಜಾಯಿಸುವವರು ಈ ಲೋಕದಲ್ಲಿಲ್ಲ” ಎಂದಳು ಅಜ್ಞಿ.

“ಹೂಂ” ಎಂದನು ಸುವುರ

ಆಲ್ಲಿ ದಂಗೆಯೆಡ್ಡಿ “ಪೇಟಿಯಲ್ಲಿ ದೊರೆಯದ ಬಿಸ್ಕೂಟನ್ನು ನಾನಲ್ಲ, ನನ್ನ ಮಾವನೂ ತರಲಾರಾ”—ಎಂದೆ

ವಿಂತಿ ಸಿಡಿದೆಢಳು ಅವಳ ಅಪ್ಪನನ್ನು ನಾನು ಬಿಸ್ಕೂಟನ ಮೇಲೆ ಆಹ್ವಾನಿಸಿದ ನನ್ನ ಎದೆಗಾರಿಕೆಯನ್ನು ಪ್ರಶ್ನಿಸಿದಳು

“ಬಿಸ್ಕೂಟೆಲ್ಲದಿದ್ದರೆ ಅವಳಪ್ಪನ ವಿಷಯನೆತ್ತು ಬೇಕೆ?” ಎಂದು ಅಜ್ಞಿ ಒಗ್ಗರಣೆ ಹಾಕಿದಳು.

“ಹೂಂ” ಎನ್ನುತ್ತ ವಿಂತಿಯ ಏರ ಪುತ್ರನು ಯುದ್ಧಸೂರುವ ಚಿಹ್ನೆ ತೋರಿಸಿದ

“ಮದುನೆಯಾದಂದಿನಿಂದ ಇದೇ ರೀತಿ ಬಯಕ್ಕೇದು — ಫನಗೂ ನನ್ನಪ್ಪನಿಗೂ!” ಎನ್ನತ್ತೆ ಭೋ ಎಂದು ವಿಶರೆ ಅಳಲಾರಂಭಿಸಿದಳು.

“ಅಳಬೇಡ, ಬಂದುದನ್ನು ಸಹಿಸುವುದು. ನಮ್ಮ ಹಣೆಯಲ್ಲಿ ಬರಿದು ದನ್ನು” ಎಂದು ಪುನಃ ತಣ್ಣಿಗೆ ನುಡಿದಳು ಅಜ್ಞ.

ಚಿಕ್ಕ ಘಟೋತ್ತುಚನು ತಾಯಿ ಅಳುವುದನ್ನು ನೋಡಿ ಘಕ್ಕನೇ ತಾನೂ ಅರಂಭಿಸಿದನು

ಅಜ್ಞಿಗೆ ತಡೆಯಲಿಲ್ಲ. ನಾಲ್ಪುತ್ತೀರು ವರ್ಷಗಳ ಹಿಂದೆ ಅವಳ ಗಂಡನೂ ಒಮ್ಮೆ ಹೀಗೆ ನಿಷ್ಕಾರವಾಗಿ ವರ್ತಿಸಿದ್ದನೇಂದು ಅವಳೂ ಕಂಡೀರು ತೆಗೆದಳು

ಸುಂದರಮ್ಮನು ಮನಿಗೆ ಹಾಲಿಗಾಗಿ ಬಂದ ಶಾಂತೀರಮ್ಮನು ಅವಳನ್ನು ಹುಡುಕಿ ಇತ್ತೆ ಬಂದು, ತಾನೂ ನಿಂತಳು.

ಇದು ನಿಮಿಷದೊಳಗೆ ಹತ್ತೀಂಟು ಮಂದಿ ನೇರಿದರು ನಾನಿನ್ನೂ ಮೂಕನಾಗಿ ನೋಡುತ್ತಿದ್ದೆ ಗುಂಪು ಬೆಕ್ಕಿದು ನನ್ನ ಮೇಲೆ ಸಾಮುದಾಯಿಕ ಅಭಿಯೋಗವಾಗುವುದೇ?

ಮೊದಲು ತನ್ನ ಸ್ವರವನ್ನು ಕಂಡು ಪ್ರಯೋಗಿಸಿದವಳು ಸುಂದರಮ್ಮ, “ಏನು ಮಿರಾ, ಏನಾಯಿತು? ತವರು ಮನಿಗೆಯಲ್ಲಿ.. .”

ವಿಶರೆ ಉತ್ತರಕೊಡಲಿಲ್ಲ ತವರು ಮನಿಗೆನ್ನತ್ತಲೇ ಇನ್ನೂ ಕಳವಳ ಹೆಚ್ಚಿ, ಅಳುವನ್ನು ಮೇಲ್ಮೈಟ್ಟಿಕೊಂಡಿಯಿಂತು

ಅಜ್ಞಯಂದಳು “ಬಿಸ್ಕೂಟು—ಒಂದು ಬಿಸ್ಕೂಟು—ವಿಲಾಯಿ— ಎಂದರೆ... ದೇವಾ!”

ಸುಂದರಮ್ಮನಿಗೆ ಅರ್ಥವಾಗಲಿಲ್ಲ.

“ಹಾಗೆಂದರೆ?”

“ಅಯ್ಯೇ, ಅವಳನ್ನು ಇನ್ನೂ ತಿವಿವಂತೆ ಮಾತಾಡಬೇಡಿ. ಒಂದು ವಿಲಾಯಿ ಬಿಸ್ಕೂಟ್ ತಾ ಎಂದುದಕ್ಕೆ ಮಗುವನ್ನು ಕೂಗಿಸಿ, ಅವಳ

ತವರುಮನೆಯವರನ್ನು ಬಯ್ದು ಇವ.....” ಇತ್ಯಾದಿ (ಅಜ್ಞ, ನನ್ನ ಕಡೆಗೆ ಬೆರಳಿಟ್ಟು ಗೋಳಾಡಿದಳು)

ನಾನು “ಹಾಗಲ್ಲ, ಸತ್ಯ ಸ್ಥಿತಿಯೇನೆಂದರೆ.....” ಎಂದು ವಿವರಣೆ ಹೊಡಿ ಅಪ್ಪುರಲ್ಲಿ ಶಾಂತೀರಮ್ಮನು ಮುಂದೆ ಬಂದು, “ಎಷ್ಟೆಂದರೂ ನಿನ್ನ ಹೆಂಡತಿ—ಮತ್ತೆ ಅದು ಮಗು, ಮುದ್ದುಮುದ್ದು ಮಕ್ಕಳನ್ನು ಹೊಡಿದು, ಹೆಂಡತಿಗೆ ಒದಕೊಟ್ಟು ಗೋಳಾಡಿಸುವುದೆಂದರೆ” ಎಂದಳು

“ಹೆಂಡಿರು—ಮಕ್ಕಳನ್ನು ಚಿತ್ರಹಿಂಸೆಯಿಂದ ಪೀಡಿಸುವುದು ಈಗೀಗ ವಿವರಿತವಾಗುತ್ತಿದೆ” ಎಂದು ಸುಂದರಮ್ಮ ತನ್ನ ಅಭಿಪ್ರಾಯ ಹೇಳಿದಳು

ನಾನು ಎರಡನೇ ಯಶ್ವಿಮಾಡಿದೆ “ಸತ್ಯವಾಗಿಯೂ ಪೀಡೆ . ”

“ಪೀಡಿಯಲ್ಲಿ ಸುಕ್ಕೇ ಇಲ್ಲ” ಎಂದಳು ಶಾಂತೀರಮ್ಮ

“ಹೊಡಿದು ಒಪ್ಪುವುದು, ಕನಿಕರೆ ಪಡದೆ ಪುನಃ ಹೇಳುವುದು—ಮಹಾಪಾಪ” ಎಂದು ಶಾಮಾಕ್ಷಿಯು ಒಂದು ಬಾಣ ಎಸೆದಳು

“ಮತ್ತೆ ಕೊಂಗ್ರೆಸ್‌ಂತೆ—ಅಪಿಂಸೆಯಂತೆ!” ಎಂದಳು ವೇದಾವತಿ.

ನನ್ನ ತಲೆ ಗರಗಸದಲ್ಲಿಟ್ಟಂತಾಯಿತು ನನ್ನ ಮನೆಗೆ ಬಂದು, ಸಿಂತಲ್ಲಿ ದಸ್ತಗಿರಮಾಡಿ, ನನ್ನ ಮೇಲೆ ಆಪಾದನೆ ಹೊರಿಸಿ, ವಿಚಾರಣೆಯಿಲ್ಲದೆ ತೀರ್ಮಾಂಸಗಳನ್ನು ಹೇಳುವ ಈ ಹೆಣ್ಣುಗಳು.....ಇವರ ದೊಂದು ಪೂರೀಸಾ ಫೊಚು ರಚಿಸುವರಂತಲ್ಲ—ಲೋಕದ ಗತಿಯೇನು ಮುಂದೆ!—ಎನಿಸಿತು ನಾಗಾಲೋಟಿಂದ ಮನೆಚಿಟ್ಟು ಓಡೋಣವೆನಿಸಿತು.

ಅಪ್ಪುರಲ್ಲಿ, “ಒಹೋ, ಹೋ—ಎನಿದು ಕೂಟ—ಸ್ತ್ರೀಯರ ಶಾಟ—ಗೋಕುಲದ ಕೃಷ್ಣನಂತೆ ನಡುವೆ ನಿಂತು ಪಾಟ—ನೋಡತಕ್ಕ ನೋಟಿ!” ಎನ್ನುತ್ತೆ ಬಂದನು, ಕೇಣು. ಹೆಣ್ಣು ಪೂರೀಸಾ ಫೊಚು ಅವಾಕ್ಷಾಯಿತು

ಹೊಡಿ ಜೀವ ಬಂದಂತಾಗಿ, ಆನಂದಾತಿಶಯದಿಂದ ಕೇಣುವಿನ

‘ಬಾಹುಗಳಿಗೆ ಹಾರಿದೆ. ಹೇಣ್ಣು ಪೋಲೀಸ್ ಫೋಜು ಅವಾಕ್ಯಾಯಿತು, ವುನ್ನಿ.

ಕೇಣು ಮೊದಲು ಗಾಬರಿಗೊಂಡ. ಮತ್ತೆ, “ಏನು” ಅಸ್ವಸ್ಥ?“ ಎಂದು ಕೇಳಿದ

“ಅಹುದು—ಧರ್ಮಾರ್ಥ ವಿಾಟರ್ ಒಡೆವಷ್ಟು ಉಣ್ಣ—ಇಲ್ಲಿ ನಿಂತರೆ ಎಂದೆ.

“ವಿಷಯವೇನು?”

“ವಿಷಯ—ಎಲ್ಲ ವಿಷಾ ಇನ್ನು ಇಲ್ಲಿ ಎರಡು ಕ್ಷೇತ್ರ ನಿಂತರೆ, ನೀನು ಭೂರೆಡಿದ್ದರೆ ನಾನು ಸಾಯಂಹಂದು!”

“ಹೇಗೆ?”

“ಜೀವ ಹಾರಿ!”

“ಜೀವ ಹೇಗೆ ಹಾರಿತು?”

“ಮಸ್ತಕ ಒಡೆದು—ಎದೆಗುಂಡಿಗೆ ನಿಂತು”

“ಏಕೆ ನಿಲ್ಲುವುದು?”

“ಏಕೆ ನಿಲ್ಲಿದಿರುವುದು?”

“ಅರ್ಥವಾಗುವುದಿಲ್ಲ.”

“ಹಾಗಾದರೆ ಇಬ್ಬರೂ ಸಾಯೋಣ.”

“ಬಾ”—ಎನ್ನತ್ತು, ಕೇಣು ನನ್ನನ್ನೆಳೆದು ಹೊರಕೊಳ್ಳಿಯ್ದನು ಕಡೆ ಯೇನೇಂದು ಹೇಳಿದೆ.

“ಅಪ್ಪೆಯೇನು?” ಎನ್ನತ್ತು ನನ್ನನ್ನು ಅಂಗಡಿಗೆ ಕರೆದೊಯ್ದು, ಹಳೆ ಜೊಸೆಫ್ ಡೆಬ್ರಿಯಲ್ಲಿ ಹೊಸ ಮಿಸ್ಟ್ರೆ ಪಲ್ಲಿಗಳನ್ನು ಸಾಲಾಗಿರಿಸಿ, ಹೊರಗೆ ಕಾಗದ ಹಚ್ಚಿಕೊಟ್ಟು; ಮತ್ತೆ ಹೇಳಿದ: “ಅಭ್ಯಾಸ ಕಿಟ್ಟಿದು ಮಕ್ಕಳಿಗೆ ವಿದೇಶಿ ಅಭ್ಯಾಸ ಮಾಡಿಸಬೇಡ. ನಿನಗೆ ಗೊತ್ತಿದೆ—ಆಗಾಗ ಯುದ್ಧ ಮಾಡಿಕೊಂಡು ಅವರೆಲ್ಲ (ವಿದೇಶಿಯರು) ನಮಗೆ ಬರುವ ಬಿಸ್ತೂಟಿನ್ನು ಅಲ್ಲಿ ತಾವೇ ತಿನ್ನತ್ತಾರೆ. ಅವರೂ ಹಾಗೇ ಮಾಡುತ್ತಾರೆ. ಗೋಡಿ ನವ್ಯದು—ಹೊರಿನ ಡೆಬ್ರಿ ಅವರದು”

ಕೇಣುವನ್ನು ಗೌರವಪೂರ್ಣ ದೃಷ್ಟಿಯಿಂದ ನೋಡಿದೆ. ಚಂದ್ರನಿ

ಗಾಗಿ ಅಳುವ ರಾಮಚಂದ್ರನಿಗೆ ಕೆನ್ನಡಿ ಕೊಟ್ಟು ಕಟ್ಟಿರು ನಿಲ್ಲಿಸಿದ ಸುಮಂತನ ನೆನಪಾಯಿತು. ಅವನಿಗೆ ಕೃತಜ್ಞತೆ ಸಲ್ಲಿಸಲು, ಸಂತೋಷದ ಭರದಲ್ಲಿ ಬಾಯಿಬಾರದೆ, ನೇಟ್ಟಿಗೆ ಮನೆಗೆ ನಡೆದೆ.

ಸುಪುರ ಡಬ್ಬಿ ನೋಡಿ ನಲಿದ; ವಿಶರೆ ‘ನಾನು ಹೇಳಿರಲಿಲ್ಲವೆ ಸಿಗುತ್ತ ದೆಂದು’ ಎಂದಳು. ಅಜ್ಞಿ ಸುಪುರವನ್ನೇತ್ತಿ, ಅಥವ ಡಬ್ಬಿ ತಿನ್ನಿಸಿ, “ಇನ್ನು ನಾಳೆ!” ಎಂದು ಘಟೋತ್ತಮಚನಿಗೆ ಹಿತವಚನ ಹೇಳಿದಳು

ಸುಪುರವಿಗೀಗ ಮಿಸ್ತ್ರಿತ್ತಾ ಪಲ್ಲಿ ವಿನಹ ಬೇರಾವ ಬಿಸ್ತೂಟೂ ಸೇರದು ಡಬ್ಬಿ ಮಾತ್ರ ವಿಲಾಯ್ತ ಬೇಕು

